

ಪ್ರೇಮ ಪ್ರಕಟನಾಲಯದ ಒಳ ನೆಯ ಪ್ರಕಟನೆ.

ಚಿಕ್ಕದೊಡ್ಡವರು

(ಹದಿನಾಲ್ಕು ಹರಿಟಿಗಳು)

ಬರೆದವರು:

ಶಿವರಾಮ ಕಾರಂತ

ಬೆಲೆ ಎಂಟಾಣ

ಶ್ರೀಮ ಪ್ರಕಟನಾಲಯದ ಸಲಹೆಗಾರರ ಮಂಡಳ

ಪಂಡಿತ ತಾರಾನಾಥ ರಾಯರು

ಶ್ರೀ. ಅರ್. ವಿ. ಜಾಗಿರದಾರ, ಎಂ.ಎ. (ಲಂಡನ್)

ಶ್ರೀ. ವೀರ್. ಜಿ. ಕುಲಕ್ಷ್ಮಿ, ಎಂ.ಎ. ಎಲ್.ಎಲ್.ಚಿ.

ಶ್ರೀ. ಎಸ್. ಎಸ್. ಮಾಳವಾಡ, ಎಂ.ಎ.

ಶ್ರೀಮನ್ ಮಳಯ್ಯೆ ಗೋವಧನರಾಯರು

ಸಂಪಾದಕರು:

ಕುಲಕ್ಷ್ಮಿ ಶ್ರೀನಿವಾಸ, ಚಿ.ಎ.

ಷ್ಟುಕ ಡೊರೆಯುವ ಸ್ಥಳ:—

ಶ್ರೀಮ ಪ್ರಕಟನಾಲಯ,

೨೬, ಅಂಡ್ರುಸ್ ಸ್ಟ್ರೀಟ್, ಜಿ. ಟಿ. ಮದಾರಸ್.

ಸಂಪಾದಕನ ಮಾತು

ಅನೇಕ ಎಡರು ತೊಡರುಗಳಿಗೆ ಗುರಿಯಾಗಿ ಎರಡು ವರ್ಷಗಳ ದೀರ್ಘ ವಿಶ್ಲಾಂತಿಯ ನಂತರದಲ್ಲಿ ಪುನಃ ಈ ಗ್ರಂಥವನ್ನು ಪ್ರಕಟಿಸುತ್ತಲಿದ್ದೇನೆ. ಮದರಾಸಿನಲ್ಲಿ ನೆಲೆಸಿ ಭಾರತೀಯ ನಾಟ್ಯಪ್ರಪಂಚದಲ್ಲಿ ನನ್ನ ಅಲ್ಪ ಸೇವೆಯನ್ನು ಮಾಡಬೇಕೆಂಬ ಮಹತ್ವಕಾಂಕ್ಷೆಯ ಜೊತೆಯಲ್ಲಿ ಕೇವು ಕನ್ನಡ ಗ್ರಂಥಗಳನ್ನು ಪ್ರಕಟಿಸುವ ಸಾಹಸವನ್ನೂ ಮಾಡಬೇಕೆಂದಿದ್ದೇನೆ.

ಪ್ರಸ್ತುತ ಪ್ರಕಟನೆಯ ವಿವರದಲ್ಲಿ ನಿಶ್ಚಯ ಯೋಜನೆಯಾವಧನ್ನೂ ರಸಿಕವಾಚಕರಲ್ಲಿ ಬಿನ್ನ ವಿಸಿಕೊಳ್ಳಲು ನಾನು ಅಸಮರ್ಥನಾಗಿರುವೆನಾದರೂ ಪ್ರಸ್ತುತ ಪ್ರಕಟನೆಯನ್ನು ಇಮ್ಮುಖ ದೀರ್ಘ ಕೆಲಸದವರಿಗೆ ಇನ್ನೂ ಮುಂದೆ ನಿಲ್ಲಿಸುವುದಿಲ್ಲ ಎಂಬ ಮಾತು ಮಾತ್ರ ನಿಜ. ಏಕೆಂದರೆ ಮದ್ರಾಸಿನಲ್ಲಿಯೆ ಕನ್ನಡ ಮುದ್ರಣ ವಿಭಾಗವೊಂದನ್ನು ಪಾರಂಭಿಸಿದ್ದೇನೆ.

ಶ್ರೀ ಕಾರಂತರಿಂದ ಹಸ್ತಪ್ರತಿಯನ್ನು ತಂದು ಅನೇಕ ದಿನಗಳು-ಆಲ್ಲ ತಿಂಗಳುಗಳಾದುವು. ಅವರು ಈ ವಿಲಂಬವನ್ನು ಕ್ಷಮಿಸಬೇಕಾಗಿ ಕೇಳಿಕೊಳ್ಳುತ್ತೇನೆ.

ಮಾರ್ಚ್ ಐಳಿ.

ಕುಲಕರ್ಣ್ಮ ಶ್ರೀಸಿವಾನ.

“ಪ್ರೇಮ”ದ ಪ್ರಕಟನೆಗಳು



೧.	ಸರಕೆದಲ್ಲಿ ನರಸಿಂಹ (ಒಂದು ಸಂಪೂರ್ಣ ನಾಟಕ)	೦-೬-೦
೨.	ಭಾವ ಪ್ರಭಾತ (೧೬ ಸಣ್ಣ ಕತೆಗಳು)	೦-೬-೦
೩.	ಚಂದ್ರನಾಥ (ಶರಶ್ವಂದ್ರ ಕಾದಂಬರಿ)	೦-೬-೦
೪.	ನಡುಮನೆಯಲ್ಲಿ (೨ ಏಕಾಂಕ ನಾಟಕಗಳು)	೦-೬-೦
೫.	ನಟಿ (೬ ಸಣ್ಣ ಕತೆಗಳು)	೦-೬-೦
೬.	ಹತ್ತು ಕತೆಗಳು (೧೦ ಸಣ್ಣ ಕತೆಗಳು)	೦-೬-೦
೭.	ಪರಾಗ (೨೨ ಕವನಗಳ ಸಂಗ್ರಹ)	೦-೬-೦
೮-೯.	ಬಣ್ಣಾದ ಬೀಸಣಿಕೆ (೨ ಏಕಾಂಕ ನಾಟಕಗಳು)	೦-೧೨-೦
೧೦-೧೧.	ಅದ್ವಿತೀಯ ರಮ್ಯಕತೆಗಳು (ಗ್ರೀಕ್ ಪುರಾಣದಿಂದ)	೦-೧೨-೦
೧೨.	ಕಾಶೀರ ಪ್ರಾಸ (ಕಾಶೀರದ ವರ್ಣನೆ)	೦-೬-೦
೧೩.	ದೀಪದ ಕೆಳಗಿ (ಸಾಮಾಜಿಕ ಕಾದಂಬರಿ)	೦-೮-೦
೧೪.	ಚಿಕ್ಕದೊಡ್ಡವರು (೧೬ ಹರಟಿಗಳು)	೦-೮-೦

ಅಂಚಿತನ್ನಲ್ಲಿ

೧೫.	ಬೈಗು-ಬೆಳಗು (ಕತೆಗಳ ಸಂಗ್ರಹ)	೦-೮-೦
೧೬.	ಚಾಡಿಯ ಚೌಕು (ಒಂದು ಸಂಪೂರ್ಣ ನಾಟಕ)	೦-೮-೦

ಪ್ರಸ್ತುತಿಗಳು ದೊರೆಯುವ ವಿಲಾಸ:

ಪ್ರೇಮ ಪ್ರಕಟನಾಲಯ,

೨೬, ಅಂಡ್ರುಸ್ ಸ್ಟ್ರೀಟ್, ಜಿ. ಬಿ. ಮದ್ರಾಸ್.

ಚಿಕ್ಕದೊಡ್ಡವರು

ಪರಿವಿಡಿ

ಚಿಕ್ಕದೊಡ್ಡನರು - ದೊಡ್ಡಚಿಕ್ಕನರು

೧. ನಮ್ಮ ಶಂಖು
೨. ಮಾ ರಾ ರಾ ಮಾನಪ್ಪನವರು
೩. ಒಟ್ಟುಸಾಚಿ ಶಾಸ್ತ್ರಗಳು
೪. ಉದಾ೦ರದ ಉತ್ತಮರಾಯರು
೫. ಹೀಕೆದಾನಿ ರಾಮಯ್ಯನವರು
೬. ಸುಧಾರಣೆಯ ಸದಾಶಿವಯ್ಯ
೭. ವಿಲೇವಾರಿ ವಾಸುದೇವಯ್ಯ
೮. ಪ್ರದರ್ಶನದ ಪಾವಪ್ಪನವರು
೯. ಮಸಲ್ಲ ಮಾಧು
೧೦. ಆಶಾವಾದಿ ಅಣ್ಣಪ್ಪಯ್ಯ
೧೧. ಬೇಟೆ ಬಂಡ್ಯಪ್ಪನವರು

ಮೈಲುಕಲ್ಲಿನೊಡನೆ ಮಾತುಕತೆಗಳು

೧. ಮಾ ದುಸ್ತುಬಿನ್
೨. ಪರಿತ್ಯಕ್ತ ದೀಪಸ್ತುಂಭ
೩. ಗುಡಿಯಿಲ್ಲದ ಮಹಾಲಂಗ

ಬೆಂಗಳೂರು—
—ಬೆಂಗಳೂರು—

ಚಿಕ್ಕದೊಡ್ಡವರು—

ಈ ಲೇಖಗಳೆಲ್ಲ ನಿಜವಾದ ವ್ಯಕ್ತಿಗಳಿಗೇ ಸಂಬಂಧ
ಧಿಸಿದವು. ಅದರೆ ವ್ಯಕ್ತಿಗಳ ಹೆಸರನ್ನು ಬಯಲಿಗೆ ತರದೆ,
ದೊಡ್ಡವರ ಚಿಕ್ಕತನವನ್ನು ಚಿಕ್ಕವರ ದೊಡ್ಡತನವನ್ನು
ತೋರಿಸಿ—ಜನಸಾಮಾನ್ಯರಲ್ಲಿಯೂ ಕಾಣಬಹುದಾದ ಸವಿ
ಸೂಗನು, ಕುಂಡು ಕೊರತೆಗಳನ್ನು ತೋರಿಸುವ ಬರಿಹೆಗಳಿವು.
ಲೇಖಗಳು ಸಹಜ ಸಿದ್ಧವಾದ ಹಾಸ್ಯಲಹರಿಯಲ್ಲಿ ಹರಿ
ದರೂ ಚಿತ್ರಗಳು ತೀರ ಸತ್ಯವಾಗಿ ಹೊಳೆಯುವಂಥವು.



ನಮ್ಮ ಶಂಭು

ನನಗೆ ನಮ್ಮ ಶಂಭುವಿನ ಪರಿಚಯವಾಗಿ ಇಂದಿಗೆ ಕನಿಷ್ಠ ಏಳಂಟಿ ವರುವಗಳಾದರೂ ಆದ್ದರಿಂದ. ಈಗ ಶಂಭು ಒಬ್ಬ ಸ್ಮಾಲ್ ಮಾಸ್‌ಪ್ರೈಸ್‌ನಾಗಿ ಇಡ್‌ನೇ. ಆಗ ಒಬ್ಬ ಸ್ಮಾಲ್ ವಿದ್ಯಾರ್ಥಿಯಾಗಿದ್ದೆ. ಈ ನನ್ನ ಪರಿಚಯದಿಂದ, ಸರಾಸರಿ, ಹೇಳಬಹುದಾದ ಸಂಗತಿಯೆಂದರೆ—ಶಂಭುವು ಏರಿಳಿತವಿಲ್ಲದ ಮನುಷ್ಯ. ಇಂದು ಹೀಗೆ ಅವನಿದ್ದಾನೆಯೋ, ಅಂದು ಅಂದರೆ—ನಮ್ಮೆಬ್ಬರ ಪ್ರಫಮ ಮುಲಾಖತ್ತಾ ಆದಾಗ—ಹಾಗೆಯೇ ಇದ್ದನು. ಆಗ ಅವನು ಕರಿತಿಲೆಯ ಗೊಂಬೆಯಂತಿದ್ದನು. ಈಗ ಅವನ ರೂಪವು ಅವನ ನೀರಳಿನ ಬಡ್ಡಿ ತಾಳಿದೆ. ಆಗ ಅವನು ಬುದ್ಧಿಯಲ್ಲಿ ಆರು ವರ್ಷದ ಕೂಸಿನಮ್ಮೆ ನಿಮ್ಮಲಂಕನ್ನೂ, ನಿರ್ಲೇಕ್ಷಿಯೂ ಆಗಿದ್ದನು. ಈಗ ಇಪ್ಪತ್ತಿರಡು ವರ್ಷದ ಕೂಸಿನಂತೆ ಕಾಣಿಸುತ್ತಾನೆ. ಉಡಿಗೆ ತೊಡಿಗೆ ಎಲ್ಲವೂ ಹಾಗೆಯೇ ಇದೆ. ಆಗಿನಿಂದಲೂ ಮಹಾತ್ಮಾ ಗಾಂಧಿ ಚೋಣಿ, ಅದರ ಉವಾಂಗಗಳಾದ ಮುಂಡು, ಶಟ್ಟೀ, ಶಾಲುಗಳನ್ನು ಉಡುತ್ತಿದ್ದಾನೆ. ಈಗಲೂ ಅದೇ ಬಣ್ಣದ ಉಡುಗೆ, ಅದೇ ಅಂಚಿನ ಶಾಲು, ಅಷ್ಟೇ ಆಗಲದ ಪಂಚೆಯಲ್ಲಿಯೇ ಅವನು ಕಾಣಿಸಬಹುದು. ತೂಕದ ಮಟ್ಟಿಗೆ ಆಗಿನಕೆಂತಲೂ ಈಗ ಎರಡು ತೊಲೆ ಹೆಚ್ಚಿರಬೇಕು. ಇದು ಅವನ ಶರೀರದ ಬೆಳವಣಿಗೆಯಿಂದಲೂ ಅಲ್ಲ, ಮಿದುಳಿನ ಬೆಳವಣಿಗೆಯಿಂದಲೂ ಅಲ್ಲ—(ಅವನ ಮಿದುಳಿನ ವಿಚಾರ ನೀವೇ ನಿರ್ಧರಿಸಲು ಶಕ್ಯವಿದೆ) ಮುಖ್ಯ ನಾನೊಬ್ಬ ಪತ್ತೀದಾರನಾಗಿದ್ದರೆ, ಶಂಭುವು ತೂಕದಲ್ಲಿ ಸದರಿ ಎರಡು ತೊಲೆ ಹೆಚ್ಚುಲು ಕಾರಣವೇನೆಂದು ಉಹಿಸಬಹುದಾದರೆ—ಆದು ಆಗ ಇಲ್ಲದ, ಈಗ ಬೆಳೆದಿರುವ, ಮುಖದ ಮೇಲಿನ ರಿಜರ್ವ್‌ಡ್ ಫ್ರೆರ್ಸ್‌ನ ದೇಸೆಯಿಂದ.

ನಾನು ನನ್ನ ಜನ್ಮದಲ್ಲಿ ಕಂಡುದು ಒಬ್ಬ ರಂಭವನ್ನು. ಅವನ ಸಂತಿರುವ ಎರಡನೆ ಶಂಭುವನ್ನು ಕಾಣಲಾರದೆ ಹೋದೆ. ಅವನು ಪೂರ್ವ ವ್ಯಕ್ತಿ--ಎಂದರೆ ನಮ್ಮ ಜಿಲ್ಲೆಯ ವಾಡಲಿನ ಪೂತ್ತಾರಿನವನು.

ಅವನು ಶಹರವೇನಿಸಿದ ಪೂತ್ತಾರಿಗೆ ಕೆಲವು ವರುಷಗಳ ಹಿಂದೆ ವಿದ್ಯಾಭ್ಯಾಸಮಾಡುವ ಸಲುವಾಗಿ ಬಂದಿದ್ದನು. ಅದರಿಂದ ನನಗೆ ಅವನ ಪರಿಚಯವಾಗುವ ಕಾರಣವಿರಲಿಲ್ಲ. ಆದರೂಮೈ ಅವನಾಗಿ ನನ್ನನ್ನು ಕಾಣಲು ಬಂದೆನು. ನಾನು ಒಂದು ಬೇಸಗೆಯ ಸಮಯ ಶಾಂತಿ ತಿಬಿರವೆಂಬೊಂದು—ಬಿಡುಗಾಲದ ಉದ್ಯೋಗ ಕೃಕೊಂಡಿದ್ದೆ. ಒಂದು ತಿಂಗಳ ಅವಧಿಯನ್ನು ಉಪಯುಕ್ತವಾಗಿ ಕಳೆಯಬೇಕೆಂಬ ಉದ್ದೀಕ್ಷೆ ನನ್ನದಿತ್ತ. ಅದಕ್ಕೆ ಒಂದು ಸೇರುವೆನೇಂಬ ಉತ್ಪಾದ ಅವನದಿತ್ತ. ಅದಕ್ಕಾಗು ತುಸು ಮೊದಲು ಅವನ ಗೆಳೆಯನೊಬ್ಬ ಸನ್ಯಾಸಿಯಾಗಿ ಉರು ಬಿಟ್ಟಿದ್ದನಂತೆ. ಇವನೂ ಹಾಗೆಲ್ಲಾದರೂ ಮಾಡಿ ನನ್ನ ತಲೆಯ ಮೇಲೆ ಅಪವಾದ ಹಾಕಬಹುದು ಎಂದು ನನಗೆ ಭಯವಾದರೂ ಅವನ ಸೌಜನ್ಯ ಕಂಡು ತಿಬಿರಕ್ಕೆ ಸೇರಿಸಿದ್ದಾಯಿತು.

ತಿಬಿರದ ಕಾಲದಲ್ಲಿ ಇತರ ಹುಡುಗರಂತೆ ಅವನು ಮಾತುಗಾರ ನಾಗಿರಲಿಲ್ಲ. ಉಪನ್ಯಾಸದ ಕಾಲ ಒಂದು ಕುಳಿತರೆ ಉಪನ್ಯಾಸ ಮುಗಿದ ಮೇಲೂ ಎಷ್ಟೋ ಸಮಯ ಹಾಗೆಯೆ ಕುಳಿತಿರುವ. ಎದ್ದು ಹೋಗುವ ತನಕ ಚಾಚೊ ಪ್ರಶ್ನೆಯಾಗಲಿ, ಚಲನೆಯಾಗಲಿ ಇರುತ್ತಿದ್ದಿಲ್ಲ. ನನ್ನಿಂದ ರಿಗೆ ಕುಳಿತರೆ ಕಣ್ಣಿರೆದು ಸೋಡುತ್ತ ಕುಳಿತಿರುವ. ಕೆಲವು ಬಾರಿ ಏನನ್ನಾದರೂ ಬರೆದುಕೊಂಡರೂ ಬರೆದುಕೊಳ್ಳುವ. ಉಳಿದ ಸಮಯ ಹಿಂದಿವಾರವನ್ನು ಓದುತ್ತಲ್ಲೋ, ಇಲ್ಲವೆ ರಾಟೆ (ತಕ್ಕಿ) ತಿರುವತ್ತಲ್ಲೋ ಇರುತ್ತಿದ್ದ. ಅಂದಿನಿಂದ ಇಂದಿನ ವರಿಗೆ ಅವನು ಹಿಂದಿವಾರು ಮುಂದು ವರಿಸುತ್ತಲಿರುವನೆಂದೆ ನನ್ನ ನಂಬುಗೆ. ಆದರೆ ಅವನ ಜಾಖ್ಯನಕ್ಕೆ ಸರಿಯಾದ ಪರಿಕ್ಷೆಯನ್ನು ತಿಗಿನ ಸುಧಾರಣೆಯ ದಿನಗಳಲ್ಲಿ ಹಿಂದಿ ಪ್ರಚಾರ ಸಭೆಯವರು ಇರಿಸಿಲ್ಲವೆಂಬುದು ನನ್ನ ಅಭಿಪ್ರಾಯ. ಮೊನ್ನೆ ಒಂದು ದಿನ ಒಂದು ಕರಿಣದ ಸಮಸ್ಯೆ ಅವನಿಗೆ ತೋರಿ ಒಂದು

ದರಿಂದಲೋ ಏನೋ—ನನ್ನ ಗೆಳೆಯರೊಬ್ಬರ ಬಳಗೆ ಬಂದು—‘ ಸಾರ್, ಮೆ ಜಾತಾಹೈಯೇ? ಅಥವಾ ಮೈ ಜಾತಾಹೈಯೇ? ಯಾವುದು ಸರಿ? ’ ಎಂದು ಕೇಳಿದನು. ಪ್ರಾಯಶಃ ‘ಹೈ’ ಏಕವಚನವಿರಬೇಕು ಎಂದು ನಿರ್ಧರಿಸಿ ಹೋದುದನ್ನು ಕಂಡೆನು.

ಶಂಭುವಿನ ವಿಚಾರ, ಪರಿಶ್ರಮ, ಉತ್ಸಾಹ, ಆದರ್ಥಪ್ರಾಯ ವಾದದ್ದು. ಅವನ ಬುದ್ಧಿ ಸರಣಿ ಹರಿಯುವ ರೀತಿ, ಮಿಂಚಿನ ವಕ್ರತೆ ತೀವ್ರತೆಯನ್ನೆಲ್ಲ ಮೀರಿಸುವುದು. ಒಂದು ದಿನ ಅವನಿಗೆ ದೇಶಸೇವೆ ಮಾಡುವ ಉತ್ಸಾಹವಾಗಿ (ಈಗ ಅದು ಸತ್ತಿಲ್ಲ) ನಾನು ಕುಳಿತಲ್ಲಿಗೆ ಬಂದನು. ನಾನಾಗಿ ಏನನ್ನೋ ಬರೆಯುತ್ತೆ ಕುಳಿತ್ತಿದ್ದೆ. ಆತ ಬಂದು ನನ್ನ ಚಾಪೆಯ ಬಳಿ ಕುಳಿತನು. ನಾನು ಬರೆಯುತ್ತಲೇ ಇದ್ದೆ. ಮುಖವು ಆತನ ಕಡೆಗೆ ತಿರುಗಿತು.

‘ ಸಾರ್, ಒಂದು ಮುಖ್ಯ ವಿವಯ ನಿಮ್ಮಲ್ಲಿ ಕೇಳಲು ಬಂದೇ ಹೇಳಲೋ? ’ ಎಂದ.

ನನ್ನ ಉತ್ತರವನ್ನು ಉಹಿಸುವ ಶಕ್ತಿ ಅವನಿಗಿದ್ದ ದರಿಂದ ನಾನು ಅವನಿಗೆ ಉತ್ತರ ಕೊಡಲಿಲ್ಲ.

‘ ಸಾರ್, ಮಹಾತ್ಮಾಗಾಂಧಿಯವರು ಈಗ ಸಬಮ್ರತಿಯಲ್ಲಿ ಇಲ್ಲವಂತೆ? ’ ‘ ಸಬಮ್ರತಿ ಆಶ್ರಮದಲ್ಲಿ ಹತ್ತಿ ಬೆಳೆಯಲು ಕಾರಣವೇನು? ’ ‘ ಸಾರ್, ಮೈಸರಾಯರು ವಿಮಾನಿನಲ್ಲಿ ಇಗ್ಗೆಂಡಿಗೆ ಹೋಗುತ್ತಾರೆಂತೆ. ಏನು ಕಾರಣವಿರಬಹುದು? ’ (ಅವನಿಗೆ ತಿಳಿದಿತ್ತು, ನನಗೂ ಮೈಸರಾಯ ರಿಗೂ ತೊಡಗಿದ ಪತ್ರವ್ಯವಹಾರ ನಿಂತು ಬಹಳ ದಿನವಾಗಿತ್ತೆಂದು.) ‘ ನಿಮಗೆ ಗೊತ್ತಿಲ್ಲಂತ ಕಾಣುತ್ತೇ.... ’ ‘ ಸಾರ್, ನಾನು ಮಾಸ್ಪು ಆಗುವಾ ಅಂತ ಇದ್ದೇನೆ. ದೇಶಸೇವೆ ಅದರಿಂದ ಆಗಲಿಕ್ಕಿಲ್ಲವೇ? ’ ‘ ಸಾರ್, ಜಪಾನಿಯರು ಕೆಂಪು ಬಟ್ಟೆ ಹೆಚ್ಚುಗಿ ಉಡುತ್ತಿದ್ದಾರೆ. ಏಕೆ ಸಾರ್? ನಮ್ಮಲ್ಲಿನ ವಿಧವೆಯರೂ ಅದೇ ಬಣ್ಣದ ಬಟ್ಟೆಯನ್ನುಡುತ್ತಿದ್ದಾರೆ? ’ ‘ ಮೊನ್ನೆ ಸಾರ್ ನಮ್ಮ ಉರಿನಲ್ಲಿ ಕೆಡ್ಡವಾಸದ ದಿವಸ ಒಬ್ಬ ಹುಡುಗನನ್ನು

ಗುಂಡು ಹೊಡಿದು ಕೊಂದಿಲ್ಲವೇ? ಅಂದು, ಅಂದರೆ—ಅವರು ಲೈಟ್‌ಮು
ಹಿಡಿದು ತಿಕಾರಿಗೆ ಹೋಗಿದ್ದರು. ಹೋದದ್ದು ಸರಿ—ಕತ್ತಲೆಯಲ್ಲಿ ಏನೇಂ
ಎರಡು ಕಣ್ಣು ನೋಡಿ ಹೊಡಿದರು, ‘ಆದರೂ ಸರಿ ಬಿಲ್ಲು ಬಾಣ
ಹಿಡಿಯವುದು ಒಳ್ಳೆಯದೆಂದು ಕಾಣುವುದು ಸಾರ್,’ ‘ಸಾರ್ ನಿಮ್ಮುಣ್ಣ
ಈಗ ಎಲ್ಲಿ ಸ್ವಾಲು ಮಾಸ್ತರರು?’

ಈ ರೀತಿ ರಸವತ್ತಾದ ಸಂಭಾವನೆ ನಡೆಯುತ್ತಿತ್ತು. ನಾನು
ಬರೆಯುತ್ತಲೇ ಇದ್ದೆ. ಬರೆಕ ಮುಗಿಯಿತು. ಅಂಗಿ ಹಾಕಿಕೊಂಡು
ಎಲ್ಲಿಗೂ ಹೊರಡಲು ಅಣೆಯಾದೆ.

‘ಪ್ರೇಸ್ವಾಫೀಸಿಗೆಂದು ಕಾಣುತ್ತದೆ’ ಎಂದನು ಶಂಭು. ನಾನು
ಬೀಗ ಹಾಕಿ ಹೊರಟಿ. ಶಂಭುವು ‘ನಾನೂ ಬರಲೀ?’, ಎಂದು ಕೇಳಿ
ದನು. ‘ಹೂ, ಸರಕಾರಿ ರಸ್ತೆ ಅಲ್ಲವೇ? ಪ್ರೇಸ್ವಾಫೀಸೂ ಸರಕಾರದ್ದು!’,
ಎಂದೆ. ‘ನೀವು ಚೀಪ್ಪೆ ಮಾಡುತ್ತೀರಿ’ ಎಂದು ಶೈಳಿಧಮಾಡಿದನು.
ಈ ಶೈಳಿಧನೆಯನ್ನು ಅವನು ಹಲವು ಸಾರಿ ಮಾಡಿ ನನ್ನನ್ನು ಸೋಲಿ
ಸಿದ್ದ ನೆಂದರೆ ನಿಮಗೆ ಆಶ್ಚರ್ಯವಾದಿತು.

ನಾನು ಹೊರಟಿವನು ಅಂಚೆಮನೆಗೆ ಹೋಗಿ ಅಲ್ಲಿಂದ ನನಗೆ ಬಂದ
ಪತ್ರಗಳನ್ನು ತೆಗೆದುಕೊಂಡು ಹೊರಟಿ. ಶಂಭುವೂ ಹೊರಟಿನು.
ಇಬ್ಬರೂ ಪುತ್ತಾರಿನ ಹಾಸ್ಯೆಲಿನ ಕಡೆಗೆ ಬಂದೆವು. ದಾರಿಯಲ್ಲಿ ಯಾರೊ
ಸ್ವೇರಿತರು ಭೇಟಿಯಾದರು. ಶಂಭು ನಮಸ್ಕರಿಸಲು ಅವರು—‘ಶಂಭು
ಆ ಕಾಡು ಟಿಪ್ಪಾಲಿಗೆ ಹಾಕಿದೆಯಾ?’, ಎಂದು ಕೇಳಿದರು. ‘ಕಾಡು
ಯಾವುದು? ಹೋ, ಗೊತ್ತಾಯಿತು. ನೀವು ಟಿಪ್ಪಾಲಿಗೆ ಕೊಟ್ಟಿದ್ದು
ಮನೆಯಲ್ಲಿ ಬಿಟ್ಟಿರಬೇಕು’, ಎಂದನು.

ನಾನು—‘ಕಿಸೆಯಲ್ಲಿ ಒಂದು ಕಾಡು ಕಾಡುತ್ತದೆ....’ ಎಂದೆ.

ಅದರ ನೆನವಾಗಿ, ಶಂಭುವು ಅದನ್ನು ತೆಗೆದು ನೋಡಲು ಅಡೇ
ಆ ಕಾಡು! ಈಗಲೇ ಹಾಕಿ ಬರುವೆನೆಂದು ಅಂಚೆಮನೆಗೆ ಹೋದನು.

ಇನ್ನರೆ ತಾಸಿನಲ್ಲಿ ನಾನು ನಿದ್ದೇಮಾಡಬೇಕೆಂದು ಮಲಗಿದ್ದಾಗ ಶಂಭುವು ಬಂದು ನನ್ನೊಡನೆ—‘ಸಾರ್ ಪ್ರೇಸಿಡೆಂಟರಿಗೆ ಹೇಳಿ ಬಂದು ಮಾಸ್ತ್ರಿಕೆ ಎಲ್ಲಾದರೂ....’ ಎಂದನು. (ಆಗಲೂ ಕಾಡು ಕಿಸಿಯಲ್ಲೋ ಇತ್ತು.)

‘ಅದಿರಲಿ ಸಾರ್, ಬೇವೂರು ಸುಖ್ಯರಾಯರು ನಾಳೆ ಪೂತ್ರಾರ್ಥಿಗೆ ಬರುತ್ತಾರಂತೆ ನಿಮಗೆ ತಿಳಿದೆಯೇ?’ ಎಂದನು.

ನಾನು—‘ವಿತಪ್ಪನವರಲ್ಲಿ ಕೋಳಿ ಸಾಕುತ್ತಾರೇನು?’ ಎಂದೆ.

ಶಂಭು—‘ಸಾರ್, ಅಂದರೆ ಮಾಸ್ತ್ರಿಕೆ ಮಾಡಿದರೆ ದೇಶಸೇವೆ ಆಗಲಿಕ್ಕುಲ್ಲವೇ? ಹುಡುಗರಿಗೆ ಹಿಂದಿ ಹೇಳಿಕೊಡಬಹುದಿತ್ತು?’

ನಾನು—‘ಮೊನ್ನೆ ನಮ್ಮ ಸರಕಾರಿ ಸುಪ್ರವಾಯಿಜರರು ಸುಖ್ಯ ಮಣ್ಣಕ್ಕೆ ಹೋದವರು ಬಂದರೆ?’

ಶಂಭು—‘ಅವರಿಗೆ ಹೋಗಲಿಕ್ಕೆ ಆಗಲಿಲ್ಲವಂತೆ. ಸಾರ್, ನಾನು ಬೆಂಗಳೂರಿಗೆ ಹೋಗಿ ಬರುವುದು ಎಂದು ಮಾಡಿದ್ದೇನೆ.’

ನಾನು—‘ಬೆಳಗ್ಗೆ ಮಾಡನ್ನು ಬಸ್ಸು ಎಳೂವರೆ ಗಂಟಿಗೆ ಪೂತ್ರಾರ್ಥಿಗೆ ಬರುತ್ತಾದೆ ಎಂದು ಕಾಣುತ್ತದೆ.’

ಈಗ ಮಧ್ಯಾನ್ನಿಂದ ಮೂರುವರೆ ತಾಸು ಸರಿದಿತ್ತು. ನನಗೆ ನಿದ್ದೆ ಬಹಳವಾಗಿತ್ತು. ‘ಶಂಭು, ಉಟ್ಟವಾಗಿದೆಯೆ ನಿನಗೆ’ ಎಂದು ಕೇಳಿದೆ.

ಶಂಭುವಿಗೆ ಆ ದಿನ ಇಡೀ ಉಟ್ಟವಾಗಲಿಲ್ಲವೆಂದು ಹೋರಿ ಉಟ್ಟಿಕ್ಕೆ ಹೋದನು. ಅದೇ ದಿನಸ ಮನೆಯನ್ನು ಸೇರಿರಬೇಕೆಂದು ನಾನು ಉಹಿಸಿದೆನು.

ಅನಂತರ ಒಮ್ಮೆ ಪ್ರಸಂಗವಶಾತ್ ಶಂಭುವಿನ ಪ್ರಸ್ತಾಪವನ್ನು ಯಾರೊ ನನ್ನೊಡನೆ ತಿಗೆದರು. ‘ಏನು ಮಾಡುತ್ತಾನೆ ಆವನು? ಎಲ್ಲಾದರೂ ಮಾಸ್ತ್ರಿಗೆ ಸಿಕ್ಕಿತ್ತೇ?’ ಎಂದು ಕೇಳಿದೆ. ಆಗ ಆವರು ‘ಬೆಂಗಳೂರಲ್ಲಿ ಒಬ್ಬರು ಸನ್ಯಾಸಿಯಾರಿದ್ದಾರೆ. ಅಲ್ಲಿ ಆವನನ್ನು ಬರ ಹೇಳಿದರಂತೆ. ಹೋಗಿದ್ದಾನೆ’ ಎಂದರು. ನನಗೆ ಗಡಿಬಿಡಿಯಾಯಿತು.

ತನ್ನ ಗೆಳೀಯನಂತೆ ಇವನೂ ಸನ್ಯಾಸಿಯಾದರೆ! ಇಪ್ಪಿರಲ್ಲಿ ಅವನಿಗೆ ಮದುವೆಯೇನೂ ಆಗಿದ್ದಿತು. ಆದರೆ ಸನ್ಯಾಸಿಯಾಗಿರದ ಹೆಂಡತಿ ಅವನಿಗಿಡ್ಡಳು. ಅವರೆ ‘ಹೆಂಡತಿಯನ್ನ ಕರೆದೂಯ್ದಿದ್ದಾನೆ’ ಎಂದರು. ನಾನು ಅಚ್ಚುರಿಗೊಂಡೆ. ‘ಮನೆಗೆ—ತಾಯಿಗೆ ಹೊನ್ನೆ ಕಾಗದ ಬಂದಿದೆ. ತಾಯಿಯನ್ನು ಕರೆದುಕೊಂಡು ಆ ಸಾಧುಗಳ ಬಳಯಲ್ಲಿಲ್ಲಾ ಇರುತ್ತಾನಂತೆ’ ಎಂದರು ಅವರು.

‘ಹೊನ್ನೆ ಕಾಗದ ಬಂದಿದೆಯೆ?’

‘ಅಹದು, ನಿನ್ನೆಯಲ್ಲ ಹೊನ್ನೆ’ ಎಂದರು.

‘ಸರಿ, ಹಾಗಾದರೂ ಸರಿ, ಅಲ್ಲಿಲಾಳದರೂ ಒಂದು ಶಾಲೆ ಸೇರಿ ಹಿಂದಿ ಕಲಿಸಲಿ’ ಎಂದೆ ನಾನು.

‘ಹಿಂದಿ ಕಲಿಸಲಿಕ್ಕೆಲ್ಲವಂತೆ, ಮಗ್ಗ, ನೂಲು, ಗಾಂಧಿ, ಈ ವಿಚಾರವಂತೆ’ ಎಂದರು.

‘ಸರಿ, ಹೊಡಲಿನಿಂದಲೂ ತಕ್ಕಿ ಹಿಡಿದವನಾದುದರಿಂದ ಒಲವು ಆ ಕಡೆ ಹೆರಿಯಿತು’ ಎಂದೆ.

ನಮ್ಮ ಮಾತುಕತೆ ಮುಗಿಯಿತು. ಶಂಭು ಉರು ಬಿಟ್ಟದ್ದಕ್ಕಾಗಿ ನನಗೆ ಬಲು ಬೇಸರವಾಯಿತು. ಆದೇ ಸಂಚೆ ನಾನು ನನ್ನ ಏತ್ತ ಮಾನವ್ಯಾಪಕರೂಡನೆ ಮಂಜಳಗುಡ್ಡದ ಕಡೆ ತಿರುಗಾಟಿಕ್ಕೆ ಹೋದಾಗಿದೇಶಭಕ್ತ ಶಂಭುವಿನ ಭೇಟಿಯಾಯಿತು. ದಿಗಿಲುಗೊಂಡು ನಾನು ‘ಚೆಂಗಳಾರು....’ ಎಂದೆ. ಮುಂದಿನ ವಿಚಾರ ಅವನೇ ತೆಗೆದನು.

ಶಂಭು—‘ಸಾರ್ ಚೆಂಗಳಾರಿಗೆ ಹೋದದ್ದು ಹೌದು. ಆದರೆ ತಾಯಿ ಅಲ್ಲಿಗೆ ಬರುವುದಿಲ್ಲವೆಂದಳು.’

ಮಾನವ್ಯ—‘ಯಾಕೆ ಹೋದದ್ದು?’

ಶಂಭು—‘ಸಾಧುಗಳು ಬರಹೇಳಿದ್ದರು.’

ಮಾನವ್ಯ—‘ಆ ಸಾಧುಗಳೇ! ಬಹಳ ಚೆನ್ನಾಯಿತು.’

ಶಂಭು—‘ಆದರೆ ಏಕೊ ಅಲ್ಲಿ ಬಹಳ ಉಪಯೋಗವಿಲ್ಲವೆಂದು ತಳಯಿತು.’

ನಾನು—‘ಆದು ಹೇಗೆ ತಳಯಿತು?’,

ಶಂಭು—‘ನಾನು ಹೊದ ದಿವಸವೇ ಒಬ್ಬರು ಹೇಳಿದರು. ಖಾದಿಯಿಂದ ಸ್ವರಾಜ್ಯ ಸಿಕ್ಕಿದರೆ ಇನ್ನೇನು ಎಂದು. ನನಗೂ ಹಾಗೆಯೀ ಕಾಣಿಸುತ್ತಿದೆ.’

ನಾನು—‘ಆದು ಸರಿಯಷ್ಟು?’

ಶಂಭು—‘ಸಾರ್, ಪ್ರೇಸಿಡೆಂಟರು ಮನೆಯಲ್ಲಿದ್ದರೆಯೆ?’,

ನಾನು—‘ಇನ್ನೆಲ್ಲಿಗೂ ಹೋಗಿದ್ದರೆ....’

ಶಂಭು—‘ಹಾಗಾದರೆ ಮನೆಯಲ್ಲಿದ್ದರೆ. ಆವರನ್ನು ನೋಡಿ ಆ ಪಂಚಾಯತ ಶಾಲೆಯಲ್ಲಿ ಒಂದು ಮಾಸ್ತರಿಕೆ! ’

* * * *

ಒಂದು ಪ್ರಸಂಗ ಹೇಳಬೇಕಾಗಿದೆ. ನಾನು ಶಂಭುವಿನ ಸಲುವಾಗಿ ಮಾಡಿ ಪ್ರೇಸಿಡೆಂಟ ತಿವರಾಯರನ್ನು ಕೇಳಿದೆ. ಆವರು ನಗುತ್ತ—‘ಯಾರು ಶಂಭುವ್ಯೇ—ಇತ್ತಲಾಗೆ ಯಾರೂ ಮಾಸ್ತರರು ಸತ್ತಬಗ್ಗೆ ರಿಪೋರ್ಟ್ ಬರಲಿಲ್ಲ, ಎಂದರು.

* * * *

ಆದು ಸಿಜ ಯಾರೂ ಸತ್ತಿರಲ್ಲ. ಆದರೂ ಶಂಭು ಮಾಸ್ತರ ನೇನೊ ಆಗಿಯೇ ಆಗಿದ್ದನೇ. ಚಿಕ್ಕ ಮಕ್ಕಳಿಗೆ ಹಿಂದಿಯನ್ನು, ಖಾದಿಯನ್ನು—(ಆದೇ ಆಗಬೇಕೆಂದು ಒತ್ತಾಯವಿಲ್ಲ, ಮುಖಂಡರು ಹೇಳಿವ ಇನ್ನಾನ್ನಾವನೊನ್ನು) ಹೇಳಿ ದೇಶಸೇವೆಯನ್ನು ಮಾಡಬೇಕೆಂಬ ಮನಸ್ಸು ಅವನದು.

ಮೊನ್ನೆ ಆವನ ಶಾಲೆಗೆ ಇನ್ನೊಷ್ಟುರರ ಸವಾರಿ ಹೋಗಿತ್ತಂತೆ. ಆವನು ಆವರಿಗಾಗಿ ತುಂಬಾ ಮೆಹನತ್ತು ವಹಿಸಿ ಎಳಿಸಿರನ್ನು ತಂ

ಸಿದ್ಧನು. ಅವನು ಅವರ ಬೆನ್ನನ್ನೇ ಬಿಡಲಿಲ್ಲ. ನಾಲ್ಕು ಶಾಲೆಯ ಪರ್ಯಾಟನೆಯ ವರಿಗೆ, ಉಸಿರು ಬಿಡದೆ, ಅವರ ಹಾಸುಗೆ ಹೋತ್ತು ತಿರುಗಿ ದ್ವಾನೆ. ಇನ್ನುಪೆಕ್ಕರಿಗೂ ಖುಷಿಯಾಗಿರಬೇಕು.

ಇನ್ನುಪೆಕ್ಕರಿಗೆ ಅವನ ಶಾಲೆಯ ಪರೀಕ್ಷೆಯ ಕಾಲದಲ್ಲಿ ಒಂದು ತೊಡಕು ಬಂದಿತ್ತಂತೆ. ಅವರು ಒಮ್ಮೆ ಮೂರನೆಯ ಕ್ಷಾಸಿಗೆ ಹೋಗಿ ‘ಹುದುಗರೇ, ನಮ್ಮ ಫಟ್ಟಿಗಳಲ್ಲಿ ಅತಿ ಎತ್ತರವಾದ ಶಿಶುರವಾವುದು?’, ಎಂದು ಕೇಳಿದರಂತೆ. ಆಗ ಶಂಭುವು ‘ಕುದುರೇಮುಖ ಅಲ್ಲವೇ ಸಾರ್? ನಾನೂ ಕಾರಂತರೂ ಅಲ್ಲಿಗೊಮ್ಮೆ ಹೋಗಿದ್ದೇವು’ ಎಂದನು. ಆದರಿಂದಲೇ ಒಂದು ದಿನ ಅವರು ನನ್ನನ್ನು ಕಂಡೊಣನೆಯೆ ‘ಕುದುರೇಮುಖ ಜೆನ್ನಾಗಿದೆಯೇ?’, ಎಂದು ಕೇಳಿದರು.

ಈ ಎಲ್ಲಾ ಪ್ರಸಂಗಗಳಿಂದ ಶಂಭುವಿನ ವಿಚಾರ ನಿಮಗೆ ತಿಳಿಯ ಬಹುದು. ಸರಿ, ಅವನ ಪರಿಚಯ ಇನ್ನಾಗೂ ಆಗಬೇಕೆಂದಿದ್ದರೆ— ಈ ಅನುಭವಗಳಿಗೆ ಈರಿಂದಲೋ, ಗಾರಿಂದಲೋ, ಒಂದು ಗೋಸಿನಿಂದಲೋ ಗುಣಿಸಿದರಾಯಿತು.





ಮಾ ರಾ ಮಾನಪ್ಪನವರು

ಮಾನಪ್ಪ ಎಂಬುದು ಬಲು ದೊಡ್ಡ ಹೆಸರು. ಇನ್ನು ಅದನ್ನು ಮಾ ರಾ ರಾ ಬೆನ್ನು ಹತ್ತುವಾಗ ಅದರ ಅಂತಸ್ತು ಒಂದಕ್ಕೆ ಹತ್ತಾಯಿ ತೆಂದೆ ಲೇಕ್ಕೆ. ಅದರೆ ಮಾನಪ್ಪನವರ ಅಂತಸ್ತು ಅವರ ಅಳತೆ ಪಟ್ಟೆ ಯಿಂದ ಸೋನ್ನೆಯೆಂದರೂ ತಪ್ಪಿಲಿ. ಮಾನಪ್ಪನವರ ವೈಶ್ವಾನೇನಾ ದರೂ ಇದ್ದರೆ ಅದು ಅವರ ಸ್ವಸ್ತಿಸ್ತೇಯಲ್ಲ. ಪ್ರತಿಸ್ತಿತ ಮನುಷ್ಯನಿಂದ ಇಲ್ಲದ ಅನ್ಯಾಯವನ್ನು ಮಾಡಿಸಿ, ಪ್ರತಿಸ್ತಿತ ಅದನ್ನು ಕಾಯುತ್ತದೆ ಎನ್ನು ತಾರೆ. ಅದರೆ ಪ್ರತಿಸ್ತಿ ವಜಾ ಅದರೂ ಅದೇ ಸಂಕಷ್ಟ ಎನ್ನಲು ಮಾನಪ್ಪನವರು ಸಾಷ್ಟಿ.

ಮಾನಪ್ಪನವರ ಪರಿಚಯ ನನಗೆ ಬಲು ಹಿಂದಿನಿಂದ ಇತ್ತು. ಅವರು ಶಾಲೆಗೆ ಹೋಗುವುದನ್ನು ಬಿಟ್ಟು ಇಂದಿಗೆ ಹಲವು ವರ್ಷಗಳಾದುವು. ಅವರು ಶಾಲೆಯ ಡಾಡುಗರಾಗಿ ಘೋಗಲೂ ನಾನು ಅವರನ್ನು ಕಂಡಿದ್ದೆ. ಈಗಲೂ ಕಾಣುತ್ತೇನೆ. ಆಯ ಅಳತೆಯಲ್ಲಿ ಇನ್ನೂ ವ್ಯತ್ಯಾಸವಾಗಿಲ್ಲ. ದುರ್ಭಿನು ಹಿಡಿದು ಸೋಡಿದರೆ ಮುಖದ ಮೇಲೆ ಮೇಸೆಯಿದೆ ಎಂದೂ ಅವರು ಬೆಳೆದಿದ್ದಾರೆ ಎಂದೂ ತಿಳಿಯಬೇಕು. ಶರೀರ ಬಲದಲ್ಲಿ ಅವರು ಸೇಂಡೋ ಎಂದರೂ ಚಿಂತೆಯಿಲ್ಲ. ಸೇಂಡೋ ಜನರಿಗೆ ಮಾಂಸವಿಂದ ಜಾಸ್ತಿ. ಇವರ ಶರೀರದಲ್ಲಿ ಮಾಂಸವೇಕೆ ಮೂಕಿ ಸಹ ಇಲ್ಲ. ಮೂಕಿ ಇಲ್ಲವೇಂದರೂ ಎಂತಹ ಪರ್ವತವೇರಲಿಕ್ಕೂ ಇವರು ಸಿದ್ಧರೇ.

ಮಾನಪ್ಪನವರ ಜತೆಯಲ್ಲಿ ಎರಡು ಮೂರು ಬಾರಿ ನಾನು ಪರ್ವತ ವೇರಲು ಹೋಗಿದ್ದೆ. ನಮ್ಮ ಜತೆಯಲ್ಲಿ ಇನ್ನೂ ಹಲವು ಗೆಳೆಯರಿದ್ದರು. ಮಾನಪ್ಪನವರಿಗೆ ಅಂಥದರಲ್ಲಿ ಉತ್ತಾಪ. ತಾವು ಹೊರಡುವಾಗ ಸನ್ಯಾಸಿ

ಗಳಂತೆ ಹೊರಡುವರು. ಬಟ್ಟಿ-ಬರೆ, ಕಾಸಿಗೆ-ಹಂಚಿ, ಯಾವ ತಕಲೀಪೂಜ್ಞಿ. ಆದರೆ ಪಯಣ ಮುಗಿಸುವಾಗ, ಅವರ ಬೆನ್ನು ಮೇಲೆ, ತಲೆಯ ಮೇಲೆ, ಹೆಗಲಮೇಲೆ ಹತ್ತು ಜನರ ಸಂಸಾರ ಕೂತಿರುತ್ತದೆ. ಹೊರಡುವಾಗ ಅತ್ತಿತ್ತ ನೋಡಿದರು. ಯಾರ ಕೈಯಲ್ಲಿ ಅತಿ ದೊಡ್ಡ ಮೂಟಿಯಿದೆಯೋ ಅದನ್ನು ತಾವು ಹೊತ್ತರು. ತಮ್ಮಲ್ಲಿರುವ ನೀರಿನ ಸೀಸೆಯನ್ನು ಅವರಿಗೆ ಕೊಟ್ಟಿರು. ಬಟ್ಟಿ ಏರಲು ತೊಡಗಿದ್ದು. ನೀವು ತಾಸಿಗೆ ಕಾಲು ಮೈಲಿನಂತೆ ನಡೆಯಿರಿ, ಆರು ಮೈಲಿನಂತೆ ನಡೆಯಿರಿ—ಮಾನಪ್ಪನವರು ನಿಮಗಿಂತ ಆರು ಫಲಾಂಗು ಹಿಂದೆ ಇರುತ್ತಾರೆ. ಅದಕ್ಕೂ ಹಿಂದಿಲ್ಲ. ನೀವು ಹೊರಟು ಒಂದು ಫಲಾಂಗು ಸಾಗಿಲ್ಲ ವಾದರೂ—ಮಾನಪ್ಪನವರು ಸರಿಯಾಗಿ ಆರು ಫಲಾಂಗು ಹಿಂದೆಯೇ ಇರುತ್ತಾರೆ. ಅವರಿಗೆ ಯಾರನ್ನು ಮಾತನಾಡಿಸುವುದಾದರೂ ಸರಿಯೇ—ಬೆನ್ನಿನ ಹಿಂದೆ ನೀಂತು ಮಾತನಾಡಿಸುತ್ತಾರೆ. ಅವರ ಮುಖ ನೋಡಿ ನೀವು ಜವಾಬು ಕೊಡುವಂತಹ ಪ್ರಸಂಗಗಳನ್ನು ಅವರು ಕಲ್ಪಿಸುವುದೇ ಇಲ್ಲ.

ಸರಣಿ ಬಿಟ್ಟಿ ಎಲ್ಲಿಲ್ಲೋ ಹೋದೆ. ನಮ್ಮ ಬಟ್ಟಿದ ಪಯಣ ಹೊರಟಿ. ಮಾನಪ್ಪನವರು ಸ್ಥಿರಪ್ರಜ್ಞನಂತೆ—ಚಳಿ ಬಿಸಿ ಆನ್ನದೆ, ಏರುತಗ್ಗೆನ್ನದೆ ನಡೆಯುತ್ತಾರೆ. ದಾರಿಯಲ್ಲಿ ಅವರಂತೆ ಹಿಂದೆ ಬಿದ್ದವರು, ಅಥವಾ ಮುಂದೆ ಹೋಗದವರು ಇದ್ದರೆ ಅವರನ್ನು ಕಂಡು ಕ್ಷಿಕರ ಪಡುತ್ತಾರೆ. ಅವರನ್ನು ಒತ್ತಾಯವಡಿಸಿ, ಅವರ ಗಂಟನ್ನು ತಾವು ಹೊರುತ್ತಾರೆ. ಹೀಗಾಗೆ ಬಟ್ಟಿದ ಶುದಿಗೆ ಬರುವಾಗ ಅವರು ಶುಧ್ಧ ಹೇಸರಗತ್ತೆಯಾಗಿರುತ್ತಾರೆ. ಇತ್ತು ಬಿಸಿಲಿನ ಬೇಗೆಯಿಂದ ಎಲ್ಲರೂ ಬಳಲಿ ಬಂಡಾದರೆ, ಇವರು ಏನಾದರೆಂದು ಬಾಯಿಬಿಡುವುದಿಲ್ಲ. ಅವರು ತಂದ ನೀರಿನ ಸೀಸೆ ಇತರರಿಂದ ಬರಿದಾಗುತ್ತದೆ. ಅವರಾಗಿ ನನಗೆ ನೀರು ಬೇಕು ಎಂದು ಕೇಳುವುದಿಲ್ಲ. ಉಳಿದವರು ಇವರನ್ನು ವಿಚಾರಿಸುವುದು ಕಡಿಮೆ.

ನಿಮ್ಮ ಪ್ರಯಾಣ ಮುಗಿಯಿತು, ಕೆಲವು ಕಾಲ ಸಂದಿತು ಎಂದು ತಿಳಿಯಿರಿ. ಒಂದು ದಿನ ನೀವು ‘ಮಾನಪ್ಪನವರೇ ನಮ್ಮ ಮೋನ್ನಿನ ಪ್ರಯಾಣ ಹೇಗೆ? ನನಗೆ ಆಯಾಸವಾಗಿ ಕಂಗಾಲಾದೆ ಎಂಥ

ಬಾಯಾರಿಕೆ' ಎಂದರೆ ಅವರು ಪ್ರತಿಯಾಗಿ 'ಹೌದು ಬಹಳ ಬಿಸಿಲು ಬಾಯಾರಿಕೆ ಇತ್ತು ಆ ದಿವಸ', ಎನ್ನುವರು. ಅದರಿಂದ ಆ ದಿವಸ ಬೆಟ್ಟಿವನ್ನೇರುವಾಗ ಅವರಿಗೆ ಬಾಯಾರಿಕೆಯಾಗಿತ್ತು ಎಂದು ನಿಷ್ಪತ್ತಿಯುತ್ತೀರಿ. ಆ ದಿವಸದ ಅವರ ಶರೀರ ಇಲ್ಲವೆ ಆತ್ಮದ ಸಂಕಟ ನಿಮಗೆ ಆಗಲೀ ತಿಳಿಯವುದೆಂಬುದು ಅಸಾಧ್ಯ.

ಮಾನಪ್ಪನವರಿಗೆ ಎಲ್ಲರನ್ನು ಸೋಡಿದರೂ ಆದರ. ನನ್ನನ್ನು ಸೋಡಿದರಂತೂ ಹೇಳತೀರದು. ನನ್ನನ್ನು ಪ್ರತ್ಯೇಕ ಮುಷಿಯೋ, ಕಾಳಿ ದಾಸನೀ, ಅಥವಾ ಆದಕ್ಕೂ ದೊಡ್ಡ ಇನ್ನೊಬ್ಬನೀ, ಅಂತ ಅವರು ತಿಳಿದುಕೊಳ್ಳುತ್ತಾರೆ. ಆದನ್ನು ಉಜ್ಜಲು ಯಾರಿಂದಲೂ ಸಾಧ್ಯವಿಲ್ಲ. ಆದುದರಿಂದ ನನ್ನನ್ನು ಎದುರಿನಲ್ಲಿಯಾಗಲಿ ಬೆನ್ನು ಹಿಂದೆಯಾಗಲಿ ಹೊಗಳುವುದು ಅವರ ಸ್ವಭಾವ. ಅವರು ಹೊಗಳುವ ಭರದಲ್ಲಿ ಎಲ್ಲಿಯಾರೆದುರಿಗೆ ಹೊಗಳಬೇಕು ಎಂಬುದನ್ನು ತಿಳಿದಿರಲಿಲ್ಲ. ಅವರ ಹೊಗಳಿಕೆಗೆ ವಿಶೇಷ ಕಾರಣಬೇಕೆಂದು ತಿಳಿಯಬೇಡಿ. ಕಾರಣವನ್ನೇ ಲಾಳಿ ಅವರ ಅಭಿಮತವೇ ಮಾಡುತ್ತದೆ. ಅವರು ಮನವಾರೆ ಹೊಗಳುತ್ತಾರೆ. ಕೆಲವು ಸಾರಿ ನನ್ನನ್ನು ಕಂಡರೆ ಹಲ್ಲು ಕಡಿಯುವವರ ಎದುರಿನಲ್ಲಿಯೂ ಹೊಗಳುತ್ತಾರೆ. ಅವರು ರೇಗಿ ಸಿಟ್ಟಾಗಿ ನನ್ನನ್ನು ತೆಗಳಿದರೆ, ನನಗೆ ಆಗುವ ವ್ಯಥೆಗಿಂತ ಅವರಿಗೆ ಹೆಚ್ಚು. ಹೀಗೆಂದ ಮೇಲಾದರೂ ಹಾಗೆ ಮಾಡುವುದನ್ನು ಬಿಟ್ಟಾರೆಯಿ? ಅದೂ ಇಲ್ಲ. ಅಂಥವರ ಮುಂದೇನೇ ಹೊಗಳಿ, ನನ್ನ ಬಗ್ಗೆ ಚೈಗಳ ಕೇಳಿ ಕೊರಗುವುದು ಅವರ ಸ್ವಭಾವ.

ಇತರಿಗೆ ಮರ್ಯಾದೆ ಕೊಡುವುದರಲ್ಲಿ ಅವರ ಮೇಲೆ ಜನವಿಲ್ಲ. ಸಾಧಾರಣ ಇಂಚಿನ ಮಹಾನುಭಾವನಾದರೂ 'ನಿಷ್ಪತ್ತಿ', ಎಂದೇ ಕರೆಯುತ್ತಾರೆ. ಆ ಮನುಷ್ಯ ಎಲ್ಲಾದರೂ ಭಗವದ್ವಿತೀ ಓದುವನನ್ನೋ ತಕ್ಕಿ ತರುಗಿಸುವನನ್ನೋ ಇರುವನೆಂದು ತಿಳಿದುಬಿಟ್ಟರೆ ಅವನು ಪರಮ ಗುರುವೆಂದು ತಿಳಿಯವುದಕ್ಕೂ ಸಿದ್ಧ. ಆಗಾಗ ಅವರು ನನ್ನ ಜತೆಯಲ್ಲಿ ಬರುವುದುಂಟು. ನಾನು ಅವರನ್ನು ಬರಹೇಳುವುದೂ ಉಂಟು. ಆದರೆ ನಾನು ಹೋಗುವಲ್ಲಿಗೆ ಅವರಿಗೆ ಕಾಣಿಸುವ ದೊಡ್ಡ ಮನುಷ್ಯರೊಬ್ಬರು

ಬಂದುಬಿಟ್ಟರೆ—ಇವರು ಮೂರನೇ ಸರಿ. ದೂರವೆಂದರೆ ಮನೆಗೆ ಹೋಗುವ ಹಾಗೂ ಇಲ್ಲ. ಇಂದು ಬೆಳಗ್ಗೆ ಬಂದರೆ, ನಾಳೆಯಾದರೂ ಅಲ್ಲೇ ನಿಂತಾರು. ಆದರೆ ನಾನು ಬಂದಿದ್ದೇನೆ, ಕಾದಿದ್ದೇನೆ ಎಂದು ಬಾಯಿಬಿಡು ವರರಲ್ಲ. ಅಂಥ ದಾಷ್ಟೆಣ್ಣದ ಮುದ್ದೆ.

ಪರರಿಗೆ ಸಹಾಯ ಮಾಡುವ ಆತುರ ಅಷ್ಟವುಲ್ಲ ಅವರದು. ತಮ್ಮಿಂದ ಆಗುವುದನ್ನು ಆಗಮದನ್ನು ಸಹಾ ಮಾಡುತ್ತಾರೆ. ಹಣ ಕಾಸಿನ ವಿಚಾರದಲ್ಲಿ, ತಾವು ಮುಣಿಗಿ ನರಳು, ತಮ್ಮಿಂದ ಕಡಮೆ ನರಳುವರಂಗೂ ನೇರವಾಗಿದ್ದಾರೆ. ಆದರೂಂದು ವಿಚಾರ—ಅವರಲ್ಲಿ ಎಲ್ಲ ಕೆಲಸ ಹೇಳಿದರಾಗದು. ಒಮ್ಮೆ ನಾನು ‘ಮಾನಪುನವರೇ ನಾಳೆ ನಮ್ಮ ಮನೆಗೆ ಮಧ್ಯಾನ್ನ ಬಂದು ಬಿಡಿ. ಬಂದು ಆಗತ್ಯದ ಕೆಲಸವಿದೆ’ ಎಂದೆ. ಮರುದಿನವಲ್ಲ ಅದರ ಮರುದಿನವೂ ಸವಾರಿ ಬರಲಿಲ್ಲ. ಕಾರಣ ಜೀರೆಯವರಿಂದ ತಿಳಿಯಿತು. ಅವರಿಗೆ ಆ ದಿನಸ ಒಂದು ಹಿರಿಯರ ಕೆಲಸವಿತ್ತುಂತೆ. ಅದು ಅವರಿಗೂ ತಿಳಿದಿತ್ತು. ‘ಬರಲು ಸಾಧ್ಯವಿಲ್ಲ’, ಎನ್ನಲು ದಾಷ್ಟೆಣ್ಣ ಬಿಡದೆ, ‘ಹೇಳಿಯೂ ಬರಲಿಲ್ಲವಲ್ಲ’ ಎಂದು ಚೈಸಿಕೊಳ್ಳುವ ವಿಚಿತ್ರ ಜೀವನ ಅವರದು. ಅವರಲ್ಲಿ ನಾವು ಕೇಳುವ ಪ್ರಶ್ನೆಗಳಿಗೆ ಅವರ ಸ್ಥಿತಿಗತಿ ತಿಳಿದು ನಾವೇ ಉತ್ತರಿಸಿದರೆ ಹೀಮು. ಅವರನ್ನು ಕೇಳಿದರೆ ಉಪಯೋಗವಿಲ್ಲ.

ಇಂಥ ಅವಧಾತಮಾಗ ಮಾನಪುನವರದು.





ಒಟ್ಟುಸಾಟಿ ಶಾಸ್ತ್ರಗಳು

ಹೋಲ್‌ಸೇಲ್ ವಹಿವಾಟಿನ ವಿನಿ: ಚಿಲ್ಲರೆ ವಹಿವಾಟಿನ್ನು ಎಂದೂ ಮಾಡದ ಸ್ವಭಾವ ನಮ್ಮ ಶಾಸ್ತ್ರಗಳದು. ಅದಕ್ಕೆನೇ ಅವರಿಗೆ ಅಂತಹ ಭಾರಿ ಹೆಸರು. ಅವರ ಜೀವನದ ಪ್ರತಿಯೊಂದು ಕೆಲಸವು ಒಟ್ಟುಸಾಟಿಯಿಂದಲೇ ನಡೆಯುವುದು. ಚಿಲ್ಲರೆ ಬುದ್ಧಿ, ಚಿಲ್ಲರೆ ವ್ಯಾಪಾರ, ಚಿಲ್ಲರೆ ಕಾರ್ಯ, ಚಿಲ್ಲರೆ ಮಾತ್ರ—ಯಾವುದೂ ಇಲ್ಲ ಅವರಲ್ಲಿ. ರಕ್ಖಂವಾರು ಜನಗಳವರು.

ಅವರ ರೂಪವೂ ರಕ್ಖಂವಾರು—ಎಂದು ಹೇಳಬೇಕಾಗಿಲ್ಲ. ಸಾಧಾ ರಣ ಎರಡೆರಡು ಟಿನ್ನಿನ ಮೂರು ಲಾರಿಗಳಿದ್ದರೆ ಅವರನ್ನು ಒಂದೂರಿ ನಿಂದ ಒಂದೂರಿಗೆ ಸಾಗಿಸುವುದು ಸಾಧ್ಯ. ರಕ್ಖಂ ಹತ್ತು ಫಾನು ಕೋ ಟಿಂಗ್ ಬಟ್ಟೆಯಿದ್ದರೆ ಅವರಿಗೆ ತೆಳ್ಳಿಗಿನ ಒಂದು ಶಟ್ಟು ಆದೀತು. ಸೋಟಿಕ್ಕೆ ಅವರು ಬಲು ಭಯಂಕರ ಕಾಣಿಸುವ ಜನ. ಅವರೆಡುರಿಗೆ ಪೂರ್ಣ ಶರೀರವನ್ನು ಕಾಣಲು ನಮ್ಮ ಕಣ್ಣು ಚಿಕ್ಕದೆನಿಸಬಹುದು. ಆದರೆ—ಮುಖ ಸೋಡಿದರೆ ಅವರ ಗುರುತು ಹಿಡಿಯುವುದು ಕಷ್ಟವಲ್ಲ. ಇಲ್ಲವಾದರೂ ಇತರ ಜನರು ಅವರ ಸುತ್ತಲಿರುವಾಗ ಕಷ್ಟವಲ್ಲ. ಅವರು ಉರಳಲ್ಲಿ ತಿರುಗಾಡುವಾಗ ಮಾತ್ರ ತುಂಬಾ ತೊಡಕು; ಕಾರಣ—ಉರಿನ ಬೆಟ್ಟಿವಾವುದು, ಅವರು ಯಾರು—ಎಂದು ಗುರುತಿಸುವುದು ಕಷ್ಟ. ಆದರೆ ಮುಖದಿಂದ ಅವರನ್ನು ಸುಲಭದಲ್ಲಿ ತಿಳಿಯಬಹುದು. ಯಾವಾ ಗಲ್ಲ ನಗುತ್ತಲಿರುವ ಬಾಯಿ, ಎಲೆ ಅಡಿಕೆಯಿಂದ ಯಾವಾಗಲೂ ಬಾಲ್‌ತೈವಿಕ್ ಬಣ್ಣ ಅದಕ್ಕೆ. ಅವರ ಎಲೆ ಅಡಿಕೆಯ ಗಿರಣಿ ಯಾವಾ ಗಲ್ಲ ನಡೆಯುತ್ತಲೇ ಇರಬೇಕು. ಅವರ ಮುಖ್ಯಹಾರವು ಈ ಮೇಲು

ಕಾಟದಿಂದ ನಡೆಯಬೇಕು. ‘ಅನ್ನಬ್ರಹ್ಮದ ದೇಗುಲದಲ್ಲಿ’—ಅವರಿಲ್ಲ. ಮರಿತೆ—‘ಅನ್ನಬ್ರಹ್ಮದ ದೇಗುಲ’ನನ್ನ ಕುರಿತು ಬರೆದ ಬೇಂದೆ ಯವರ ‘ಹಕ್ಕ ಹಾರುವುದು’ನನ್ನ ಕಂಡರೆ ಶಾಸ್ತಿಗಳಿಗೆ ಆಗದು.

ಇದರಿಂದ ಶಾಸ್ತಿಗಳು ಸಾಹಿತಿಗಳು ಎಂದು ನಿಮಗೆ ತಿಳಿದಿರು. ಬರೇ ಸಾಹಿತಿಗಳಲ್ಲಿ ಉಗ್ರ ಸಾಹಿತಿಗಳು. ಸಾಹಿತ್ಯ ಅಂಗನೆ ಅವರ ಕೈಗೆ ಸಿಕ್ಕುದರೆ ನಾರಶಿಂಹನಂತೆ ಅವಳ ಕರುಳನ್ನೆಲ್ಲಿ ಹರಿದು ಕೊರಳಿಗೆ ಮಾಲೆಯನ್ನು ಹಾಕಿಕೊಂಡಾರು. ‘ನಡೆದು ನೋಡಿ ಕೊಡಗಿನ ಬೆಡ ಗನ್ನು’ ಕಂಡ ಗುಂಡಪ್ಪನವರು, ‘ಮುಡಿಗೆ ಜರಿ’ ಬಂದ ಪುಟ್ಟಪ್ಪನವರು, ‘ಮಹಾಕ್ಷೀತಿಯಾದ ಗೋಕಾಕರು ಅವರ ಸಭಾಗ್ರದಲ್ಲಿ ಸಿಲುಕಿ ಹೇಳಾಡಿ ದ್ವಾರೆ. ಪುಕ್ಕಬೀಯಾಗಲಿ, ಕೊಂಡಾಗಲಿ, ಕಡವಾಗಿಯಾಗಲಿ ಕೊಂಡು ಕನ್ನಡ ಕವಿತೆಯನ್ನು ಓದಬೇಕು ಅವರಿಗೆ; ಟೀಕಿಸಬೇಕು; ಅವರ ಟೀಕೆಗೆ ಬಲಿಯಾಗದ ಒಬ್ಬರು ಪುಣ್ಯತ್ವರೆಂದರೆ ನಾನು ಮತ್ತು ಗೆಳೆಯ ರಾಜರತ್ನಂ. ರತ್ನರ ವಿಚಾರ ಹೇಳಬೇಕಿಲ್ಲ. ಅವರು ತಮ್ಮಂತೆಯೇ ಉರುಟಿದ್ವಾರೆಂದು ಶಾಸ್ತಿಗಳ ಅಭಿಮಾನ. ನನ್ನ ವಿಚಾರ ಏಕೊರಿಯಾಯಿತಿ ಅವರದು—ನನ್ನ ಗದ್ಯ ಅವರಿಗೆ ಪದ್ಯವಾಗಿಯೂ, ಪದ್ಯ ಗದ್ಯವಾಗಿಯೂ, ಚಂಪೂ ನಾಟ್ಯವಾಗಿಯೂ, ನಾಟ್ಯವು ಲೇಖ್ಯವಾಗಿಯೂ ಕಾಣಿಸುವುದು ಅವರಿಗೆ. ಆದರೆ ಎಲ್ಲರೊಡನೆ ಅವರು ಕಾದುವರೆಂದ್ದು. ಕಾದಾಡತೊಡಗಿದರೆ ಪೀಕದಾಣಿ ಮುಂದಿರಿಸಿದರೆ ರಾಜಿಯಾಯಿತು.

ಇನ್ನೊಂದು ಗುಟ್ಟು ಶಾಸ್ತಿಗಳದು. ಅವರಿಗೆ ಯಾರ ಕಾವ್ಯದ ಮೇಲೆ ಅತಿ ಮನುತ್ತಿಯೋ ಅವರ ಪಾಲಗೇನೆ ಅವರು ನಾರಶಿಂಹರು. ಶ್ರೀ ಶಾಸ್ತಿಗಳು ಇತರ ಸಾಹಿತ್ಯ ವ್ಯವಸಾಯಿಗಳು ಅಂಬೆ ಗಾಲಿಕ್ಕುವುದನ್ನು ಕಂಡು ಬೇಸರಿಸಿ ತಾವೇ ಆದರ ತಯಾರಿಗೆ ಹೊರಟಿದ್ದಂಟು. ಆದರ ವಿಮರ್ಶೆಯನ್ನು ನಾನು ಮಾಡಬಹುದು. ಶಾಸ್ತಿಗಳ ವ್ಯಕ್ತಿತ್ವವನ್ನು ವಿಮರ್ಶೆ ಮಾಡುವಾಗ ಅವರಿಗೇನೆ ಅವರ ಕೈಕಾಲುಗಳು ಎಲ್ಲಿವೆ ಎಂದು ಧಟ್ಟನೆ ಕೇಳಿದರೆ ಹೇಳಲು ಕವ್ಯವಾದಿತು? ಹೀಗಿರಲು ಅವರ ಕವಿತಿಗಳ ಭಾವರಸಗಳನ್ನು ಹಂಡುಕಿದರೆ ನಮಗೂ ಫಜೀತಿಯಾದಿತು.

ಈಗ ನಮ್ಮ ಶಾಸ್ತ್ರಿಗಳು ಕನ್ನಡ, ಸಂಸ್ಕೃತ, ಆಯುರ್ವೇದಗಳ ಪಂಡಿತರಿಂದು ದೇಖಬೇಕು. ತ್ರಿಪಾಂಡಿತ್ಯ ಅವರದು. ಇದರಲ್ಲಿ ಅತಿ ಚಿಕ್ಕ, ಸಾಫನವು ಸಾಹಿತ್ಯಕ್ಕೆ.

ಶಾಸ್ತ್ರಿಗಳ ಮುಖ್ಯ ವಿಚಾರ—ಅವರ ಒಟ್ಟು ಸಾಟಿ ವಿಚಾರ— ಉದ್ಯೋಗಿಗಳಿಂದ ಪ್ರಸಿದ್ಧವಾದುವು. ಈಗ ನಾವು ಕುಳಿತು ಮಾತನಾಡುತ್ತಿರುವಾಗಲೇ ಅವರಿಗೆ ಯಾರಾದರೂ ಡಾ. ವಾನಾಫರು ಮಂಗನ ಗ್ರಂಥಿಗಳನ್ನು ಜನರಿಗೆ ಕೊಳಗ್ಟು ಆದರಿಂದ ಮನುಷ್ಯನ ಶಾರೀರ ವರ್ಧಿಸುತ್ತಾರೆ ಎಂದರಿಂದು ತಿಳಿಯಿರಿ. ನರ—ವಾನರ ಶಬ್ದಗಳಿಗೆ ನಿಕಟ ಸಂಬಂಧ ಶಾಸ್ತ್ರಿಗಳಿಗೆ ಗೊತ್ತು. ಕೂಡಲೇ ಅವರು ವಾನರ ವಿರರ ಕಡೆಗೆ ಮನಸ್ಸು ಹರಿಸುವರು. ಮುಂದೆ ಬಹಳ ದಿವಸಗಳ ತನಕ ಅವರಿಗೆ ಈ ವಾನರ ಸಂಸ್ಥೆ ವಿಚಾರ ಮನಸ್ಸು ಓಡುವುದು.

ಒಂದು ಕಡೆಯಲ್ಲಿ ಒಂದು ಭಾವಿಯನ್ನು ಕೊಂಡು ಒಂದು ಭಾರಿ ಪಂಜರವನ್ನು ಕಟ್ಟಿಸತ್ತೊಡಗುವರು. ಇನ್ನೊಂದು ಕಡೆ ಉರಲ್ಲಿರುವ ಮಂಗಗಳನ್ನು ತಂದುಕೊಟ್ಟಿವರಿಗೆ ತಲಾ ಒಂದರ (ಮಂಗನ) ಒಂದೊಂದು ರೂಪಾಯಿಯಂತೆ ಕೊಡುವೆನೀಡರು. ಯೋಚನೆ ಬಂದ ಮೂರು ದಿವಸಗಳಲ್ಲಿ ಶಾಸ್ತ್ರಿಗಳ ಮನೆಯ ಬಳಗೆ, ಹೊರಗೆ, ಸುತ್ತು ಮತ್ತು—ಎಲ್ಲಿ ನೋಡಿದರೂ ಮಂಗಗಳು.

೧೦,೭೧—ಮಂಗಗಳು ಜಮೆಯಾದುವು. ಅವುಗಳಿಗೆ ಹಲ್ವ, ಮತ್ತು ಇನ್ನಿಂದರ ಆಹಾರಗಳು ಕೂಡಲ್ಪಟ್ಟವು. ಇದರಿಂದ ಬಹಳ ನೆಚ್ಚು ತಗಲುವುದೆಂದು ಯಾರೀ ಅವರಿಗೆ ಸೂಚಿಸುವರು. ಶಾಸ್ತ್ರಿಗಳು ನೊದಲು ಈ ಕೋತಿಗಳನ್ನು ಚೆನ್ನಾಗಿ ಬೆಳಿಸಿ ಡಾ. ವಾನಾಫರಿಗೆ ಕಳಿಸುವ ನಿರ್ಧಾರ ಮಾಡಿದರು. ಆದರೆ ಈಗ ಅವುಗಳನ್ನು ಸಾಕುವ ಪ್ರಶ್ನೆಯನ್ನು ಗಮನಿಸಲಾಗಿ ಹಲ್ವ ತಿನಿಸಿ ಮಂಗವನ್ನು ಸಾಕಿಪೂರ್ವೆಸುವಂತಿಲ್ಲ ಎಂದು ನಿರ್ಧರಿಸುವರು.

ಸರಿ, ಒಂದು ತಿಂಗಳಾಗಲು, ಶಾಸ್ತ್ರಿಗಳ ರಾಜ್ಯದಲ್ಲಿ ೧೧೦ ಮಂಗಗಳು ಮಾತ್ರ ಶಿಲ್ಪ ಉಳಿಯುವವು. ಹೀಗಾದರಾಗದೆಂದು ಮಂಗಗಳು

ತುಂಬಾ ಮರಿಯಿಕ್ಕುವ ಮತ್ತು ಬೆಳೆಯಲು ಬೇಕಾಗುವ ಆಹಾರವಾವು ದೆಂಬ ತೋಧನೆಗಾಗಿ ತುಂಬಾ ಹಣ ವ್ಯಯಮಾಡುವರು.

ಹೀಗೆ ಕೆಲವು ಸಮಯ ಸಂದರ್ಭದಲ್ಲಿ ಶಾಸ್ತ್ರಿಗಳು ಡಾ. ವನಾಫ್ ರೊಡನೆ ‘ನಿಮಗೆ ಮಂಗಗಳ ಗ್ರಂಥಿಯು ಬೇಕೆ, ಅದನ್ನು ಮುಚ್ಚಿಕೊಂಡಿರುವ ಚರ್ಮವಿದ್ದರೆ ಸಾಲದೆ?’ ಎಂದು ಪತ್ರವ್ಯವಹಾರ ಬೆಳೆಸುವರು. ವನಾಫರು ಮೌನ. ಶಾಸ್ತ್ರಿಗಳು ಬೆಸರಿಸಿ ಈ ಖದ್ದೋಗ ವನ್ನು ಬಿಡಬೇಕಾಯಿತು.

ಅಪ್ಪರಲ್ಲಿಯೇ ಶಾಸ್ತ್ರಿಗಳು ಒಂದು ದಿನ ನೇರಿ ಹಳ್ಳಿಗೆ ಹೋದರು. ಹಾದಿಯಲ್ಲಿ ಅವರಂತೆ ಆಜಾನುಬಾಹುಗಳಾಗಿ ನಿಂತಿರುವ ತಾಳೆಯ ಮರಗಳನ್ನು ಕಂಡು ಅವರಿಗೆ ಅನಂದ ಉಕ್ಕೇರಿ ಹೊಸ ಸಣ್ಣತ್ವ ಬರುವುದು. ಈ ಮರಗಳು ನಮ್ಮಲ್ಲಿ ತುಂಬಾ ಇವೆ. ಇವುಗಳ ಒಳಭಾಗ ಮೃದು, ಜಲ್ಲು. ಇದನ್ನು ಕಡಿಯಲು ಸುಲಭ. ಮರದ ತಿರುಳಿನಿಂದ ‘ಆಟಾಸಿಲ್ಕು’ ಮಾಡುತ್ತಾರೆ. ತಾಳೆಮರಗಳಿಂದ ಏಕೆ ‘ಆಟಾಸಿಲ್ಕು’ ಮಾಡಬಾರದು?

ಬಡ ಹಿಂದೂದೇಶದಲ್ಲಿ ಒಬ್ಬರೂ ಈ ಕೈಗಾರಿಕೆಗೆ ತೋಡಗಿಲ್ಲ ವೆಂದು ಶಾಸ್ತ್ರಿಗಳು ಈ ಕೆಲಸಕ್ಕೆ ತಮ್ಮ ಸಹಜ ಗುಣದಂತೆ ರಖಿಂವಾರಿ ಕೈಹಾಕುತ್ತಾರೆ. ಮರುದಿನ ಮನೆಯ ಮುಂದೆ ತಾಳೆಮರಗಳು ಬಂದು ಬಿಡ್ಡವು. ಅವನ್ನು ತುಂಡುಮಾಡಿ ಗುಜ್ಜ ಮಾಡುವ ಕಪ್ಪ ಕೆಲಸದ ಬದಲು ಇಡೀ ಮರಗಳನ್ನು ನೀರಿನ ಬಾವಿಗಳಿಗೆ ಹಾಕಿ ಕೊಳೆಯಿಸುವರು. ಮರವೆಲ್ಲಾ ಸಾಕಪ್ಪ ಚಟ್ಟಿಯಾಗುವುದು (ಇವರು ಸಹ). ಅನಂತರ ಅದರಿಂದ ನೂಲು ಹೇಗೆ ಮಾಡುವುದು ಎಂದು ಯೋಚಿಸುವರು. ಹಿಂದುಸಾಫನದ ಉದಾಘರಕ್ಕೆ ಬೆಲೆಯುಳ್ಳ ಯಂತ್ರಗಳ ಕೈಗಾರಿಕೆಯು ಉಪಯೋಗವಿಲ್ಲವೆಂದು ಅವರಿಗೆ ತಿಳಿದಿದೆ. ಆದು ಕಾರಣ ಆವರು ಕೈಗಾರಿಕೆಯ ಸಲುವಾಗಿ ಮನೆಯಲ್ಲಿರುವ ಸೇವಿಗೆ ಅಜ್ಞಗಳನ್ನು ಉಪಯೋಗಿಸಲು ನಿರ್ಧರಿಸುತ್ತಾರೆ.

ತಾಳೆಮರದ ಚಣಿಯನ್ನು ಸೇವಿಗೆ ಅಚ್ಚಿನಲ್ಲಿ ಒತ್ತಿ ನೂಲು ಮಾಡುತ್ತಾರೆ. ಕ್ರಮೇಣ ಆ ನೂಲು ದಪ್ಪವಾಯಿತೆಂಬ ಶೋಧಿಯಾಗುವುದು. ಅದಕ್ಕೂ ಸಪ್ರರ ಜಿರಡೆಗಳನ್ನು ಉಪಯೋಗಿಸುವರು. ಆ ನೂಲು ಮುಂದೆ ಸೇಯುವುದಕ್ಕೂ ಬರುವುದಿಲ್ಲವೆಂದು ನೌಕರರ ತಕ್ಕಾರು ಬರಲು ಅವರು ನಿರಾಶರಾಗಬೇಕಾಗುವುದು.

ಇಂತಹ ನೂರಾರು ಒಟ್ಟುಸಾಟೆ ಕಾರಭಾರು ಮಾಡುತ್ತಿರುವವರು ನಮ್ಮ ಶಾಸ್ತ್ರಿಗಳು. ಇದರ ಉದ್ದೇಶ! ನೀವೇನ್ನು ಬಹುದು ಕಾಸುಮಾಡಲು ಎಂದು. ಅವರು ಮಾತನಾಡುತ್ತೇ ಇರುವಾಗ ಸಾವಿರ ರೂಪಾಯಿ ಪ್ರೌಢಿಸಲಿ ಸೋಚಿಗೆ ಅವರಿಗೇ ತಿಳಿಯದಂತೆ ಅವರಿಂದ ಸಹಿ ಹಾಕಿಸಲು ಸಾಧ್ಯವಿದೆ! ಹೀಗಿರುವಾಗ ಅವರಲ್ಲಿ ಆಯದ ವಿಚಾರವಾಗಿಯಾಗಲಿ, ತಮ್ಮ ವಿಚಾರವಾಗಿಯಾಗಲಿ ಯೋಚನೆಯೇ ಇರುವುದಿಲ್ಲ.





ಉದ್ದಾರದ ಉತ್ತಮರಾಯರು

ಸಾರ್ವಜನಿಕ ಚೆಳವಳಿಗಳಲ್ಲಿ ಭಾಗವಹಿಸಬೇಕು, ಜನರಿಗೆ ಏನಾದರೂ ಮಾಡಿ, ಅವರನ್ನು ಹೇಗಾದರೂ ಉದ್ದರಿಸಬೇಕು—ಎಂಬುದು ಉತ್ತಮ ರಾಯರ ಉತ್ತಮ ಹಂಬಲ. ಉತ್ತಮರಾಯರು: ಸಿರಿವಂತರಲ್ಲ. ಆದರೆ ಹೇಗಾದರೂ ಮಾಡಿ ಸಿರಿವಂತರನ್ನು ಕಾಲುಕಟ್ಟಿಯಾದರೂ ಕೆಲಸಮಾಡಿ ಕೊಳ್ಳುವ ಚಮುತಾಪರ ಬಲ್ಲವರು. ಅವರಿಗೆ ಯಾವಾಗಲೂ ಜನರಲ್ಲಿ ಕಾಣುವ ಕೊರತೆಯೆಂದರೆ—ಜನರು ರಸಿಕರಾಗಿಲ್ಲವಲ್ಲಾ ಎಂದು. ಜನರು ಹೇಗಾದರೂ ರಸಿಕರಾದರೆ ಸಾಕು ಎಂದು ಹೋರಾಡುವಂಧವರು. ಈ ಹೋರಾಟದಲ್ಲಿ ಕಪಟವಿಲ್ಲ. ಅನ್ನ ನೀರು ಬಿಟ್ಟು—ನಾಳೆ ದಿವಸ ಅಶೀಲ ಭಾರತ (ಸಾಧ್ಯವಾದರೆ ಅಂತರ್ಜಾನಾಂಗಿಕ) ರಂಗವಲ್ಲಿ ಪರಿಷತ್ತು ಕರೆಯ ಬೇಕೋ—ಅವರು ಸಿದ್ಧರು. ಈ ವಿಷಯವಾಗಿ ಯಾವುದಾದರೂ ಪತ್ರಿಕೆ ಯಲ್ಲಿ ಲೇಖನ ಬರೆಯಬೇಕೋ—ಅವರು ಸಿದ್ಧರು. ಇದಕ್ಕೆಲಾಳ್ ಹಣ ಬೇಡನೇ? ಬೇಕು—ಕೂಡಿಸುತ್ತಾರೆ. ಕಾಕವ್ವೆನವರಿಂದ ಹಿಡಿದು ಪ್ರೇಕ್ಷಣೆನವರ ತನಕ ಹೋಗಿ ಬೇಡುತ್ತಾರೆ.

ಒಮ್ಮೆ ಅವರಿಗೆ ಅಶೀಲಭಾರತ ರಂಗವಲ್ಲಿ ಪರಿಷತ್ತನ್ನು ಕರೆಯುವ ಮನಸ್ಸಾಯಿತು. ರಂಗವಲ್ಲಿ ಎನ್ನುವುದು ಮನುಷ್ಯನ ಸವಿಗಾರಿಕೆಯ ಪ್ರಧಮ ಚಿನ್ಹನವಷ್ಟೇ! ಪರಿಷತ್ತನ್ನು ಕರೆದರು. ಪರಿಷತ್ತು ಅವರ ಮನೆಯಲ್ಲಿ, ಅನುಕೂಲವಿಲ್ಲವಾದರೆ ಉರಿನ ನಾಟಕಶಾಲೆಯಲ್ಲಿ ಕರೆಯುವುದೆಂದು ನಿರ್ಣಯವಾಯಿತು. ಆ ಗಳಿಗೆಯಿಂದಲೇ ಹ್ಯಾಂಡು ಬಿಲ್ಲು ಹಂಚಿದರು. ‘ರಂಗವಲ್ಲಿ ಇಲ್ಲದೆ ಯಾವಡೇಶದ ಉದ್ದಾರ ವಾಗಲಾರದು. ಆದುದರಿಂದ ಕನ್ನಡಿಗರ ಪ್ರಧಮ ರಂಗವಲ್ಲಿ ಪರಿಷತ್ತು ಕರೆಯಲೇ, ಬೇಕು’ ಎಂದು ಸಾರಿದರು. ಸಾಪ್ತಗತ ಸಮಿತಿಗೆ ಜರಿಯ ಮುಂಡಾಸಿನವರೆಲ್ಲರೂ ಸೇರಿಸಲ್ಪಟ್ಟರು.

ಮಂಗಳೂರಿನ ಮುಂದಾಳುಗಳಾದ ಶ್ರೀ ಬಸವಣ್ಣನವರು, ಆನಂದಪ್ಪನವರು, ಕೋಟ್ಯಪ್ಪನವರು ಎಲ್ಲರೂ ಸಾಪ್ತಗತಮಂಡಲದ ಸದಸ್ಯರು ಆದರು. ಉರಿನ ಪ್ರತಿಯೊಂದು ಸಭೆ, ಮಂಡಲಕ್ಕೂ ಅವರೇ ಸಾರ್ವಜನಿಕ ಅಧ್ಯಕ್ಷರೇ ಉಪಾಧ್ಯಕ್ಷರೇ ಆದುದರಿಂದ ಅವರನ್ನು ಸೇರಿಸಿ ಕೊಂಡರು. ಮಂದಿ ಬಾರದ ಆರೆಂಟು ಕಾರ್ಯಕಾರಿಮಂಡಲದ ಸಭಿಗಳು ಜರುಗಿದವು. ಉತ್ತಮರಾಯರೇ ಹೈಸೀಡಿಂಗು ಬುಕ್ಕನ್ನು ಪ್ರತಿಯೊಬ್ಬರ ಮನೆಗೂ ಬಯ್ದು ಕೂತಲ್ಲಿಂದ ಸಭೆ ಕೂಡಿಸಿದರು. ಶ್ರೀಕೋಟ್ಯಪ್ಪನವರು ಸಾಪ್ತಗತ ಮಂಡಲಕ್ಕೂ ಅಧ್ಯಕ್ಷರಾದರು. ಉರಿನ ಶವದಹನ ಮಂಡಲ, ಸಮಗಾರ ಕೂಟ, ಲಲಿತಕಲಾ ಕೂಟ, ವಿದ್ಯಾವಧಕ ಸಂಘ, ವೇದಾಂತ ಸಂಘ, ಧಿಯಾಸಫಿಕಲ್ ಲಾಜ್, ಆಯ್‌ಶಮಾಜ ಮೌದಲಾದ ಸಂಸ್ಥಾಗಳಿಗೆ ಆವರೇ ಅಧ್ಯಕ್ಷರಾದುದರಿಂದ—ಇವರೇ ಸಾಪ್ತಗತನಮಿತಿಗೆ ತಕ್ಕುವರೆಂದು ಸಿಂಧಾಯಿಸಿದರು.

ಇನ್ನು ಪರಿಷತ್ತಿನ ಅಧ್ಯಕ್ಷರು ಯಾರು? ಬಲು ಪಜೇತಿಯ ಪ್ರತ್ಯೇ. ಒನ್ನ ಕೂಡಬೇಕು, ಕಾಸೂ ಬೇಕು, ಏನು ಉಪಾಯ? ಶ್ರೀಮತಿ ಮಿಸ್ ನೋರ್ ಜಾನ್ ಬೇಗಮರು ಆಗಲ್ಲೀ ಭೋರ್ ಫಾಟಿನಿಂದ ಬಂದಿದ್ದರು. ಆವರು ತಮಗೆ ಇದು ಸ್ವಲ್ಪದ ಕೆಲಸವೆಂದರು. ಆದರೂ ‘ತಾವು ಶ್ರಮವಹಿಸುವ ಕಾರಣವಿಲ್ಲ—ಬರೇ ಒಂದು ಲೆಕ್ಕುರು ಕೊಟ್ಟಿರ್ಬಾಕು’ ಎಂದು ಸಮಾಧಾನ ಪಡಿಸಿದರು.

ಪರಿಷತ್ತಿನ ದಿನ ಬಂದಿತು. ಉತ್ತಮರಾಯರ ಮನೆ ಸಾಲದೆಂದು ಉರಿನ ನಾಟಕ ಶಾಲೆಯಲ್ಲಿ ಆದನ್ನು ಪ್ರಾರಂಭಿಸಿದರು. ಸಾವಿರಾರು ಮುದ್ರುಮಣಿಯರು ಬಂದಿದ್ದರು. ರಂಗವಲ್ಲಿ ಮುಖವನ್ನು ಕಾಣದ ಮಿಸ್. ಸುಬ್ಬಲಚ್ಚಿಯವರು ಬಂದು ಮಿ. ಉತ್ತಮರಾಯರಿಗೆ ಶೇಕ್ಕಾ ಹ್ಯಾಂಡ್ ಮಾಡಿದರು. ಮಿ. ಕೋಟ್ಯಪ್ಪನವರಿಗೆ ಉತ್ತಮರಾಯರೇ ಬೇಗಮರ ಪರಿಚಯಮಾಡಿಕೊಟ್ಟಿರು. ಅಂದಿನ ಪರಿಷತ್ತು ಯಶಸ್ವಿಯಾಯಿತು. ಬೇಗಮರು ಉದ್ದು ಮಾತನಲ್ಲಿ ರಂಗವಲ್ಲಿ ಆತ ಅವಶ್ಯವೆಂದು ಒಂದು

ಮಾತು ಹೇಳಿ ಅಧ್ಯಾತ್ಮಾಸಿನ ತನಕ ತಿಳು ಸಂಗೀರ್ವನೆಯ ವಿಚಾರ ಮಾತ ನಾಡಿದರು. ಅಂತೂ ಸಭೀಯ ಯಶಸ್ವಿಯಾಯಿತು.

ಸಭೀಯ ಜರುಗಿದ ಒಂದು ವಾರದಲ್ಲಿ ಉತ್ತಮರಾಯರ ಮನೆಯ ಅಂಗಣ ಹುಡುಕಿ ನಾನೇ ಹೋಗಿದ್ದೆ. ಅವರ ಮನೆಯ ಹೋಸ್ತಿಲಿನಲ್ಲಿ ರಂಗ ವಲ್ಲಿಯೊಂದಲ್ಲಿದೆ ಇನ್ನೇಲ್ಲಾ ಇತ್ತು. ಅವರು ನನ್ನನ್ನು ಭೇಟಿಯಾದರು. ನಮಸ್ಕರಿಸಿದರು. ಅವರಿಗೆ ನಾನೆಂದರೆ ಪಾರ್ಣ. ಕಣಾಟಿಕಕ್ಕೆ ತಲೆಯ ಒಬ್ಬ ಬ್ರಹ್ಮಸಿದ್ಧರೆ ಅದು ನಾನೆಂದು ಹೇಳಿದ್ದರೆ. ಹೀಗೆ ಹೇಳುವ ಸಲುವಾಗಿಯೇ ಒಂದು ಸಂತೋಷಕೂಟ ಏರ್ಫಡಿಸಿದ್ದರು. ಈ ಕೂಟಕ್ಕೆ ಹಿಂದಿನ ರಂಗವಲ್ಲಿ ಪರಿಷತ್ತುನ ನಾಪ್ರಗತಸಮಿತಿಯೇ ಸೇರಿತ್ತು. ಅಲ್ಲಿ ಅವರು ನನ್ನು ಪರಿಚಯಮಾಡಿಸಿ “ಶ್ರೀ ಕಾರಂತರು ಕಲಾವಂತರು, ಅವರು ಎಹ್ಮ್ಯೋ ನಾಟಕಗಳನ್ನು ಬರೆದಿದ್ದರೆ ಅಪ್ರಗಳಲ್ಲಿ ಎಹ್ಮ್ಯೋ ನಾಟಕಗಳು ಗುಬ್ಬಿ ವೀರಣ್ಣಿನವರ ‘ಪ್ರಭಾಮಣ’ ಯಂತೆ ರಸ, ಭಾವ, ಕಳಾ, ಸಂಗೀತ, (ಧಾತು?) ಪುಷ್ಟಾಗಿವೆ” ಎಂದು ಚೆಕ್ಕೋ ಹೊಡಿದೆ ನನಗೆ ಹಾರ ಹಾಕಿದರು. ಎಲ್ಲರೂ ಚಪಾಪಕೆ ಹೊಡಿದರು. ನನ್ನು ಒಂದು ಕೈಯಲ್ಲಿ ಹಾರವಿದ್ದುದರಿಂದ, ಬರೇ ಒಂದು ಕೈಯಿಂದ ಹಣಿಯನ್ನು ಸವರಿಕೊಂಡೆ.

ಅದೇ ದಿನ ಸಭೆ ಮುಗಿಯವ ಮೊದಲು “ನಾನು ಸಘ್ಯದಲ್ಲಿಯೇ ಕುಂಕುಮ - ವಿಭೂತಿ, ಪರಿಷತ್ತುನ್ನು ಕರೆಯ ಬೇಕೆಂದಿದ್ದೇನೆ. ನಮ್ಮ ಆಯ್ದ ಮಹಿಳೆಯರು ಇನ್ನು ಜೆನ್ನಾಗಿ ಹಣಿಯನ್ನು ಶೃಂಗಾರಿಸ ಲಾರರೆಂದರೆ ತೀರ ವಿಷಾದದಾಯಕವಾಗಿದೆ” ಎಂದು ಎಲ್ಲರನ್ನು ಬ್ರಿಳಿಕ್ಕಿಟ್ಟಿರು. ಆ ವಿಚಾರವಿನ್ನೂ ಅಪಕ್ರಸ್ತಿತಿಯಲ್ಲಿದೆ. ಮಿ ಗುಡಾ ಬರೇ ಸಾಹೇಬರಿಗೆ ಅವಕಾಶವಾಗದ್ದರಿಂದ ಪರಿಷತ್ತು ಮುಂದರಿನ ಲ್ಪಿಟ್ಟಿದೆ ಎಂದು ಅವರು ನನಗೆ ಹೇಳಿದರು.

ಉತ್ತಮರಾಯರಿಗೆ—ಅಧ್ಯಾತ್ಮಾಸ್ತು, ಸಿತಿಶಾಸ್ತು, ನಾಗ್ಯಯ ಶಾಸ್ತು, ನೊದಲಾದ ಹಲವು ಶಾಸ್ತುಗಳಲ್ಲಿ ಪರಿಚಯ. ಪರಿಚಯವೆಷ್ಟೇ

ಏಕ ಪ್ರೇಮವೂ ಇದೆ. ಅವರು ಮಿ ರಾಚಪ್ಪನವರ ಶ್ರೀ ಬಸವೇಶ್ವರ ಕಣಾಟಕ ಸಂಗೀತ ನಾಟ್ಯಕಲಾ ವಿವರ್ಧಕ ಸಂಖ್ಯಾ ಅಂತದ ಫರದೆಯ ದಿಸ್ತ್ಯನಿಗೆ ಮೆಚ್ಚಿ ಅದರ ಘೋಷೋವನ್ನು ತಮ್ಮ ದೇವರ ಕೋಣೆಯಲ್ಲಿ ಇರಿಸಿದ್ದಾರೆ. ಆ ಫರದೆಯನ್ನು ಬ್ರಿಟಿಷ್ ಆಟ್‌ ಎಗ್ಜಿಬಿಷನ್‌ನಿಗೆ ಕೆಳಿ ಸುವ ಯೋಚನೆ ಅವರಿಗಿತ್ತು. ಆದರೆ ಅವು ರಲ್ಲಿ ಕಂಪೆನಿಯವರು ಈ ಅಮೂಲ್ಯ ಕಲಾಸಂಪತ್ತಿನ್ನು ರಾಜೆಬಿನ್‌ನಾಂತರ ಕಾಫಿಯೋಟಿಲನ ಮಾಲಕರೊಬ್ಬರಿಗೆ ಅಡುವಿರಿಸ ಬೇಕಾಯಿತು.

ಉತ್ತರವಾಯರು ಸಂಗೀತ ಪ್ರಿಯರು. ಅವರ ಸೋದರಿಯೊಬ್ಬ ರಿಗೆ ಅವರು ಚಕ್ಕಿಣಾದಿ ಸಂಗೀತ ಪಾರ್ಕ್‌ನೇ ಕೊಡಿಸಿದ್ದರು. ಆದರೆ— ನಮ್ಮ ಸಂಗೀತವು ಇನ್ನೂ ಇಡಾವಸೆ ಯಲ್ಲಿಯೇ ಇದೆ ಎಂದು ಸಂಗೀತ ವನ್ನು ಸುಧಾರಿಸಲು ಯತ್ತಿತ್ತಿದ್ದಾರೆ. ಈಗ ಅವರ ಸೋದರಿಯು ತಾಯಿಗ ರಾಜರ “ಮೋಕ್ಷಮು ಗಲದಾ” ಕೃತಿಯನ್ನು “ಬರಾತೋ ಪ್ರೇಮ” ಎಂಬ ಮರಾಠಿ ಹಾಡಿನಂತೆಯ ಹಾಡಲು ಕಲಿತ್ತಿದ್ದಾರೆ. ತಾಯಿಗರಾಜರ “ಎವರುನೇ” ಹಾಡನ್ನು ತಮಿಳಿನ “ಅಂಡಿಪಂಡಾರವು” ನಂತಹ ಪಾರಂ ಭಿಸಿ “ಗಾಂಧಿ ಮಾರಾಜಾಂ” ಎಂಬಂತೆ ಸಾಗಿಸಿ “ಚರಬಾ ಚಲಾ ಚಲಾಕೆ” ಎಂಬಂತೆ ಮುಗಿಸುತ್ತಾರೆ. ಆ ಹಾಡನ್ನು ಕೇಳಿದ ಉತ್ತರಮೇ ರಾಯರ ಗೆಳೆಯರಲ್ಲ “ಇದು ಬಿಫೋವನ ಸಿಂಹನಿಯಂತೆ ಇದೆ ಎಂದು ಹೇಳಿದ್ದಾರೆ” ಎಂದು ನನಗೆ ತಿಳಿಸಿದರು. “ನಿಮ್ಮ ಅಭಿಪೂರ್ಯವೇನು ಸ್ವಾಮಿ?” ಎಂದು ನನ್ನನ್ನು ಕೇಳಿದರು. “ನನಗೆ ಬಿಫೋವನ ಭೇಟಿ ಯಾಗಿಲ್ಲ. ಅವನು ಮಂಗಳೂರಿಗೆ ಬಂದಿದ್ದನೇ?” ಎಂದು ಕೇಳಿದೆ.

ಅಷ್ಟರಲ್ಲಿ ಅವರ ಮನಸ್ಸು ಎರಡನೆ ರಂಗವಲ್ಲಿ ಪರಿಪತ್ತಿನ ಕಡೆ ಹರಿಯಿತು. ಅದನ್ನು ಲಕ್ಷ್ಯವಿನಲ್ಲಿ ಇರುಗಿಸಿ, ಕಣಾಟಕದ ರಂಗ ವಲ್ಲಿ ಕ್ರಮವನ್ನು ಹಿಮಾಲಯದ ತನಕ ಸಾರುವಂತೆ ಮಾಡಬೇಕೆಂಬ ಅಭಿಲಾಷೆಯಿದೆ ಎಂದರು.

ಶ್ರೀ ಉತ್ತರವಾಯರು ಇನ್ನೂ ಕೆಲವು ವರುಷವಿದ್ದರೆ ಕನ್ನಡ ನಾಡಿನ ರಂಗವಲ್ಲಿ, ಕುಂಕುಮ, ತಾಂಬಾಲವಿಧಿ, ಆರ್ಥಿಕಾಸ ಮೊದೆ

ಲಾದ ವಿಷಯಗಳಲ್ಲಿ ಪ್ರಗತಿಗೊಂಡು ಕೇವು ವರ್ಷಗಳಲ್ಲಿ ಜರ್ಮನಿ, ಅಮೆರಿಕ, ಜಪಾನ ಮೊದಲಾದ ದೇಶಗಳ ವಿದ್ಯಾರ್ಥಿಗಳನ್ನು ಬರಮಾ ಇತ್ತೀಂದು ನನಗೆ ನಂಬುಗೆಯಿದೆ. ಯಾವುದಕ್ಕಾಗಿ ಯುರೋಪಿನ ರಾಜ ಕೀರು ವಾತಾವರಣವು ಅಸ್ತಿರವಾಗಿ ಭವಿಷ್ಯವು ಇದಕ್ಕೆ ಅವಕಾಶ ಕೊಟ್ಟಿರುತ್ತೇ” ಎಂಬ ವಿಷಯದಲ್ಲಿ ನನಗೆ ಸಂಶಯವಿದೆ.





పీకదాని రామయ్యనవరు

పీకదాని ఏనెందు ఎల్లిగొ గొత్తిదే. ఆ హేసరు ఏకే బందితు ఎంబుదు చేఖబేకాడ మాతల్ల. రామయ్యనవరిగే ఆహార దల్లి అతి బయికేయిల్ల. జెన్నాడ తిండియన్న తక్కుమట్టిగే తుంబా తిన్నబేచేంబుదు ఆవర సహజ స్తుభావ. హీగిరలు తాంబూల చెవణాడ విజార ఆవరు లోభిగళాగలు కారణవిల్ల. ఆదరల్లూ హసురీలేగటల్లి విటపినుగళు వెళ్ళు ఎందు తిలిద బళిక ఆవరు తావు తమ్మ కాబాసేయల్లి కట్టురసువ ఎలె ఆడికే సంబ్యేయన్న ఇమ్మ డిసిద్దురే. ఆవర బాయి యావాగ నోడిదరూ, సంచారక్కు హోరటి పీకదానియంతే ఇసుత్తదే.

సంచార ఎన్నువాగ ఒందు నూతు నేనపిగే బరుత్తదే. ఆవరు సంచార ప్రియరు—ఎల్లి యావ ఉఱల్లి ఏనాగుత్తదే? యావ ఉరినల్లి ఏనిదే ఎందు తిఁయివ కుకూహల బహళ. ప్రతియోందు ఉఱల్లూ, ప్రతియోందు ఏనోఇ ఒందు హేళ్ళాగియోఇ కెడిమే యాగియోఇ ఇరబేచేంబువుదు ఆవర దృఢసిద్ధాంత. ఆదన్న తిలిదు, చేగ జలిసలారద తమ్మ తరించన్న ఏనాదరూ ఒందు గాడియల్లి తుంబిసికోందు ఎల్లిగాదరూ సంచారక్కు హోగియే హోగుత్తారే. నన్నన్న నోడి ఆవరిగే ఆసూయేయా ఇడి. కారణ, ఆవరు సంచారమాడువ దినక్కింత నన్న ఏరాముద దిన కెడిమేయింబుదు. నాను యావాగ సిక్కిదరూ సరియే ఎల్లి హోగి ద్విరి, ఎల్లి ఏనాయితు, ఎల్లి యారు ఇద్దరు, ఎల్లి ఏను వితేష ఎందు కేళువరు. ఆదన్న ఆవర ముందే హేళిదరేనే ఆవరిగే సంతోష. నిమగూ ఒండెరడు బేడా సిక్కియే సిగుత్తే ఆన్ని.

ನೀವು ಎಲಿ ಅಡಿಕೆ ಮೆಲ್ಲಿನವರಲ್ಲವಾದರೆ ನಸ್ಯವಿದೆ. ಅವರ ನಸ್ಯದ ವಹಿ ವಾಟು ಸಹ ರಖಿಂಬಾರಿಯೇ. ಬಾಯಿಗಿಂತ ಕಡಿಮೆಯಾಗದ ಮಾಗಿನ ಸೋಳ್ಳಿಗಳು ಅವರಿಗೆ. ಈ ದ್ವಾಂದ್ವಿಗಳಿಗೆ ಯಾರೂ ತಡೆಯಾಗದಂತೆ ಮೀನೆ ತೆಗೆದುದರಿಂದ---ಮುದ್ದುದ ಕೆಂದುಟಿಗಳ ಮೇಲೆ ಎರಗಿದ ಹದ್ದಿನಂತೆ ಕಾಣುವ ಆ ಎರಡು ಕವಾಕ್ಕಗಳಿವೆ.

ವಿಷಯಯನ್ನು ಬಿಟ್ಟು ಕಾವ್ಯಕ್ಕೆ ಸರಿದರಾಗದು. ರಾಮಯ್ಯ ನವರು ಒಡಸಂಸಾರಿಗರು. ಅವರ ಆಶುರದ ಕ್ಯೇ ಉದ್ದ್ವಾದರೆ ಆನುಕೂಲದ ಕ್ಯೇ ಗಿಡ್ಡ. ಹೀಗಾಗಿ - ದೇಶಸಂಚಾರದ ಎಲ್ಲಾ ಆಸೆ ಮುಗಿಯದು. ಇದ್ದ ಆನುಕೂಲತೆಯಲ್ಲೇ ವರ್ಷಕ್ಕೂಂದು ತಿಂಗಳು, ಏರಹಿಗಳಾಗಿ, ಸಂಚಾರಕ್ಕೆ ಹೊರಡುತ್ತಾರೆ. ಗುರುತು ಪರಿಚಯವಿಲ್ಲದ ಯಾವ ಉರಿನಲ್ಲಿ ಬಾಕ್ಕೆ ಮಾಡಬಲ್ಲ ವ್ಯಕ್ತಿ---ವಾಂಡಿತ್ಯದಿಂದಲ್ಲಿ, ತಮ್ಮ ಸೌಜನ್ಯ ದಿಂದ. ಬಮಾರ್ ದೇಶದ ಬುದ್ಧ ಸಂಚಾರಕ್ಕೆ ಹೊರಟಿ ಹಾಗೆ ಹೊರಟು ಬಿಡುತ್ತಾರೆ.

ಅವರ ಮನಸ್ಸು ನಾನಾವಿಧವಾದದ್ದು. ಅಲ್ಲಿ ಇಲ್ಲಿ ಇರುವ ಹಳೆ ಗುಡಿಗಳನ್ನು ಶಾಣಬೇಕು ಎಂದು ಒಂದೂರಿಗೆ ಹೋದರು. ಸೋಡಿ ದರು---ಅವಸರದಿಂದಲ್ಲ; ಗುಡಿಯ ಪ್ರತಿಯೊಂದು ಕಂಭ, ಕಲ್ಲಿನ ಮುಂದೆಯೂ ಒಮ್ಮೊಂದು ಮೇಲ್ಕಿಂಧಿಸಿದ್ದು ಚಿಮುಟಿ ನಸ್ಯವನ್ನು ಮೂಗಿ ಗೇರಿಸಿ ಸಂತೋಷ ಪಟ್ಟಿರು. ಆ ಚೀಚಿಗೆ ಪೂಜಾರಿಗಳನ್ನು ಕರೆದರು. ಅವರಿಗೆ ಪೂಜಿಯ ಆಶುರ, ದಕ್ಷಿಣಿಯ ಆಶುರ ಎರಡೂ ಇದ್ದರೂ ಅವರ ಮನಸ್ಸನ್ನು ಎರಡಕ್ಕೂ ನೇರವಾಗದೆ ಹಿಡಿದರು.

‘ಸಾಪಮಿ ತಾವು ಈ ದೇಗುಲದ ಅರ್ಚಕರೇ’ ಎಂದು ಒಮ್ಮ ವಚನ, ಮನಸ್ಸುಳ್ಳಿ, ಇವುಗಳನ್ನು ಮುಂದೆಕೆಟ್ಟಿ ಮಾತನಾಡಿಸುತ್ತಾರೆ. ಹಾಪ---ಆ ನಯ ನುಡಿಗೆ ಮನಸೋತು, ಅವರು ಇವರಿಗೆ ಗುಡಿಯ ದಂತ ಕಫಿಗಳನ್ನೇ ಲ್ಲಾ ಕಂಠಪಾಠ ಒಟ್ಟಿಸುತ್ತಾರೆ. ಅವರಿಂದ ಎರಡು ಕಾಸು ಕೇಳುವ ಯೋಚನೆ ಇದ್ದವರು ಸಹ, ಮನಿಗೆ ಕರೆದು ಘುಕಟ್ಟ ಉಟ ಹಾಕಿಸಿ ಕಳುಹಿಸಿಕೊಡುತ್ತಾರೆ.

గుడికండరె సాలదు అవరిగే, అదర జీలువిన కొలంకష బేకు. అదన్ను కట్టిదవర కథి బేకు, ఒడిదవర ఇతికాస బేకు, అదన్ను కట్టిదే చోగిద్దరే ఏనాగుత్తిత్తు ఎందు హేళలూ బేకు.. గుడి సిక్కుదే చోఇదరె ఆ ఉఱిన హాళు స్ఫృశానద బళయో, కొళకు కేరెదండెయల్లో నింతు సృష్టియ సౌందయివన్ను సవియువరు. ఓగే సోగసన్న సవియువ తుర బకెళ.

అవర ఈ ఎల్లా ఆతురగళన్ను నుంగుపంతక ప్రేమ ఆవరిగే సంగీతద మేలిదే. ప్రత్యురల్లి ప్రతిపవ్వ దసరా లత్కువ నడియత్తుదష్టు. నడియువ ఆరుతింగళిగే మోదలే ఆవరు నన్నోను డనే ‘ఈ వరువ యాదు యారు బరుత్తారే?’ ఎందు కేళువరు. యారూ ఇల్లవేందరే మూర్ఖీయే బందితు. యారద్వాదరూ హిసరు కేళి ఆవరన్ను శమాధాన పడిసబేకు. సరి—దసరా బందరి ‘అవరు యావాగ బరుత్తారే’ ఎందు మక్కళంతే పీడిస తొడగువరు. ‘యారూ ఇల్లి’ వేందరే కోబ్బిద మీను బణగి మోదమ్మ కొరగి చిదువరు.

బందిద్వారే ఎందరాదరూ సుఖవిదేయే? ఇల్లి- ‘అవరు హేగే సాప్తమి’ ఎందు కేళువరు. ‘జెనాప్పగిద్దరే’ ఎందరే ‘హిందుసాఫ్ నియో—కణాటికియో’ ఎన్నువరు. ‘దశ్మాణాది’ ఎందరే ‘హిందుసాఫ్ ని గొత్తులువే?’ ఎందు కేళువరు.

నానే ‘హిందుసాఫ్ ని’ ఎందరే ‘దశ్మాణాది భారదే? దశ్మిణ పద్మతి తిళయదే?’ ఎన్నువరు. ఆవరిగే ఎరిచర సప్లేచ్యూ ఆగబేకు. సరి, ఆవరు భృటకిఏగే బందరు. హాదుగళన్ను కేళిదరు. జెనాప్పగిరల్లివాదరే ‘ఏను సాప్తమి? సంగీత హ్యాగే?’ ఎందు కేళదరే సాకు—కేయల్లి సత్త మగువన్ను హిదిము నింతంతే—‘కొందరు సాప్తమి’ ఎన్నుత్తారే. జెనాప్పగిద్దరూ కష్ట.

ಅವರಿಗೂ ಇವರಿಗೂ ಪರಿಚಯವಿಪ್ಪೇ ಅಲ್ಲ ಹೋಸಿತ್ತಿರುವು ಮಾಡಿ ಕೊಡಬೇಕು. ಅನಂತರ ಅವರಿಂದ ಹೇಗಾದರೂ ಮಾಡಿ ಹತ್ತು ಹತ್ತು ಹಾಡು ಕಡ್ಡಾರು. ‘ಸಾಪಮಿ ಅವಕಾಶವಿಲ್ಲವೆಂದು ಕಾಣುತ್ತದೆ. ತಾವು ಒಳಗಿನಿಂದ ಸಾಧನಮಾಡುವಾಗ ಹಾಡುತ್ತಿದ್ದರೂ ಸಾಕು. ಹೊರಗಿ ನಿಂದಲೇ ಕೇಳುತ್ತೇನೆ. ಒಂದು ಶಹಾಂನ, ಒಂದು ಬೀಗಡೆ, ಒಂದು ಬಹಾರು, ಒಂದು ಮಾಲಕಂಸ, ಇಲ್ಲವೆ ಶೈರಂಜನಿ—ಇಮ್ಮು ತಿಳಿಸಿದರೆ ಸಾಕು.’

ಅವರ ರಾಗದ ತೃಪ್ತಿಯಾಗಲು ಇವರಿಗೆ ಸಾಧು ನಿತ್ಯ ತಾಸಿನ ಸಾಧು ವಾಗಬೇಕು. ಇಮ್ಮು ಕೇಳಿದರೆ ಸಾಕೆ! ಹಾಡುಗಾರರ ಉರಿ ಬಳಿ ಹೋಗುವ ಅವಕಾಶವಿದ್ದರೆ, ಅವರ ಮನೆಗೆ ಹೊಕ್ಕು, ಅಲ್ಲೇ ನಿಂತು, ಅವರನ್ನು ಹಾಡಿಸಿ ತೃಪ್ತಿಪಡುತ್ತಿದ್ದರು. ಉರಿಗೊಬ್ಬಾರು ಹಾಡುಗಾರರು ಬಂದರೆಂದರೆ ರಾಯರಿಗೆ ಆಗ ಉಪವಾಸವೆಂಬುದು ನಿಶ್ಚಯದ ಮಾತ್ರ. ಸ್ವತಃ ಅವರೂ ಹಾಡುಗಾರರೇ. ಇಂವಾದ ಸ್ವರವಿದೆ. ಆದರೆ—ಮೀಕ ದಾನಿ ಬಾಯಿ ತೆರೆದರೆ ಆ ಕೆಂಬಣ್ಣ ಕಂಡು, ಇದೇ ‘ಲಂಕಾಪುರಿ’ ರಾಗ ಹಾಡುತ್ತಾರೆ ಎನ್ನಬೇಕು.

ನಮ್ಮ ನಾಟಕಗಳಲ್ಲಿ ಒಂದೆರಡು ಬಾರಿ ಪಾಟು ಮಾಡಿದ್ದಾರೆ ಅವರು. ಅವರನ್ನು ಬೆದರಿಸಲು ಒಂದೇ ಉಪಾಯ. ಸಾಲಗಾರರು ಬರು ತ್ವಾರೆ ಎಂದರೂ ಹೆದರುವ ಜೀವವಲ್ಲ. ಆದರೆ ‘ನಾಳೆ ನಿಮ್ಮ ನಾಟಕದ ಪಾಟು ಇದೆ’, ಎಂದು ಬಿಟ್ಟರೆ ಸರಿ ತೊಡಗಿತು ಅವರ ಜಿಂತೆ. ಆ ನಾಳೆ ಸರಿಯುವ ತನಕ, ಅಯೋಜ್ಯ ಅವರ ಬುದ್ಧಿಯ ಅಳಕು ಹೇಳತ್ತಿರುದು.

ಒಮ್ಮೆ ನಾವು ಕೆಲವರು ಅವರನ್ನು ಕೂಡಿ, ದೂರದ ಸಂಚಾರಕ್ಕೂ ಹೋಗಿದ್ದೇವು. ರೈಲುಗಾಡಿಯಲ್ಲಿ ಎರಡು ದಿವಸದ ಹಾದಿಯಿತ್ತು. ಹಾದಿ ಯೆಲ್ಲಾ ಬೆಂಗಾಡಾಗಿತ್ತು. ಬಂಡಿಯೆಲ್ಲ ಕಿಕ್ಕಿರಿದಿತ್ತು. ಕಾಲು ಬಿಡುವುದಕ್ಕಿಲ್ಲ ಅವಕಾಶವಿರಲಿಲ್ಲ. ನಾವೆಲ್ಲ ಬಳಗೆ ಕುಳಿತಲ್ಲಿಯೇ ನಿದ್ರಿಸುತ್ತಿದ್ದೇನೆ. ಆದರೆ ರಾಮಯ್ಯನವರು ರಸವತ್ತಾಗಿ ತಾಂಬಾಲ ಸೇವಿಸುವರು; ನನ್ನನ್ನು ಮಾತನಾಡಿಸುವರು; ತಮಗೆ ನಿದ್ರೆ ಬಂದರೆ ನಸ್ಯಸೇವನೆ

యింద ప్రజ్ఞాభరితరాగి ఎజ్యెత్తు పునః మాతనాడిసువరు. యాదూ మాతనాడదే హోదరే అల్లింద ఏళువరు; ఇన్నొక్కందు డబ్బిగి హోగువరు;—ఆదు మత్తు కిక్కరిద డబ్బి—యావన న్నాదరూ ప్రేరిసి, ఆవన హేమేయున్న ఉబ్బిసి, ఆవన తొడియ మేలేయే జాగనస్న గలిసి, మాతనాడ తొడగిదరు. ఆవనారో, ఇవనారో—వరస్సర సంబంధవిరువ విషయవాప్పుదో! ఆదరే ఆవరోళగి గహనవిషయ చజీగి కడిపేయిల్ల. మాతిన రీతి కండరే అవరత్తు వష ఆవలిజవలియాగి బెల్లిద మక్కలంతే కాణ జీకు. ఆ బెప్పనేనాదరూ ‘నమూర్ఖరల్లి హైద్రల్లి కట్టిద హాళు గుడియిదే’ ఎందరే తీరితు. ‘హైద్రల్లి గుడికట్టదాగలే ఆదు. హాళాగత్తే? హాళాదమేలే ఆదన్ను కట్టిదనే? తాను హాళాద మేలే ఆదన్ను కట్టిదనే? ఆదు హాళాదమేలే తాను కట్టిదనే? ఎంబ ఎల్లా కూలంకష తిళిదు ముందిన వరువ ఖండితవాగి అల్లిగే హోగి ఆ గుడియన్న నోడి ఒరుత్తారే. గుడియ అల్లి జల్లవాదరే, ప్రాయః ఈ ఒందు వషదల్లి సంపూర్ణ హాళాయి తేనో ఎందు సమాధాన తెందు కొండారు.

ఆవరిగే మనుష్యరే గేళియరు, ఆవరోడనేయే మాతనాడ జీకేందు ఆవక్కపిల్ల. కీండి హేళిద ప్రయాణకాలదల్లి—మను ష్యరు మాత్రరల్ల, బరే ఆవర భాయి ఇద్దవరోడనేయే మాతనాడి ద్వంటు. అంధవరూ సిగద్దరే, సఫేకల్లిగో కంభకోన్న ప్రాణ ప్రతిష్టేమాడి అదర అంతరంగవన్న ఇణిచి నోడలు యత్తుసి. ద్వంటు.

రామయ్యనవర గుండాద దేహదల్ల, ఆష్ట నయవాద మృయుళ్ప మనస్సిదే. మృదువాద ఆత్మవిదే. ఆ జీవనద విషయవాగి ననగోండే బేసర. ఎల్లాదరూ ఒందు వీణియ బురుదెయాగి కుట్టబేకాద ఆ జీవు ఎల్లోళో కాదుకెళ్లియ. మనుష్యబలగదల్లి కుట్ట ఆల్లే పళగితల్ల ఎందు.



ಸುಧಾರಣೆಯ ಸದಾತಿವಯ್ಯ

ನಿತ್ಯಯಕ್ಷಮ ಸದಾತಿವಯ್ಯನವರ ಸುಧಾರಣೆಗೆ ಬಿಲುಕೆದ ವಿಷಯ ಯಾವುದೂ ಇಲ್ಲ. ಗಾರು ಸೇವೆ, ಕಲಾ ಸೇವೆ, ಸಾಹಿತ್ಯ ಸೇವೆ ಇವು ಅವರ ಇಷ್ಟದ ವಿಷಯಗಳು. ಶಿಕ್ಷಣ, ಭಾಷಣಗಳಲ್ಲಿಯೂ ಅವರ ಮಾಹಿತೀಯು ತುಂಬಾ ಇದೆ. ಮುಖ್ಯವಾಗಿ ನಾಡಿನ ಜೀವನದಲ್ಲಿ ಗಂಗ್ಯಾಂಧಿನವು ತಮ್ಮದೆಂದು ಅವರು ತಿಳಿದಿದ್ದಾರೆ. ನಾವೂ ಹಾಗೆ ತಿಳಿಯದ್ದರೆ ಅದು ನಮ್ಮ ತಪ್ಪು. ನನಗೆ ಅವರ ಪರಿಚಯವು ಬಹಳ ಹಿಂದಿನಿಂದಲೂ ಆದೆ. ಈಗಲೂ ಇರುವಂಥ ಗೆಳಿತನವು ನಮ್ಮುದು. ಆಗಾಗ ಅವರ ಒಳಗೆ ಹೋಗಿ ಬರುತ್ತಿದ್ದು, ಅವರನ್ನೂ ಅಟ್ಟುಕ್ಕೊರಿಸಿದರೆ ಆಯಿತು—ಅವರಿಗೆ ಶುಶ್ರೀ. ಅವರಿಂದಾಗುವ ಎಷ್ಟೂರ್ಕಿ ಕೆಲಸಗಳನ್ನು ನಿಮಗಾಗಿ ಹೇಗಾದರೂ ಮಾಡಬೇಕೆನ್ನುವ ಜನ ಅವರು. ಅದಕ್ಕಾಗಿ ಎಷ್ಟೂರ್ಕಿ ಬಾಂ ಅತಿ ಹಣ್ಣಿನ ತಾಯಿಗನವನ್ನೂ ಮಾಡಬಲ್ಲರು.

ಆದರೆ ಒಂದು ದುರ್ದೈ—ಅವರು ಏನಾದರೂ ಮಾಡಲು ಹೋದರೆ ಅದು ಮತ್ತೀನಾದರೂ ಆಗುವ ಸಂಭವವಾದೆ. ಆ ಭೀತಿ ಅವರಿಗಿಲ್ಲ—ಅದು ನಮಗೆ ಮಾತ್ರ. ಮುಖ್ಯ ವಿನಾಯಕನನ್ನು ಬಿಡಿಸಲು ಹೋಗಿ, ಹನುಮಂತನ ಸೃಷ್ಟಿಮಾಡುವ ಧೋರಣೆ ಅವರದು. ‘ಏನು ಸಾಮಾನ್ಯ ಹನುಮಂತನನ್ನು ಏಕೆ ಮಾಡಿದಿರಿ? ನಮಗೆ ವಿನಾಯಕನ ಮೂರ್ತಿ ಬೇಕಿತ್ತು’, ಎಂದರೆ ಕೆಟ್ಟುರಿ ನೀವು. ಅವರು ಸಿಟ್ಟಾಗಲೂ ಬಹುದು. ಸಿಟ್ಟು ಅವರ ಜೀವನದಲ್ಲಿ ಉಸಿರಾಡಿಸಿದಂತೆ. ಆದರೆ ಬಲು ಅಳದ ಸಿಟ್ಟಲ್ಲ. ಅವರು ಶಾಂತವಾಗಿರುವಾಗ ನೀವು ಪ್ರಶ್ನೆ ಕೇಳಿದರೆ, ಇಲ್ಲವೇ ಪ್ರಶ್ನೆ ಕೇಳಿದಮೇಲೂ ಅವರು ಶಾಂತವಾಗಿದ್ದರೆ ಆಗ ಬರುವ ಶಾತ್ಮಕ ಇಂಥದು. ‘ಸಾಮಾನ್ಯ ವಿನಾಯಕನಿಂದ ಏನು ಪ್ರಯೋಜನ? ಆ ಕಾಲಕ್ಕೆ ಅವನು ಸರಿಯೇ. ಬರೇ ತಿಂಡಿ ತಿನ್ನುವ ಜನ ಅವನು.

ನಿಮಗೆ ಕೆಲಸವಾಗ ಬೇಕಾದರೆ ಹನುಮಂತನೇ ಬೇಕು. ಅದಕಾನ್ಯಗಿ ವಿನಾಯಕನನ್ನು ಸುಧಾರಿಸಿ ಹನುಮಂತನನ್ನು ಮಾಡಿದೆ, ಎಂದು.

ಮುಖ್ಯವಾಗಿ ಎಲ್ಲ ವಸ್ತುಗಳನ್ನು ಸುಧಾರಿಸಿ ಬಿಡುವುದು ಅವರ ರೂಪಿ. ಸುಧಾರಣೆಯಲ್ಲದೆ ಯಾವ ವಸ್ತುವೂ ಇರಬಾರದು ಎಂಬದು ಅವರ ಮಂತ್ರ. ‘ಸುಧಾರಣೆ’, ಎಂದರೆ ಅವರ ಅಧ್ಯಾತ್ಮರಿಂದಿನ್ನು—‘ಇದ್ದ ರೂಪದಲ್ಲಿ ಒಂದು ವಸ್ತುವನ್ನು ಇರಗೂಡಿಸಿದ್ದರುವುದು’ ಎಂದು.

ಟಿಂಡಿನಿಂದ ಅವರಿಗೆ ಸಾಹಿತ್ಯದಲ್ಲಿ ಅಭಿರುಚಿ. ಚಿಕ್ಕ ಕಥೆ, ನಾವೆಲು, ನಾಟಕ, ಕವಿತೆ, ಉಪನ್ಯಾಸ, ವಿಮರ್ಶೆ ಇಂಥ ವಿಷಯಗಳಲ್ಲಿ ಅವರ ತತ್ತ್ವ ಬಹುತ್ವ. ನಾನು ಹೋದಾಗಲೆಲ್ಲ ಈ ಒಂದೊಂದು ವಿಷಯ ಮಾತನಾಡುತ್ತಿರುತ್ತಾರೆ. ಸಾರ್ವಜನಿಕ ಸಭಿಗಳಲ್ಲಿ ಅನೇಕದರಲ್ಲಿ ಅವರು ಇವೇ ವಿಷಯಗಳನ್ನು ಮಾತನಾಡುವರು.

ಒಮ್ಮೆ ಹೋದಾಗ ‘ಸ್ವಾಮಿ, ನೀವು ‘ಒಸಹೇಮನ್’ ಎಂಬ ಪುಸ್ತಕ ವನ್ನು ನೋಡಿಲ್ಲವೇ?’ ಎಂದರು. ‘ನಾನು ಯಾವುದು?’ ಎಂದೆ. ‘ಆಂತರಿಕ ಅದರಲ್ಲಿ ಪಾಲ್ಪು—ಪ್ರಸಂಗ ಎಲ್ಲ ಬಲು ಚೆನಾನ್ಯಗಿದೆ. ಅದರೆ ಕಾನಂಡ್ಯಲಿಗಿಂತಲೂ ಅವನು ಪ್ರವೀಣ. ಅಂದರೆ ಒಂದು ವಿಷಯದಲ್ಲಿ ಯಾಕೋ ತಣ್ಣಿದ ಹಾಗಿದೆ. ಅದರೂ ಈ ಕಥೆಯನ್ನು ತುಸು ಸುಧಾರಿಸಿದರೆ ಕನ್ನಡಕ್ಕೆ ಚೆನಾನ್ಯಗಿ ಆದಿತ್ಯ’ ಎಂದರು. ‘ಆಗಲಿ’ ಎಂದೆ.

ಇನ್ನೊಮ್ಮೆ ಭೇಟಿಯಾಯಿತು—‘ಇವರೇ ನೀವು ಇಬ್ಬೆನನ ಅಲ್ಲ ಮಾಲಿಯರನ ಡೆಮೇಜಡ್ ಗೂಡ್ ನೋಡಿಲ್ಲವೇ? ಅದು ಮಾರಿ ಕೊರಿಲಿಯ ಈ ಪುಸ್ತಕಕ್ಕಿಂತ ಚೆನಾನ್ಯಗಿದೆ. ನೋಡಿ ಅದು ಬಲುದೊಡ್ಡ ಗ್ರಂಥ. ಅದನ್ನು ಸುಧಾರಿಸಿ ಕನ್ನಡದಲ್ಲಿ ಬರೆಯಬೇಕು’ ಎಂದರು.

ಮಗಡೊಮ್ಮೆ ಭೇಟಿಯಾಯಿತು. ಆಗ ಎಂದರು ‘ನನಗೆ ಪುಟ್ಟಪ್ಪ ನವರ ಆ ಕವಿತೆ ನೋಡಿ ಮನಸ್ಸಿಗೆ ಬಂದಿತು. ಯಾಕೆ ಶ್ರೀಕಂಠಯ್ಯ ನವರ ಈ ಕವಿತೆಗಿಂತಲೂ ಅದು ಚೆನಾನ್ಯಗಿದೆ. ಅದರೆ ಶ್ರೀಕಂಠಯ್ಯನವ

ರಾಗಲಿ ಪುಟ್ಟಪ್ಪನವರಾಗಲಿ ಇವನ್ನು ಸುಧಾರಿಸಿ ಬರೆದಿದ್ದರೆ ಚೆನ್ನಾಗು ಗಿತ್ತು. ನೋಡಿ ಶಳಾಕ್ಷ ಹೋಮ್ಮಿನಲ್ಲಿ ಇಂಥಾದೇ ಒಂದು ಪ್ರಸಂಗ ವಿದೆ. ಅದು ಸುಧಾರಿಸಿ ಬರೆದರೆ ಎಷ್ಟು ಲಾಯಕಾದಿತು' ಎಂದರು.

ಒಂದು ದಿನ ನಾನು ಧೈರ್ಯ ತಾಳಿ 'ಅಲ್ಲ, ನೀವೇಕೆ ಬರೆಯುವು ದಿಲ್ಲ' ಎಂದೆ. ಅವರು 'ಯಾಕೆ, ನಿಮಗೆ ಗೊತ್ತೇ ಇಲ್ಲವೇ? ನಾನು ಗಾರ್ವಿಸು, ಡಿಕೆನ್ನು, ಬಸಿಯನು, ಇವರದ್ದೆಲಾಲ್ ಷ್ಟುಲ್ಪ ಸ್ಟುಲ್ಪ ತೆಗೆದು ಸುಧಾರಿಸಿ ಇಲ್ಲಿಗೆ ತಕ್ಕುಂತೆ ಮಾಡಿ ನಾಲಾಂರು ಪುಸ್ತಕ ಬರೆದಿರಿಸಿದ್ದೇನೆ. ಆದರೂ ನೋಡಿ, ಪೂಣ ಮುಗಿಸಲಿಕ್ಕೆ ಆಗಲಿಲ್ಲ' ಎಂದರು.

'ಭೇ ನಿಮ್ಮಂಥವರು ಕೆಲಸ ಮಾಡಿದ್ದರೆ ಮತ್ತಾರು ಹಾಗೆ ಮಾಡ ಚೇಕು', ಎಂದೆ. ಪ್ರಸನ್ನವದನರಾದರು. ಒಂದು ರಿಂಜನ್ ಕಾಫಿ ಬಂದಿತು. ಅದನ್ನು ಕುಡಿದಮೇಲೆ ನನ್ನು ಮರಿಗೆ ಅಡಂಗಳದಮ್ಮು ದೊಡ್ಡ ಒಂದು ಪುಸ್ತಕವನ್ನು ತಂದಿರಿಸಿದರು. 'ಇದು ಮಾಂಟಿಧೂಮನ ಸುಧಾರಣೆ. ಇಲ್ಲಿ ಪ್ರಥಮ ಭಾಗವಿದೆ. ನೋಡಿ ಮೇಕ್ಕಿಕೋ ಜನರು, ಆ ಸಂಸ್ಕೃತಿ ಆಜಗಳ—ನಮ್ಮಲ್ಲಿಗೆ ಬ್ರಿಟೀಶರು ಇಲ್ಲವೇ ಮುಸಲಾಖಿನರು ಇಲ್ಲವೇ ಆಯರು ಬಂದ ಕಾಲದಲ್ಲಿದ್ದಂತಿದೆ. ಅದನ್ನು ಇದಕ್ಕೆ ಹೋಲಿಸಿ ಬರೆದಿದ್ದೇನೆ' ಎಂದರು.

ಗ್ರಂಥ ಹೊತ್ತು ಮನಿಗೆ ತಂದೆ. ಆ ಅಧ್ಯಾಟನ್ ತೂಕದ ಪುಸ್ತಕ ವನ್ನು ಓದುತ್ತುಕುಳಿತರೆ ನಾನು ಬಚಾವಾದೇನೆಯೆ? ನನಗೂ ಸೋಕ್ಕು-ನನ್ನಂಥ ಮಹಾಸಾಹಿತಿ ಇನ್ನೊಂದು ಬುಕ್ಕು ಓದುತ್ತು ಬಿಡಿರುವುದೇ? ನನ್ನದನ್ನು ಒದಲು ನನಗೆ ಪುರಷತ್ವ ಇಲ್ಲ. ಆದರೂ ಆಧೂರಿಸಿಕ್ಕೆ ದಾಗ 'ಹೇಗಿಡಿ ನನ್ನ ಮಾಂಟಿಧೂಮ?' ಎಂದರೆ ಏನು ಮಾಡಲಿ ಎಂದು ಓದಿದೆ. ಜೀವೈ ಕಂಡಿತು. ಹಟ್ಟ ಹಿಡಿದು ಮುಗಿಸಿದೆ. ರೋಳಾಂಡನ್ ಜೀನ ಶ್ರೀಸತ್ತಾಫರನನ್ನು ಓದಿದಮ್ಮು ಭಕ್ತಿಯಿಂದ ಓದಿ ಮುಗಿಸಿರಬೇಕು. ಅಂದರೆ ಮುಗಿಸಿದಾಗ ನನಗೆ ಮೈಮೇಲೆ ಎಚ್ಚೆರವಿಲಿಲ್ಲ. ನಾಲಾಂರು

ಸ್ನೇಹಿತರು ತಲೆಗೆ ತಂಡಿ ಬಟ್ಟೀಯಿಟ್ಟು ಗಳಿ ಹಾಕಿ ನನ್ನನ್ನ ಜೀತನ ಗೊಳಿಸುತ್ತಿದ್ದರು.

ಮಾಂಟಿಧೂಮನ ಸುಧಾರಣೆ ಕೆಂಡು ದಿಗಿಲುಗೊಂಡೆ. ಈಭೆಯಲ್ಲಿ ಮಾಂಟಿಧೂಮನೂ ಇಲ್ಲ, ಅವವನ್ನು ಬರೆದವನೂ ಇಲ್ಲ, ಬರೇ ಸುಧಾರಣೆ, ದೇಶಸೇವೆ, ಭಾವಾಸೇವೆ—ನಡುವಡುವೆ ಇಂದಿನ ಫಿರಂಗಿ, ನಾಳಿನ ಬೆಕ್ಕೀರಿಯಾ, ನಿನ್ನಯ ವಿದ್ಯುತ್ ಲಾಂಡ್ರು, ಮೊನ್ನೆಯ ಬಾಣಚಿಲ್ಲು ಎಲ್ಲ ಕ್ಯೇ ಹಿಡಿದು ಚಲಿಸುತ್ತಿದ್ದವು. ಅಹಮ್ಮ ದಸಿಂಗನ ಮಗ ಅನಿಲ ಘನಾಂಡಸನು ಕಥಾ ನಾಯಕನು (ಹಿಂದು ಕ್ರೈಸ್ತ ಮುಸಲಾಖನ ಐಕ್ಯ) ಅವನ ಸಾಹಸ, ಅವನು ಯಾಮಿನಿಗಾಗಿ ಹೋರಾಡಿ ಆತ್ಮಹತ್ಯೆಯನ್ನು ಮಾಡಿದ ರೀತಿಯನ್ನಾ೰ು ಮಾಂಟಿಧೂಮನು ಸ್ನೇಹಿಂಜ ಜನರ ಮೇಲೆ ಕಾದಿದ ಬಗೆಗೆ ಹೋಲಿಸಿ ಅವನನ್ನಾ೰ು ಕೊಂದಿದ್ದರು—ಅಲ್ಲ ಕೊಂದಂತೆ ಬರೆದಿದ್ದರು.

ನಾನು ಹೋದಾಗಲೆಲ್ಲ ‘ಹೇಗಿದೆ?’ ಎಂದು ಕೇಳುವರು. ನಾನು ‘ಇನ್ನೇನೋ ಪುಸ್ತಕವಿದೆಯಂತಲ್ಲ’ ಎಂದು ಜೇರೆ ವಿಷಯಕ್ಕೆ ಹಾರುತ್ತಿದ್ದೆ. ಪ್ರತಿ ಪ್ರಸಂಗದಲ್ಲಿ ಅವರ ಕಲಾರೀತಿ, ಕಲ್ಪನಾತೀತವಾದ ಸುಧಾರಣೆಯಿಂದ ಮೂಲ ಗ್ರಂಥಕರ್ತರೇ ಹತವಾಗಿರಲು ನನ್ನಂಥ ಬಡಪಾಯಿಯ ಗತಿಯೇನು?’

ಅವರ ಸುಧಾರಣೆಯ ಬುದ್ಧಿಯ ವಿಷಯ ಇನ್ನೊಂದು ಸಂಗತಿಹೇಳಿ ಮುಗಿಸಿ ಬಿಡುತ್ತೇನೆ. ಅವರಿಗೆ ಈಗಿನ ಸಾಹಿತ್ಯಗಳ ಮೇಲೆ ಪ್ರೇಮ. ಸತ್ತೆ ಹೆಗ್ಗಣದ ಮುಂದೆ ಮೂಗುಮಚ್ಚವಂತೆ ನಿಲ್ಲಿನ ಪಂಡಿತ ಜನರನ್ನು ಕಂಡರೆ, ರೇಗಿ ಬಿಡುತ್ತಾರೆ. ಜನರಲ್ಲಿ ಅದರಲ್ಲಿ ಈ ಪಂಡಿತರಲ್ಲಿ ಆಧುನಿಕ ಸಾಹಿತ್ಯದ ಕಡೆಗೆ ಇರುವ ತಿರಸ್ಯಾರ ಹೋಗಲಾಡಿಸಬೇಕೆಂದು ಅವರದು ಬಹಳ ಪ್ರಯತ್ನ. ನಷ್ಟೋ ಬಾರಿ ಇದಕ್ಕೆ ಭಾರಿ ಪ್ರಯತ್ನ ಪಟ್ಟಿದ್ದಾರೆ. ಅದಕ್ಕಾಗಿ ಕವಿತಾ ವಾಚನ, ವಿಮರ್ಶ, ಉಪನ್ಯಾಸಮಾಡಿರುತ್ತಾರೆ. ಒಂದು ಸಭೆಯಲ್ಲಿ ಅವರ ರಸಿಕತೆಗೆ ಮೆಚ್ಚಿ—ಸಭೆಯಿಂದ ಅರೆ

ವಾತಿ ಜನರು ಅಂತಧಾನವಾದರು. ಕಾಲುವಾತಿ ಜನರು ಸ್ವಪ್ನದಲ್ಲಿ ತೇಲಿದ್ದರು. ಉಳಿದವರು ಉಪನ್ಯಾಸ ಮುಗಿಯುತ್ತಲೇ ಪನಲಾಕ್ ಆಸ್ಪತ್ರಿಗೇನೇ ನಡೆದು ಬಿಟ್ಟರು. ಕೋಣನ ಮುಂದೆ ವೀಕೆ ಬಾರಿಸಿ ದಂತೆ ನಮ್ಮ ಜನರಿಗಾಗಿ ಏನು ಮಾಡಿದರೇನು?

ನಮ್ಮ ಜನ ಎಂದರೆ—ಬದುಕಿರುವಾಗ ಸುಮ್ಮನಿದ್ದೂ ಸತ್ತು ಮೇಲೆ ಗೋಳಿಡುವವರು. ಸದಾಶಿವಯ್ಯನಂಥವರು ಆಗ್ಗಕ್ಕೆ ಸಂತೆಯಲ್ಲಿ ಸಿಗುವ ಜನರೇ! ಅವರಿನವ ಕಾಲಕ್ಕೆ ಅವರನ್ನು ಕಂಡು ತಾವಿಷ್ಯ ಸುಧಾರಣೆ ಹೊಂದದೆ ಹೋದರೆ ನಮ್ಮ ಜನರಿಗೆ ಸ್ವರಾಜ್ಯ ಸಿಗುವುದು ಹೇಗೆ?





ವಿಲೆವಾರಿ ವಾಸುದೇವಯ್ಯ

ವಾಸುದೇವಯ್ಯನ ಹೆಸರು ತಿಳಿಯದವರಿಳ್ಳ. ನಮ್ಮ ಉರಿನಲ್ಲಿ ಅವನೆಂದರೆ ಸರ್ವ ಕಲ್ಲಿನಿಂದ ತೊಡಗಿ, ಹೊಲೆಯನ ಗುಡಿಸಲಿನ ತನಕವು ತಿಳಿದಿದೆ. ಅವನನ್ನು ಒಬ್ಬೊಬ್ಬರು ಒಂದೊಂದು ರೀತಿಯಿಂದ ಕಾಣುವರು. ತಿರು ಒಡವರ ಕಣ್ಣಿಗೆ ಅವನೊಂದು ತರವಾಗಿ ಕಾಣುವನು. ಅವನ ಶೋಕಿನ ಉಡುಗಿ, ಶಿಲ್ಪಿನ ಶಟ್ಟ, ಕಾರ್ಪಿನ ತಲೆ, ಕೈಯ ಬೆತ್ತು— ಕಂಡರೆ ಅವನು ಅಸಾಮಾನ್ಯ ಶ್ರೀಮಂತನಿರಜೀಕು ಎಂದು ಕಾಣಿಸುವುದು. ಎಹ್ಮೈ ಸಾರಿ ಅವನು ದೊರೆಯ ಹಾಗೆ ಅಧ್ಯ ಇಜಾರು, ಅಧ್ಯ ಶಟ್ಟ, ಇಡೀಮರಿಗೆ ಹೀಳಿಸಿ ಹಾಕಿ, ಗದ್ದೆ ಅಂಚಿನಲ್ಲಿ ನಿಂತು, ಕೂಲಿಗಳಿಂದ ಕರೆ ಮಣ್ಣನ್ನು ಅಗೆಯಿಸುವುದನ್ನಾಗು, ಕಾಡಿನಿಂದ ಕಟ್ಟಿಗೆ ತೆಗೆಯಿಸುವುದನ್ನಾಗು ಕಂಡರೆ ಅವನು ಆಧೀಸರನೆಂಬುದು ನಿಶ್ಚಯ. ನಮ್ಮ ಹಳ್ಳಿಯ ವರಿಗೆಲ್ಲಾ ಅವನಾರೆಂದು ತಿಳಿದಿದ್ದರೂ, ನೆರೆಹಳ್ಳಿಯವರಿಗೆ ಅವನ ವಿಷಯ ತಿಳಿಯದು. ಕೆಲವರು ಅವನನ್ನು ಅಬಕಾರಿ ಆಧೀಸರನೆಂದು ತಿಳಿದಿದ್ದಾರೆ. ಇನ್ನು ಕೆಲವರ ಪಾಲಿಗೆ ಅವನು ಫಾರೆಸ್ಟ್ ಆಧೀಸರನು.

ಸ್ವಂತ ಉರಿನಲ್ಲೀ ಅವನ ಅವತಾರ ನೂರು, ಉದ್ಯೋಗ ಸಾವಿರ. ಶ್ರೀಮಂತರು ಯಾರಾದರೂ ಹೊರಗೆ ಹೋಗುವುದಾದರೆ ವಾಸುದೇವಯ್ಯ ನನ್ನು ಬಿಟ್ಟು ಹೋಗುವಹಾಗಿಲ್ಲ. ನಾಟಕ ಕಂಪನಿಯವರು ಉರಿಗೆ ಬಂದರೆ ವಾಸುದೇವಯ್ಯ ಇಲ್ಲದೆ ಕಳೆಯದು. ರಜಾ ಸಮಯಕ್ಕೆ ಉರಿಗೆ ವಕೀಲರು ಬಂದರೆ, ಕಲೆಕ್ಟರರು—(ಅದರ ಕೆಳಗಿನ ತರಗತಿಯವರಿಲ್ಲ) ಬಂದರೆ ಅವನೇ ಬರಬೇಕು. ಎಂಥಾ ಇಂಗ್ಲೀಸು ಕಲೆಕ್ಟರರಾದರೂ ಸರಿಯೇ—ಉರಿಗೆ ಬಂದರೆ ಸಾಕು ವಾಸುದೇವಯ್ಯನು, ಮೊದಲನೇ ಮುಹೂರ್ತಕ್ಕೆನೆ, ಒಂದು ನಿಂಬೆಹಣ್ಣು ಹಿಡಿದು ಅವರನ್ನು ಇಂಗ್ಲೀಸಿನ ನಲ್ಲಿ ಮಾತನಾಡಿಸಿ ದೋಸ್ತಿ ಸಹ ಮಾಡಿಕೊಳ್ಳುತ್ತಾನೆ, ಮುಂದೆ ಅವರು

ತಮ್ಮ ಉರಿಗೆ ಸರ್ಕೇಟಿಗೆ ಬರುವುದಿದ್ದರೆ ನಾಕು ವಾಸುದೇವಯ್ಯನನ್ನು ತಾವಾಗಿ ಹೇಳಿ ಕೆಳಸುತ್ತಾರೆ. ಅಂಥ ಜನ ವಾಸುದೇವಯ್ಯ ಎಂದರೆ. ಉರಿನ ಎಲ್ಲರೂ ಅವನನ್ನು ಹಾಗೆಯೇ ನೋಡುತ್ತಾರೆ. ಅವನನ್ನು ಕಂಡು ಅನೂಯೆ ಪಡುವವರೂ ಸಹ—ಅವನ ಮೇಲೆ ಕತ್ತಲು ಸಿದ್ಧ ರಿಲ್. ಎಲ್ಲಾದರೂ ಮಲಾಮತಿ ಮಾಡಿ ಹಾಕಿಯಾನಲ್ಲಾ, ಕೆಲೆಕ್ಕರರ ಕೆವಿ ಚುಚ್ಚಿಯಾನಲ್ಲಾ ಎಂದು ಅಂಜಿಕೆ.

ನಿಜಕ್ಕೂ ಕೇಳುತ್ತೀರಾ - ವಾಸುದೇವಯ್ಯ ಅಪಾಯಕರ ಜೀವಿಯೇ ಅಲ್ಲ. ಅವನನ್ನು ಲಕ್ಷ್ಮೀಶ್ರೀ ಚೇಳಿಗೂ ಹೋಲಿಸಲು ಸಾಧ್ಯವಿಲ್ಲ. ತುಂಬಾ ಮಾತನಾಡುವುದು ಬೇಕು ಅವನಿಗೆ. ಇಡೀ ದಿವಸ ಒಂದಳ್ಳಿ ಒಂದು ಎಲೆ ವಾರಿ ನಡೆಯಿಸುತ್ತಿರದೇರು. ಅವನು ಮಾತುಗಾರ. ಮಾತುಬಲ್ಲ ಜನ ರೋಡನೆಯೆ ಅವನ ಸಂಪರ್ಕ. ಬರಿಯ ಲಾಟ್ ಫೋಟ್ ಜನರೋಡನೆ ಸಮಯ ಕಳೆಯುವಷಣಳ್ಳಿ.

ಉರಿಗೆ ಕೆಲೆಕ್ಕರು ಬಂದರೆ ಸರಿ, ಯಾರನಾನ್ನಾದರೂ ಹಿಡಿದು ಅವರಿಗೆ ಸರಬರಾಯ ಮಾಡಿಸುವನು. ಅದರಿಂದ ತಹಸಿಲ್ಲಾರರೂ ಸಹ ವಾಸುದೇವಯ್ಯನನ್ನು ತಮ್ಮ ಜನವೆಂಧೇ ತಿಳಿಯುತ್ತಾರೆ. ಉರಿಗೆ ರಜಾ ಸಮಯಕ್ಕೆ ವಕೀಲರು ಬಂದರೆ—ಸರಿ, ಒಂದು ತಿಂಗಳ್ಳಿದ್ದರೂ, ಅವರಿಗೆ ಸಂತರ್ಪಣೆ ಮಾಡಿಸುತ್ತಾನೆ. ವಕೀಲರನ್ನು ಉರಿನ ಪ್ರತಿಯೋಂದು ಮನೆಯ ಗುಡಿಸಲಿನೋಳಗೆ ಹೊಕ್ಕಿಸಿ ಬಿಡುತ್ತಾನೆ. ಆ ವಕೀಲರ ಹೆಸರನ್ನು ಕೇಳಿದವರಾದರೂ ಚಿಂತಿಯಿಲ್ಲ—ವಾಸುದೇವಯ್ಯನ ಬಾಯಿಗೆ ಮೆಚ್ಚಿ ಸಕ್ಕರೆ ಪಾನಕ ಕೊಡಲೆ ಕಾಣಿ ಅನಂತರ ಎಳನೀರು ಕೊಡಿಸುತ್ತಾರೆ. ಅಧ್ಯ ಘಂಟೆ ಜಾಸ್ತಿಸಿಂತರೆ ಬೈತಣವನ್ನು ಅಲ್ಲಿ ಮಾಡಿಸಿ ಬಿಡುತ್ತಾನೆ. ಶಾರ್ದುದ್ದದ ದಿವಸ ವಡೆ ಮಾಡಲು ಹಿಂದು ಮುಂದು ಸೋಡುವವರು ಆ ದಿವಸ ಹೋಳಿಗೆ ಮಾಡಲು ಸಿದ್ಧರು. ಉಟ್ಟವಾಗಿ ಎಲ್ಲರೂ ಹೋಡಾಯಿತೆಂದರೆ ಮನೆಯವರು “ಆ ಅನಿಷ್ಟ ನಮ್ಮ ಮನೆಗೆ ಯಾರಾರನ್ನೆಲ್ಲ ತರುತ್ತದೆಪ್ಪು” ಎಂದು ಹೇಳುತ್ತಾರೆ.

ಒಂದು ದಿನಸ ವಾಸುದೇವಯ್ಯ ನನ್ನು ಮಿಶ್ರರ ಮನಿಗೆ ಬಂದಿದ್ದನು. ಮಾತು ಮಾತಾಗಿ ಮದುವೆ ಪ್ರಸ್ತಾಪ ಬಂದಿತು. “ಭೇ, ಮದುವೆಗೆ ಅಮೃತ ಯೋಚನೆಯೇ? ಇವತ್ತಿಗೆ ಸಾಲುತ್ತ ದಿನಸದಲ್ಲಿ ನಿಮ್ಮ ಮುದುಗನಿಗೆ ಚಿನ್ನದಂಥಾ ಹುಡುಗಿ ಸಂಪಾದಿಸುತ್ತೇನೆ. ತರಹವಾರು ಜನರಿಷ್ಟಾರೆ. ರೆಡಿ. ನಿಮ್ಮ ಮಗನಿಗೆ ಎಷ್ಟು ಪ್ರಾಯಿದ್ದು ಬೇಕು? ಆ ವರ್ಷದಿಂದ ಈ ವರ್ಷದ ವರೆಗೆ. ಏನೂ ಆಸ್ತಿಯಿಲ್ಲದ ಪಾಪಿಯಿಂದ ಹಿಡಿದು ಸಾವಿರ ರೂಪಾಯಿ ಕೆಂದಾಯ ಕೊಡುವ ಮಾವನ ವರೆಗೆ. ಒಂದುಬಾರದ ಮುಕ್ಕೆಮ್ಮುನನ್ನು ತೊಡಗಿ ಬಿ.ಎ. ಕಲಿತ ಚಿನ್ನಮ್ಮನ ತನಕ—ರೆಡಿ” ಎಂದನು.

ಅಂದುದಕ್ಕೇ ಅಲ್ಲ, ಇಡೀ ಕೆಟ್ಲಾಗನ್ನು ಬಿಡಿಸಿದನು. “ಯಾವು ಡಾಗ ಒಮುದು ಹೇಳಿ. ಈ ವಾರದಲ್ಲಿ ಮದುವೆ ಹುಡಿ ಹಾರಿಸಿಬಿಡುವ” ಎಂದನು. ನನ್ನ ಮಿಶ್ರರು ಎಷ್ಟು “ನನಗಿರುವುದು ಹುಡುಗನ ಚಿಂತೆಯಲ್ಲ, ಹುರೆ ಮಗಳ ಚಿಂತೆ. ವಯಸ್ಸಾಯಿತು” ಎಂದರು. ಕೊಡಲೆ ವಾಸುದೇವಯ್ಯ “ವಿಲೀವಾರಿ ಪಡಿಸುವ. ಎಷ್ಟು ಜನ ತಳಿಯಿಂದಿರು ಬೇಕು?” ಎಂದು ಒಂದು ಭಾರಿ ಕೆಟ್ಲಾಗನ್ನು ಬಿಡಿಸಿದನು. “ಯಾಕೆ ಹಬ್ಬಲ್ಲ ಮದುವೆ ಮಾಡಿಬಿಡುವ. ಅಲ್ಲಿಯ ಮುಡುಗಿ ನಿಮ್ಮ ಮಗನಿಗೆ, ನಿಮ್ಮ ಮುಡುಗಿ ಅವರ ಮಗನಿಗೆ ಸಾಂಪಿ ವ್ಯಾಪಾರ. ಖಚು ಕೊಡ ಸಲ್ಲಿಸಾಡಿತು” ಎಂದು ಬಿಟ್ಟುನು.

ಇಂಥ ಒಂದು ನೂರ ಮದುವೆ ಮಾಡಿಸಲು ವಾಸುದೇವಯ್ಯ ರೆಡಿ. ಒಮ್ಮೆ ಮುಖ್ಯ ಗಳಿಗೆಯಲ್ಲಿ ನೆಂಟಿಸ್ತಿಕೆ ಮುರಿಯಿತೆಂದರೆ, ಕೊಡಲೆ ಇನ್ನೊಂದು ಹುಡುಗನನ್ನೊಂದು, ಹುಡುಗಿಯನ್ನೊಂದು ನಿಂತ ಮೆಟ್ಟಿಗೇನೆ ತರಿಸಲು ಸಿದ್ಧ. ಅವನ ಬಾಯಿಯಲ್ಲಿ ಅರಸರು ಅಂಥರಾದದ್ದುಂಟು, ಅಂಥರು ಅರಸರಾದದ್ದುಂಟು.

ಇಷ್ಟ ಗಳಾಟಿ ಎಬಿಟಿಸಿದರೂ, ಸ್ವತಃ ಅವನಲ್ಲಿ ಒಂದು ಕಾಸಿಳಿ. ಈಲು ದಬಾರಿಯಿಂದ ಜೀವನ ಹೋಗಬೇಕು. ಸಿಗರೀಟು ವಿನಿಃ ಅಗ್ಗದ ಶೀಡಿ ಸೇದಿದವನೇ ಅಲ್ಲ. ಒಂದು ದಿನಸನಾದರೂ ಮೋಸರೂಟಿವಲ್ಲಿದೆ

ಅವನಿಗೆ ಕಳಿಯದು. ಉರಿನ ಯಾವ ಮಂದುವೆ ಮನೆಯಿಲ್ಲೂ. ಅವನಿಧ್ವನಿ ಎಲ್ಲರ ಸ್ವರಕ್ಕಿಂತಲೂ ಅದನ ಸ್ವರ ಮೇಲು. ಮೊದಲಾಗಿ ಯಜಮಾನರ ಬಳ ಹೋಗಿ “ಬಂದಿದ್ದೇಸೇ—ಎನು ಕೆಲಸ ಹೇಳಿ. ರೆಡಿ” ಎನ್ನುವನು. “ಆಗಲಿ ಮಹಾರಾಯ” ಎಂದು ಯಜಮಾನರು ಹೇಳಿದರೆ ಅಷ್ಟಕ್ಕೆ ಬಿಡಲಾರ. “ಏನಾಗಬೇಕು ಹೇಳಿ? ಮೊಸರಿಗೆ ಏನು ಏಷಾ ಟಾಯಿತು? ಮೊಸರಿಲ್ಲದ ಒಜ್ಜುದ ಉಟಿನೇ ಇದು?” ಎನ್ನುತ್ತಾನೆ. “ಬಡವರಿಗೆ ಮೊಸರು ಎಲ್ಲಿ ಸಿಕ್ಕುವುದು ಈ ದಿವಸದಲ್ಲಿ?” ಎಂದರೆ ಯಾರನಾನ್ನದರೂ ಬಿದರಿಸಿ, ಉರಿಗೆ ಕಲೆಕ್ಕೆರಾದರೂ ಬರುತ್ತಾರೆ ಎಂದು ಹೇಳಿ, ಮೊಸರನ್ನು ತರಿಸದೆ ಇರಲಾರ. ಮೊಸಲಿಲ್ಲದ ಅವನ ಉಟಿನೇ ಆಗಲಾರದು.

ಬಂದು ದಿವಸ ವಕೀಲ ರಂಗರಾಯರ ಮಗಳಿಗೇನೆ ಮದುವೆ. ವಾಸು ದೇವಯ್ಯನು ಮಂಗಳಾರು ವಕೀಲ ವೆಂಕಟಮಣಯ್ಯನವರ ಕಡೆಯ ರಾಯಭಾರಿ. ಎಲ್ಲಾ ವಿಲೀವಾರಿಗೂ ಅವನೇ ಎಂಬುದು ನಿಶ್ಚಯವಾಗಿತ್ತು. ಮದುವೆ ದಿನ—ಉಭಯ ಬೀಗರೂ ವಕೀಲರು; ನಡುವೆ ಪಿಲೀವಾರಿ ವಾಸು ದೇವಯ್ಯ; ಏಷಾಡು ವ್ಯವಸೇಫಿ ಗಡ್ಡಲ ಕೇಳಬೇಕೇ? ಮಂದುವೆಯ ಮಧ್ಯಾಹ್ನ. ಧಾರೀಯಾಯಿತು. ವಾಸುದೇವಯ್ಯ ಪಾಕಶಾಲೆಯಲ್ಲಿ ನಿಂತು—“ಭೀ ಕೇಸರಿ ಇಲ್ಲದ ಮೇಲೆ ಪರಮಾನ್ಮಾವೇ ಕಟ್ಟಿತಯ್ಯ” ಎಂದು ಚೊಬ್ಬಿ ಹೊಡಿಯುತ್ತಾನೆ. ಅವನ ಮಗ್ಗುಲ ಕಡೆಯಿಂದ ಯಾರೂ ತಮ್ಮಷ್ಟಕ್ಕೆ “ಹೌದೇ ರಾಮಯ್ಯ, ಉರಿಗೆ ಬಂದ ವಕೀಲ ಲಕ್ಷ್ಮೀಪತಿರಾಯರು ಈ ಮದುವೆಗೆ ಬರಲಿಲ್ಲ ಎಂದರೆನು?” ಎನ್ನುತ್ತಿದ್ದರು. ಲಕ್ಷ್ಮೀಪತಿರಾಯರು ಮದ್ದಾರುಸು ಹಾಯ್ ಕೋಟಿನ ವಕೀಲರು. ಆಸಾ ಮಾನ್ಯ ಕೀರ್ತಿ ಅವರದು. ಅವರ ಹೆಸರು ಕೇಳಿದ್ದೇ ತಡಿ. ವಾಸುದೇವಯ್ಯ ನಿಗೆ ‘ಕೇಸರಿ’ ಮರಿತು ಹೋಯಿತು. ಹೊರಕ್ಕೆ ಬಂದನು. ಹೊರಗೊಂದು ಸೈಕಲ್ಲಿತ್ತು. ಕೊಡಲೇ ಏರಿ ಲಕ್ಷ್ಮೀಪತಿರಾಯರ ಮನೆಗೆಂದು ಹೊರಬೀ ಬಿಟ್ಟಿನು.

ఆ దిన సంజీ నాను అక్షణ్ణతో సుబ్రమణ్యదే కడిగే యోగిధై. చేవసాఖనద ముందిన రస్తేయల్లి వాసుదేవయ్యన భీటియాయితు. “ఏను వాసుదేవయ్య, వేంకటరమణయ్యనవర ముదువే గడ్డల బిట్టె యాకే” ఎండే. ఆదక్కువను “ఆదు సరియే, ఏను మాడలి? డి. ఎఫ్. ఓ. దొరిగళు నాన్నిల్లదే నివాహిల్ల వేందు కారినల్లి యాకికోండు రాల్లిగె కరితందరు. ఈగ ఆవరోట్టుగి తికాలిగే యోదరా యోగజీకు. ఉటపినిల్ల, మణ్ణిల్ల. అవరిగూ ఉట ఆగిల్ల. సోసరిగే నంజణ్ణ గౌడరల్లిగె యేళి కశుహిసిద్దేనే” ఎంచెను.

యాగె మాతాచుత్తా నావు కుళ్ళుందవ బయలిగే బందివు. వాసుదేవయ్యనిగే చొరిగఁ సేనపాగి, తిరుగి సుబ్రమణ్యశ్నేషు యోదను ..-అథవా యోగిరజీకు!





ಪ್ರದರ್ಶನದ ಪಾವಪ್ಪನವರು

ಪಾವಪ್ಪನವರು ಹೆಸರಿಗೆ ಮಾತ್ರ—ನೋಟಕ್ಕೆ ಅವರು ನಿಜವಾಗಿಯೂ ಕೋಚೆ (ಮುಡಿ) ಅಕ್ಕೆ ದಾಸ್ತಾನಿರುವ ಕುತ್ತಾಟಿದಂತೆ ಕಾಣುತ್ತಾರೆ. ಏನು ಭೀಮ ಕಾಯ! ಏನು ಮೇಲು ನಡಿಗೆ. ಹಿಂದಿನ ಕವಿಗಳು—ಮದಗಜ ಗಮನವನ್ನು ಕುರಿತು ಕೊಂಡಾಡಿದ್ದರೆ ನಮ್ಮ ಪಾವಪ್ಪನವರನ್ನು ಕುರಿತೇ ಅದು ಹೆಳಿರಬೇಕು. ಆ ಅಲಂಕಾರಕ್ಕೆ ಸ್ತ್ರೀಲಿಂಗವನ್ನು ಸೇರಿಸಿ ಮದಗಜಗಮನೆ—ಎಂದು ಮಾಡಿದರು.

ಪಾವಪ್ಪನವರು ಒಕ್ಕೇ ಮಿಲಿಟರಿ ಜನಾಂಗಕ್ಕೆ ಸೇರಿದವರು. ನಮ್ಮ ಜಿಲ್ಲೀಯ ಮೂಲ ನಿವಾಸಿಗಳಲ್ಲಿ ಒಬ್ಬರು, ಒಂಟರು. ಆದರೆ ನಾನು ಮಾತ್ರ ಇದು ತನಕ ಅವರು ಸಿಟ್ಟಾಪ್ಪಮದನ್ನು ಕಂಡವನ್ನಲ್ಲ. ಅವರ ಶರೀರವನ್ನು ನೋಡುವಾಗ, ಈ ಶರೀರದಿಂದ ಸಿಟ್ಟಿನ ಜ್ಞಾಲಾಮುಖಿ ಒಡಿದರೆ ಏನಾದಿತ್ಯ—ಎಂದು ಅಂಜಿದ್ದಂತು. ಆದರೆ ಅವರನ್ನು ನೀವು ಅತಿಯಾಗಿ ಕೆರಳಿಸಿದರೆ ಪರಸನ್ನರಾಗಿ ನಿರ್ಜಾರು. ಇನ್ನೂ ಕೆರಳಿಸಿದರೆ— ಏಕೆಯನ್ನು ಕೊಟ್ಟಾರು. ರಣ ಏಕೆಯಲ್ಲ—ಮುಕ್ಕಾಲಿಗೆ ಮೂರರ ಬೀಡಾ.

ಹಿಂದೊಂದು ಕಾಲದಲ್ಲಿ ಅವರು ಗಾರುಷದ ಕಾಯನುಭಾಗರಾಗಿದ್ದರು. ಎಮ್ಮೋಬಾರಿ ಅವರು ಸಂಕಲೆ ಹಿಡಿದು ಸಂಚಾರಕ್ಕೆ ಕಾಡಿಗೆ ಹೇಳಿದಾಗ, ಅವರ ತಹತಿಲ್ಲಾರು ‘ಕಾಡಾನೆ ಬಂತು’ ಎಂದು ಹೆದರಿ ಓಡಿ ಹೇಗೆಿದ್ದರಂತೆ. ತನಿಷ್ಯಂದ ಮೇಲಾಫೀಸರಿಗೆ ಈ ರೀತಿ ಅಂಜಿಕೆ ಬೇಡನೆಂದು ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟಿರು.

ಅಂತರಾರ್ಷಿಕ್ಯಯಾಗಿ ಓಟದ ಸ್ಪರ್ಧೆಗೆ ಯಾರನ್ನಾದರೂ ನಮ್ಮ ಜಿಲ್ಲೀಯಿಂದ ಕಳಿಸುವುದಾದರೆ—ಅದಕ್ಕೆ ನ್ನಾವಪ್ಪನವರೇ ಬೇಕು.

ಖಂಡಿತ ಅವರಿಂದ ನಮಗೆ ಜಯವಿದೆ. ಅವರ ಓಟ ಅಮ್ಮೆ ಚುರುಕೆಂದಿಲ್ಲ. ಅವರು ಓಟದ ಹಾದಿಯಲ್ಲಿ ನಿಂತರೆ, ಉಳಿದ ಸ್ವಧಿಗಳು ನಿಲ್ಲಲು ಜಾಗವೇ ಇಲ್ಲ. ಆಗ ಅವರೇ ಏಕಮಾತ್ರ ವೀರರಾಗುವರು.

ಅವರೊಡನೆ ಎಷ್ಟೋಬಾರಿ ಗುಡ್ಡೆದಿಂದ ಗುಡ್ಡೆಕ್ಕೆ, ಶಾಲೆಯಿಂದ ಶಾಲೆಗೆ ತಿರುಗಿದ್ದುಂಟು. ಹಾಗೆ ತಿರುಗಿದ ಬಗ್ಗೆ ಅವರಿಗೆ ನಿಜಕೂಸು ಲೋಕೆಲ್ಲಾ ಫಂಡಿನಿಂದ ಭತ್ತೆಸಿಗಬೇಕಿತ್ತು—(ರಸ್ತೆ ದಮನದ ಬಗ್ಗೆ.) ನಮ್ಮ ಪಯಣ ಒಂ ಮೈಲು ಇರಲಿ, ಅಂ ಮೈಲು ಇರಲಿ—ಅವರು ಜತೆಯಲ್ಲಿ ಬರುತ್ತಾರೆ. ಹೋಗುವ ಕೆಲಸ ಒಕ್ಕೆಯದಾದರಾಯಿತು; ಉಳಿದ ವಿಚಾರ ಅವರಿಗಿಲ್ಲ. ಅವರ ಶರೀರವನ್ನು ‘ತಾನಲ್ಲ, ಪರಮಾ ತ್ವಂ ಸಾಗಿಸಬೇಕು, ಶರೀರ ಭಾರ ಭೂತಾಯಿ ಹೊರಬೇಕು’ ಎಂದು ಅವರಿಗೆ ಗೊತ್ತು. ಈ ವರ್ಣದ ಸೂಕ್ತ ಡೇಗೆ ಅವರೊಡನೆ ಹೊರಟಿರೆ, ಮುಂದಿನ ವರ್ಷವಾದರೂ ನೀವು ತಪ್ಪದೆ, ಸೂಕ್ತ ಡೇಗೆ ಸಮಯಕ್ಕೆ ಸರಿಯಾಗಿ ಮುಟ್ಟುವಿರಿ—ಎಂಬುದು ಖಂಡಿತ.

ಅವರ ಮದಗಜಗಮನವನ್ನು ಅರಿತ ಅವರ ಗೆಳೆಯರು ಒಬ್ಬೊಬ್ಬರೇ ಸಹಕಾರಿ ಸಂಘ, ಸಾಹುಕಾರಿ ಸಂಘ, ವಿದ್ಯಾಸಂಸ್ಥೆ, ಗಭ್ರಣೆ ಮಂಡಳ, ಇನ್ನು ಆಗಲಿರುವ ಆಗಿರುವ ಎಲ್ಲಾ ಸಂಸ್ಥೆಯ ಮುಂದಾಳು ಗಳು ಹೋದಲ್ಲಿಲ್ಲ ಅವರನ್ನು ಒಯ್ಯುತ್ತಾರೆ. ಅವರು ಮೇಲು ನಡೆಯಿಂದ ಹೋಗುವ ರೀವಿಯನ್ನು ನೋಡಿದರೆ, ಹಾದಿಯಲ್ಲಿ ಹೋಗುವ ವಿಮಾನಯುಗದ ಸಂಪಾದಿ ಕಾಫೀ ಬೀಜದ ಲಾರಿಗಳೂ ಸಹ ಭಕ್ತಿಯಿಂದ ಹೆಚ್ಚೆ ಇಡುವೆವೆ.

ಸರಿ, ನಮ್ಮ ಪಾವಪ್ನನವರನ್ನು ಒಯ್ಯುವದಾದರೆ ಎಲ್ಲಿಗೆ? ಎಲ್ಲಿಗೂ ಒಯ್ಯಿರಿ ಅವರು ಬರುತ್ತಾರೆ. ಅವರಿಗೆ ಎಲ್ಲಾ ಸಾಂಜಸಿಕ ಸಂಸ್ಥೆಗಳಲ್ಲಿ ಉತ್ತಾಹವಿದೆ, ಉಲ್ಲಾಸವಿದೆ. ಸಹಕಾರಿ ಸಂಸ್ಥೆ, ರಾಜೀವಂಚಾಯತೆ, ಯಕ್ಕಾಗಾನ ಮಂಡಳದ ಸಮಾರಂಭ, ಗ್ರಾಮಸುಧಾರಣೆಯ ಆವೇಶ, ಶಾಲಾವಧಿಂತಿ, ಸೂಲಗಿತ್ತುಯರ ಕಳ್ಳನು, ಕೋಳಿ ಇಲ್ಲವೇ ತರ

ಕಾರಿಗಳ ಪ್ರದರ್ಶನ (ಇರಡೂ ಸಮ) ಎಲ್ಲವೂ ಅವರಿಗೆ ಬೇಕಾದುದು. ಬೆಳಗಿನಿಂದ ಹಿಡಿದು ಸಂಚಯವರಿಗೆ ಅದಕ್ಕಾಗಿ ಕೆಲಸವಾದುವರು. ಪರ್ವತದಂಥ ಶರೀರ; ಅದರಷ್ಟೆ ಗಾತ್ರದ ಉತ್ಪಾದ; ಅದರಂಥ ತ್ರದ್ದು.

ನೀವನ್ನುಬಹುದು “ಒಬ್ಬನೀಂದ ಇಷ್ಟೆಲ್ಲ ಆಗುತ್ತದೇಯು? ಎಲ್ಲ ಹಾಳು ಏನುಫಲ?” ಎಂದು ನೀವು ಎನ್ನುತ್ತೆಲ್ಲೇ ಇರಿ. ನಿಮ್ಮ ಕೆಣ್ಣಿ ದುರಿಗೆ ಹಂಚಾಯತ ಸಭೆಯೆನ್ನೋ, ಸಹಕಾರಿ ಸಮಾಜನೆಯೆನ್ನೋ, ತರಕಾರಿ ಪ್ರದರ್ಶನವನ್ನೋ ಕೂಡಿಸಿ ಕೆಂಪುಶಾಯಿಯಂದ ಅದರ ಪೈರಿಗೇ ಡಿಂಗುಗಳನ್ನು ಬರೆದೇ ಬಿಡುತ್ತಾರೆ. ಯಾರೂ ಬರಲಿಲ್ಲವೇ? ಶಾಲಾ ಮಕ್ಕಳನ್ನಾದರೂ ಕರೆದುತ್ತಂಡಾರು. ಅವರೂ ಒಪ್ಪದಿದ್ದರೆ ಅವರ ಸಲುವಾಗಿ ಅವಲಕ್ಷ್ಯ ಪಂಚಕ್ಷಾಯವನ್ನಾದರೂ ಮಾಡಿಯಾರು.

ಅವರ ಕೇಸೆಯೇ ತೂತು. ಅವರ ಹೊಟ್ಟೆಯಲ್ಲಿ ಕರುಳು ಕುಣಿದ ಶಬ್ದವಾದರೂ ಕೇಳಿತು; ಅವರ ಕೇಸೆಯಲ್ಲಿ ಕಾಸುಕುಣಿದ ಶಬ್ದ ನಾನು ಕೇಳಲ್ಲ. ಆದರೆ ಎಲ್ಲಾ ಸಾಹಸಕ್ಕೆ ಅವರು ಮುಂದಾಳು. ಅವರ ಯತ್ನ ಗಳಿಗೆ ದುಡ್ಡಿ ಬೇಡವೇ ಎಂಬ ಸಂಶಯ ನಿಮಗೆ ಬಂದಿತು.

ಒಂದು ದಿನ ನಾನು ಅವರ ಉಂಗಿ ದೊಡ್ಡ ಮನುಷ್ಯನಾಗಿ ಹೋಗಿದ್ದೆ. ಮಹಾಸಭಿಗಳೇರದು, ಮಹಾನಾಟಕಗಳೇರದು, ಮಹಾ ಯತ್ನ ಗಾನ ಒಂದು—ಜಮಾಲ್ ಜ ಕಾರ್ಯಕ್ರಮಗಳನ್ನಿರಸಿಕೊಂಡಿದ್ದರು. ನಾನೆಂದೆ ‘ಪಾವಪ್ನವರೆ, ಜನರು ಕಾಣುವುದಿಲ್ಲ—ಎನು ಎಲ್ಲ ಕಡೆಗೂ ವರ್ತಮಾನ ಹೋಗಿಲ್ಲವೇ?’ ಎಂದು. ‘ಣಿ, ನೋ ಥಿಯ್ರ್ - (ಇಂಗ್ಲೀಸು) ಇರುವೆಗಳ ಸಾಲಿನಂತೆ ಬರುತ್ತಾರೆ’, ಎಂದರು. ನನಗೆ ಕಾದು ಕಾದು ಬೇಸರವಾಯಿತು. ಕುಳಿತಲ್ಲಿ ನಿದ್ರೆ ಬಂದಿತು. (ನಿದ್ರೆಯಲ್ಲಿ ನನಗೂ ಏರಿದ ನಿಪುಣರು ಅವರು. ನಾನು ಕುಳಿತಲ್ಲಿ ನಿದ್ರೆ ಮಾಡಿದರೆ ಅವರು ನಡೆಯವುದೇ ನಿದ್ರೆಯಲ್ಲ.) ರಾತ್ರಿ ಎಂಟು ತಾಸಿಗೆ ಎಚ್ಚರವಾಯಿತು. ಏಕೆ ಎಚ್ಚರವಾಯಿತು ಎಂದು ಸುತ್ತೆಲ್ಲ ನೋಡಿದೆ. ನಾನು ಮಲಗಿದ ಚಾಪೆಯಲ್ಲ ಇರುವೆಯಿಂದ ಮುತ್ತಲ್ಪಟ್ಟಿತ್ತು.

‘ ಪಾವಪ್ಪನವರೇ---ಇವೇ ಇರುವೆಗಳೇನು ಸಭಿಗೆ’, ಎಂದೆ. ಅವರೂ ನಕ್ಕರು.

ಆದೇ ಉಂಟಾಗಿ ನನ್ನೊಮೆರಿಗೇ ಒಂಬತ್ತು ಪ್ರದರ್ಶನಗಳು ಆಮೇಲೆ ಆಗಿದ್ದವು. ಅಲ್ಲಾದ ಒಂದು ತರಕಾರಿ ಪ್ರದರ್ಶನದ ವಿಚಾರ ಹೇಳುತ್ತೇನೆ. ನಾನು ಆತುರದಿಂದ ಆವರೇ ಹಂಚಿದ ಹ್ಯಾಂಡ್ ಬಿಲ್ಲು ನೋಡಿ ಹೋಗಿದ್ದೆ. ಪ್ರದರ್ಶನದ ಚಪ್ಪರದ ಬಳಿ ಹೋಗಲು ಸಾಧುಗತಿಸಿ ಎಳ್ಳಿರು ಕೊಡಿಸಿದರು. ಪ್ರಸನ್ನನಾದೆ. ಅನಂತರ ಅಲ್ಲಿ ನೀರೆದ ಜನ ರನ್ನು ತೋರಿಸಿದರು. ‘ಪ್ರದರ್ಶನವೆಲ್ಲಿ’, ಎಂದು ನಾನಂದೆ. ಸುತ್ತು ತೋರಿಸಿದರು. ಇದು ಬಾಳೆ—ಮುಂದಿನ ವರುಷ ಹಣ್ಣಾಗಲಿರುವ ತೇಸೆ; ಇದು ಮಂಳ—ಇದರ ಮುಡಿಯನ್ನು ವಿಲಾಯತಿಗೆ ಕೆಳುಹಿಸುವುದು— ಎಂದರು. ಇನ್ನೂ ಹಾಗೇ ಹತ್ತುಂಟು ಬುಟ್ಟಿಗಳನ್ನು ತೋರಿಸಿದರು. ಕೆಂದು ನಕ್ಕೆ. ‘ಇದೇನು ಪ್ರದರ್ಶನ?’ ಎಂದೆ. ಅವರೂ ನಕ್ಕರು. ದೀಸರ ಬಂದು ಚಪ್ಪರದ ಹೊರಕ್ಕೆ ಬಂದೆ. ಪಾವಪ್ಪನವರು ಅಲ್ಲೇ ಕುಳಿತ್ತರು. ಹೊರಗಿನಿಂದ ನಿಂತುಕೊಂಡು ನೋಡಿದರೆ ಚಪ್ಪರ ತುಂಬಿಕೊಂಡ ಹಾಗೆ ಶಾಣತ್ತಿತ್ತು. ನನಗೆ ಆಶ್ಚರ್ಯವಾಯತು. ‘ಯಾರವ್ವ ಇದು ಇಷ್ಟು ದಪ್ಪದ, ಮುಂಡಿಗಡ್ಡೆ (ಮರಸಣಿಗೆ) ಕೆಳುಹಿಸಿದವರು’, ಎಂದೆ. ತಿರುಗಿ ಒಳಗೆ ಹೋಗಿ ನೋಡಲು ನನ್ನ ಭ್ರಮೆ ಬಯಲಾಯಿತು. ಕೆಂದದ್ದು ಮುಂಡಿಗಡ್ಡೆಯನ್ನೂ ಪಾವಪ್ಪನವರ ಶರೀರವನ್ನು.

ಅನಂತರ ಆದೇ ಉರಲ್ಲಿ ಆರು ಕೃಷಿಪ್ರದರ್ಶನಗಳೂ, ಎಂಟು ಕೊಕ್ಕೆ ಹುಳುವಿನ ಪ್ರದರ್ಶನಗಳೂ ಆದ್ದವು. ಇನ್ನೂಮೇಠ ನಾಲ್ಕು ವರ್ಷಗಳ ತರುವಾಯ, ಆದೇ ಉರಲ್ಲಿ ಆದೇ ಪಾವಪ್ಪನವರ ಕೇಳಿಕೆಯಂತೆ ಮಕ್ಕಳ ಕೂಟವನ್ನು ಜರುಗಿಸಿದ್ದಾಯಿತು. ಒಂದು ಸಂಜೀ—ಚಪ್ಪರದ ಎದುರಿನಲ್ಲಿ ಯಾರದಿಂದ ಇರುವೆಯ ಸಾಲೀಂದು ಇಳಿಯಿತು! ಸಾಥಾರಣ ಏನತ್ತು---ನೂರುಮಂದಿ ಹೊಲೆಯರು ಸಾಲುಸಾಲಾಗಿ ಬರುತ್ತಿದ್ದರು ಸಮ್ಮಳಿಗೆ. ನಿಜಕ್ಕೂ ಇರುವೆಗಳ ಸಾಲಿನಂತೆ, ಆದೇ ಭಕ್ತಿಯಂದ

ಬಂದು ಮಕ್ಕಳಿಗೆ ತರಕಾರಿಯ ಕಾಣಿಕೆಯಿತ್ತರು. ಕನಸೆಂದು ತಿಳಿದೆ. ಎಲ್ಲವೂ ಕನಸೆಂದು ನಂಬಿದೆ. ನಿಜಕ್ಕೂ—ಹಿಂದಿನ ಇರುವೆಗಳ ಸಾಲು, ತರಕಾರಿಯ ಪ್ರದರ್ಶನವನ್ನು ಹೊತ್ತು ನಮ್ಮ ಮುಂದೆ ಆ ದಿನ ಇಳಿಸಿತು.

ಪಾವಪ್ಪನವರ ಡೊಳ್ಳು, ಬೊಜ್ಜುಗಳೆಲ್ಲ ಪರ್ವತಪ್ರಾಯವಾದೆ ವಿಶ್ವಾಸದಿಂದ ನಿರ್ವತನಾಗಿತ್ತೊಂದು ಆಗ ಮನಗಂಡೆ.



ಮನಸಲ್ ಮಾಧು

★ ★

ಮಾಧುವಿನ ಜೀವನದ ಅವಸಾಫತ್ಯಗಳನ್ನು ಕುರಿತು ಏನೋ ಬರೆಯಬೇಕೆಂದು ಹಂಬಲ. ಮಾಧುವನ್ನು ನಾನು ಚಿಕ್ಕದೊಡ್ಡವರ, ಇಲ್ಲವೆ ದೊಡ್ಡ ಚಿಕ್ಕವರ ಸಾಲಿಗೆ ಸೇರಿಸುವುದು ತುಸು ಅಸಮಂಜಸವಾಗ ಬಹುದು. ಕಾರಣ ಅವನ ಜೀವನದ ಪಾಠ ಒಂದೇ ಹದದಲ್ಲಿ ನಿಲ್ಲಿಲೇ ಇಲ್ಲ. ಹಿಂದೆ ಚಿಕ್ಕದೊಡ್ಡವನಾಗಿ, ಅನಂತರ ದೊಡ್ಡ ಚಿಕ್ಕವನಾಗಿ ಈಗ ಇನ್ನೋನೋ ಆಗಿದ್ದ್ವಾನೆ. ಅಂತು ಸಮಾಜದಲ್ಲಿ ಅನೇಕ ಆಕರ್ಷಕ ಚಿತ್ರಗಳಲ್ಲಿ ಅವನದ್ದೋಂದು. ಮಾಧು ನಮ್ಮ ಗೆಳೆಯ. ಒಂದೇ ದೊಡ್ಡಿಗೆ ಪಾಠ ಹೇಳಲು ಹೋದ ಆಸಾಮಿಗಳು ನಾವು. ಏನೋ ನಮ್ಮ ನಮ್ಮ ತರಗತಿಗಳಲ್ಲಿ ಇಪ್ಪು ವ್ಯಾಸವಾದುದರಿಂದ ಶಾಲೆಯ ನಾಲ್ಕುಪ್ರಥಮ ತಾಸುಗಳನ್ನು ಬಿಟ್ಟರೆ ಉಳಿದ ಸಮಯ ಜಡಿಯಲ್ಲಿ ಇರುತ್ತಿದ್ದೇವೆ. ನಾವು ಎಂದರೆ ನಾನು ಮತ್ತು ನನ್ನ ಗೆಳೆಯರು ಒಬ್ಬಿಬ್ಬರಲ್ಲ ಎಲ್ಲರಿಗೂ ಬೇಕಾದವನು ಅವನಾಗಿದ್ದ. ಅವನನ್ನು ಕಂಡರೆ ಐಲ್ಲಿರಿಗೂ ಒಂದು ರೀತಿಯ ಆದರ. ಆಗ ಅವನ ಸಾರ್ಥಕ ಇಂದಿನ ವರುವ. ಕಾಯ---ಒಂದು ಟೊ. ಆದರಿಂದಲೇ ನಮಗೆ ಅವನಲ್ಲಿ ಗೌರವ. ಅವನ ಮೈಯ ಮಾಂಸವಿಂಡಗಳನ್ನು ಕಂಡು ಪೂಜಿಸುತ್ತಿದ್ದವರು ನಾವು. ಮನಸ್ಲ್ (ಸ ಒತ್ತು ಲೋಪ) ಮಾಧು ಎಂದು ಕರೆಯುತ್ತಿದ್ದೇವೆ. ನಮ್ಮಿಂದಾಗದ ಶಾರೀರಕ ಪೈಲುವಾನಗಿರಿಗೆ ಅವನನ್ನು ನೂಕುತ್ತಿದ್ದೇವೆ ನಾವು. ಹೆಚ್ಚೆನು? ಅವನ ಮೈಯಲ್ಲಿ ಮಾತ್ರವಲ್ಲ ಹೊಚ್ಚಿ ತಲೆ ಬುರುಡೆ ಎಲ್ಲಾ ಸಾರ್ಥಕವಿಂಡದಲೇ ತುಂಬಿತ್ತು.

ಮಾಧುವಿಗೆ ಆಯಾಸವೆಂಬುದಿಲ್ಲ, ಕಷ್ಟವೆಂಬುದಿಲ್ಲ, ಆಲಂಕ್ಷ ವೆಂಬುದಿಲ್ಲ. ಅವನ ಒಂದು ದಿವಸದ ಕಾಯ ಕ್ರಮ ಕೇಳಿದರೆ ನಿಮಗೆ ಆಶ್ಚರ್ಯವಾದಿತು. ಬೆಳಗ್ಗೆ ಆರು ಘಂಟೆಗೆ ಎಷ್ಟನೇಂದರೆ, ಅಲ್ಲಿಂದ ಅವನ

ಕಾಲು ಸಂಜೀಯ ತನಕ ನಿಂತಲ್ಲಿ ನಿಲ್ಲುವ ಹಾಗಿಲ್ಲ. ಚಿಕ್ಕಿನ ಸಾಂನಕೆ ಕೆರಿಗೆ ಹೋದರೆ ಈ ರಿಂದ ಇ ರ ತನಕ ನಿರಿನ ಮೇಲೆಯೇ ಮೊಕ್ಕಾಮು. ಸಾಂನ ಮುಗಿಸಿ ಮನೆಗೆ ಬಂದರೆ ಗಂಜಿ ಉಟ್ಟಿ. ಉಟ್ಟಿದ ಅಳತೆ ಚೌಕ ಅಳತೆಯೇ. ಚಿಕ್ಕ ಉಟ್ಟಿ ಮಾಡಿಯೇ ಅವನಿಗೆ ತಳಿಯದು. ಗಂಜಿ ಉಟ್ಟಿನಾಗಿ ಶಾಲೆಗೆ ಹೋಗುತ್ತೆ ಒಮ್ಮೆ ಕಾಫಿ ಹೋಚೆಲನ್ನು ಸೇರುವುದು ಅವನ ಪದ್ಧತಿ. ಅಲ್ಲಿ ಅಧ್ಯ ಡಜನು ಇಡ್ಲಿ ಸೇರಿಸಿಕೊಂಡು ಮಂದಿನ ಮೊಕ್ಕೆ—ಇಂದರೆ ಶಾಲೆ.

ಶಾಲೆ ಪಾಠಗಳ ವಿಷಯ ಅವನನ್ನು ಕೇಳುವುದೂ ಒಂದೇ, ಅವನ ಮನೆಯ ಕಂಭವನ್ನು ಮಾತನಾಡಿಸುವುದೂ ಒಂದೇ. ಆದರೂ ಕ್ರಮವಾಗಿ ಪಾಸಾಗುತ್ತೆ ಬಂದು ಇದಿನಾರನೆ ವಯಸ್ಸಿಗೆ ಪ್ರೋತ್ಸಾಹಾರಿಸಲ್ಪಿ ಕಾಲಿರಿಸಿದನು. ಶಾಲೆಯಲ್ಲಿ ಪಾಠವಾಗುತ್ತಿರುವಾಗ—ಒಮ್ಮೆ ಯಾರೋ ಹಿಸುಮಾತಿನಲ್ಲಿ—‘ಅದೇ-ಅದೇನು ಹೇಳಿಯಲ್ಲಿ ಗದ್ದಲ’ ಎಂದರು. ಮರು ಕ್ಷಣ ಮಸಲ್ ಮಾಧುವು ಇಲ್ಲಿ ಕಾಣಿದ್ದಾದ. ಶಾಲೆ ಮುಗಿಯುವ ಹೊತ್ತಿಗೆ ಮೈಯೆಲ್ಲ ಮಸಿಮಾಡಿಕೊಂಡು ಮರಳಬಂದನು. ನಮಗೆಲ್ಲಾ ಆತುರ “‘ಏನು ಮಾಧು? ಏನು ಮಾಧು?’” ಎಂದು ಕೇಳಿದೆವು. “‘ಅಲ್ಲಿ, ಹೊಳೆ ಯಾಚೆ ಪತೀಲರ ಮನೆಗೆ ಬೆಂಕಿ ಬಿದ್ದುದಲ್ಲವೇ? ಎಂಥಾ ಗಮ್ಮತ್ತಿನ ಬೆಂಕಿ ಗೊತ್ತೇ. ನೂರು ಇನ್ನರು ಸೋಡುತ್ತೆ ನಿಂತಿದ್ದರು. ಒಮ್ಮೇ ಮಕ್ಕಳಾ! ಹೋಗಿ ನಾಲ್ಕು ಚಪಾಯಿಸಿ, ಅವರಿಂದ ನಿರು ಹೊರಿಸಿ, ಸೋಂದಿಸಿ ಬಂದೇ’” ಎಂದ. ‘‘ಏನು? ಯಾರಾದರೂ ಖಲಾಸಾದರೇ?’’ ಎಂದು ಕೇಳಿದೆ.

“‘ಆದು ಮಾತ್ರ ಆಗಲಿಲ್ಲ. ಮನೆ ಒಳ ಅಂಗಣದಲ್ಲಿ ಆ ಮುದಿ ಪತೀಲ ಬೊಬ್ಬಿ ಹೊಡಿಯುತ್ತಿದ್ದ. ಆದರೂ ಅವನನ್ನು ತಪ್ಪಿಸುವವರು ಯಾರು? ಮಾಡು ಹತ್ತಿ, ಒಳಗೆ ಹಾರಿ, ಬಾಗಿಲು ಮುರಿದು ಆ ಮುದುಕ ನನ್ನು ಬಚಾವು ಮಾಡಿದೆ. ಆ ಮುದಿ ಎಂಥ ಮಣಿಗೆ ಬದುಕುವುದು? ನನ್ನಪ್ಪಯ್ಯನಿಗೆ ಸರಿಯಾಗಿ ಒಂದು ನೂರು ರೂಪಾಯಿ ರೆಕಾಯಿಸಿದ್ದ. ಹೋಗಲ ಸತ್ತು ಕೊಳ್ಳಲಿ ಎಂದು ಬದುಕಿಸಿದೆ’’.

“‘ಯಾವ ಮುದುಕ?’’

“ಅದೇ ಆ ದಿವಸ ಅದಿತ್ಯವಾರ ರಾತ್ರಿ ಅವನ ಸೌತೆ ಹಿತ್ತಿಲಿನ ಬೇಲಿ ಹಾರಿ, ಚಪಾಯಿಸಿದೆವಲ್ಲ! ಆ ದಿವಸ ನೂರು ರೂಪಾಯಿಯಲ್ಲಿ ಒಂದು ನಾಲ್ಕಾತ್ಮಕ ಕಾಸು ಬಂದಿತ್ತು.”

ಇಷ್ಟಲ್ಲಿ ಪುರಾಣವನ್ನು ಉಪಾಧ್ಯಾಯರು ಕೇಳುತ್ತೆ ಇದ್ದರು. ಅವರಿಗೆ ನಗು ಬಂದಿತು. “ಹೋಗು ಸ್ವಾನ ಮಾಡಿ ಬಾ” ಎಂದರವರು.

“ಸ್ವಾನವಿಲ್ಲಿದಿದ್ದರೆ ಇಲ್ಲ. ಆ ಹೋಟಲಿಗೆ ಹೋಗಿ ನಾಲ್ಕು ಬಿಸ್ತು ಟಿಂಬೊಡೆ ದಬಾಯಿಸಬೇಕು” ಎಂದು ಓಡಿದನು.

ಸಂಚೆ ಆಡುವಾಗ ಬಿಸ್ತುಟು ಅಂಚೋಡೆ ಇತಿಹಾಸವನ್ನು ನಮಗೆ ಹೇಳಿದನು. ಅವನಿಗೆ ಮಾಳ ಪೈ ಹೋಟಲೆಂದರೆ ಪ್ರಾಣ. ಅಲ್ಲಿಗೆ ಹೋಗುವಾಗ ಬಿಸಿ ಬಿಸಿ ಅಂಚೋಡೆ ಕಾಯಿಸುತ್ತಿದ್ದರು. ಇವನಿಗೂ ಹಸುವಾಗಿತ್ತು. ಮತ್ತೀನು? ಮಾಡಿದ ಇಂ ಅಂಚೋಡಿಗಳು ಮನಲ್ ಮಾಧುವಿನಿಂದ ಯಜ್ಞವಾದುವು.

ಇನ್ನೊಂದು ರಾತ್ರಿ. ಉಂಟಾಗಿ ಬೆಳದಿಂಗಳಲ್ಲಿ ನಾವು ಉಂಟಾಗಿ ಸಂಚಾರಕ್ಕೆ ಬಂದಿದ್ದಿವೆ. ಅಲ್ಲಿಗೆ ದೂರದಿಂದ ನಮ್ಮ ರಾಮಯ್ಯ ಮಾಸ್ತರರು ಬಂದರು. ರಾಮಯ್ಯ ಮಾಸ್ತರರಿಗೆ ನಾವೆಲ್ಲ ಬೇಕಾದವರು. ಹೀಗಾಗೆ “ಓಹೋ ಮಾಸ್ತರರ ಸವಾರಿ ಎಲ್ಲಿಗೆ?” ಎಂದು ಕೇಳಿದೆವೆ. ಮಾಸ್ತರರು ‘ಭೇ, ಮಳೆಗಾಲ ಬಂದಿತು. ಕಟ್ಟಿಗೆಯಿಲ್ಲದೆ ಒದ್ದಾಡುತ್ತೀನೆ’, ಎಂದರು. ಕೂಡಲೇ ಮಾಧುವಿನ ಬುರುಡೆಯ ಮಾಂಸ ಖಂಡ ಕೆಲಸ ಮಾಡಿತ್ತೊಡಗಿತು. “ಬೆಳಗಾಗುವುದರೊಳಗೆ ಒಂದು ಗಾಡ ಕಟ್ಟಿಗೆಯನ್ನು ನಿಮ್ಮ ಅಂಗಳದಲ್ಲಿ ಸುರಿದರಾಯಿತ್ತಲ್ಲ” ಎಂದನು.

ನಮ್ಮೊಂದಿನ ಮೂರು ಮೈಲಿಗೆ ಒಂದು ಸರಕಾರಿ ಮೈದಾನು. ಅಲ್ಲಿ ಹದಿನ್ಯೇದು ದಿವಸದ ಹಿಂದೆ ಶಿವರಾತ್ರಿಯ ಗಳಿಗೆ ಒಂದು ಧೂಪದ ಮರವು ಮರಿದಿತ್ತು. ಅದನ್ನು ಕಂಡ ನೆನಪು ಮಾಧುವಿಗೆ. “ಹೋಗಿ ಅದನ್ನು ತರುವ” ಎಂದನು. ನಾವು ಹೊರಟ್ಟಿವು. ನಾವು ಹೊರಟ್ಟ ಹಾದಿಯಲ್ಲಿ ಯಾರದೋ ಗಾಡಿಯನ್ನು ರಸ್ತೆಯ ಒಳ ಬಿಟ್ಟು

ಹೋಗಿದ್ದರು. ಗಾಡಿ ಕಂಡು ನಾನು “ಅರೇ, ಗಾಡಿ ರೆಡಿಯಿದೆ. ಎತ್ತು ಮಾತ್ರ” ಎಂದೆ. ಹೀಗೆಂದರ್ದೇ ತಡ ಗಾಡಿಗೆ ಮಾಥು ಕೈಕೊಟ್ಟು. “ಯಾರ ಗಾಡಿ?” ಎಂದು ನಾವು ಕೇಳಿದೆವು. “ಅದು ನಮ್ಮ ಅಮ್ಮ ದೆಯ ಗಾಡಿಯಲ್ಲವೇ?” ಎಂದ.

“ಅಲ್ಲದಿದ್ದರೇ?”

“ಅಲ್ಲದಿದ್ದರೇನು? ನಾವು ಗಾಡಿಯನ್ನು ತಿನ್ನುತ್ತೇನೆಯೇ?”

ಸರ. ಗಾಡಿಗೆ ಅವನೇ ಎತ್ತು. ನಾವು ಅದನ್ನು ಏರಿದುದೂ ಉಂಟು ಎಳೆದುದೂ ಉಂಟು. ಸರಿ ಇಗಂಟಿ ರಾತ್ರಿಗೆ ಗಾಡಿಯನ್ನು ಇಲ್ಲಿಗೆ ಒಯ್ದುವು. ಎಲ್ಲಾ ನಿರಾಶೆ—ಮರವು ಅಲ್ಲಿರಲಿಲ್ಲ.

“ಎಂಥಾ ವ್ಯಾಪಾರ ನಿನ್ನದು? ಎಲ್ಲಿ ನೋಡಿದ್ದೆ ಮರವನ್ನು? ಎಲ್ಲಿ ಬಂದಿದ್ದೇ?” ಎಂದು ನಕಲಿ ಮಾಡಿದೆವು. ಅವನಿಗೆ ಸಿಟ್ಟು ಬಂದಿತು. ಒಬ್ಬನೇ ಗಾಡಿಯನ್ನು ಎಳೆದುಕೊಂಡು ಮುಂದರಿದು ಹೋದನು. ನಾವೂ ಹೋರಬೇವು. “ಯಾರೂ ಬರುವುದು ಜೀಡ” ಎಂದನು. ನಾವೂ ನೇರಿಡುವಾ ಎಂದು ಅದೇ ಹಾದಿಯ ಬಳಿ ಹರಟುತ್ತ ಕುಳಿತೆವು. ಎರಡು ತಾಸಿನ ಅವಧಿಯಲ್ಲಿ ಗಾಡಿಯಲ್ಲಿ ಒಡೆದ ಕಟ್ಟಗೆಯನ್ನು ತುಂಬಿಸಿ ಕೊಂಡು ಮಾಥು ಸನಾರಿ ಉಸಿರು ಬಿಡುತ್ತ ಬಂದನು. “ಎಲ್ಲಿಂದ ಕಡೆ ಮಹರಾಯ?”, ಎಂದೆವು ನಾವು. ಮಾಥುವು ಉಸಿರು ಬಿಡಲಿಲ್ಲ.

ಒಂದೇ ಓಟ. ಮೂರು ಮೈಲಿನದು. ನಮ್ಮ ರಾಮಯ್ಯ ಮಾಸ್ತ ರರ ಅಂಗಣದಲ್ಲಿ ನಾವು. ರಾತ್ರಿ ಸುದ್ದಿ ಹೇಳಿದೆ. ಅಲ್ಲಿ ಕಟ್ಟಗೆಯನ್ನು ಇರಿಸಿದೆವು. ಅಲ್ಲಿಗೇ ಮುಗಿಯಲಿಲ್ಲ ಸೀಡೆ. ಗಾಡಿಯನ್ನು ಮರಳಿ ಅಲ್ಲಿ ಇರಿಸಬೇಡನೆ? ಅಮ್ಮ ಮಾಡಿ ಬರುವಾಗ ನಮ್ಮ ಅವನ ಹೆಣಗಳು ಹಣ್ಣಾಗಿ ಹೋಗಿದ್ದುವು. ಬೆಳಗಿನ ರೂಪ. “ಧೂತ್, ಹಾಳು ಹೆಸಿವಾಗು ತ್ತದೆ. ಮಾಸ್ತರನ್ನು ಎಬ್ಬಿಸಿ ಇಮ್ಮ ಅವಲಕ್ಷ ಕೇಳುವ” ಎಂದನು. ಕೊನೆಗೆ ಬೇಡವೆಂದು ಅವನಿಗೆ ತೋರಿತು. ಉಂಟಾಗಿ ಕೆರಗೆ ಹೋದೆವು.

ಮುಂಜಾನೆಯ ಸಾಂನ! ಮಾಧು ಸಾಂನ ಬಿಟ್ಟು ಮಗ್ಗುಲಿನ ಸೌತಿ
ಹಿತ್ತಿಲನ್ನು ನುಗ್ಗಿ, ನಾಲ್ಕು ಸೌತೆಕಾಯಿಗಳನ್ನು ಜಾರಿಸಿ ತಂದನು.
ತಿಂದಾಯಿತು, ಸಾಂನವಾಯಿತು.

ಮರುದಿನ ಸಂಚೇ ಕಟ್ಟಿಗೆಯ ಇತಿಹಾಸವನ್ನು ಹೇಳಿದನು.
“ ಕಟ್ಟಿಗೆ ಎಲ್ಲಿಂದೆಂದು ಗೊತ್ತಾಗಲಿಲ್ಲವೇ? ನಿನ್ನ ಹೇಳಿಲ್ಲವೇ, ಎಲ್ಲ
ಭಿಕ್ಷನಾಸಿಗಳು ಸೇರಿ, ಮೇಲು ದೇವಸಾಫನದ ಹತ್ತಿರ ಹೋಳಿ ಮಾಡಲು
ಕಟ್ಟಿಗೆ ಹಾಕಿ ಹೊಗಿದ್ದರು. ಅವರು ಬರುವುದರೊಳಗಾಗಿ ಸಫೇತು
ಮಾಡಿದೆ. ದೇವರಿಗೆ ಅದೆಲ್ಲಾ ಶೈಕು ಯಾಕೇ? ರಾಮಯ್ಯ ಮಾಸ್ತರಿಗೆ
ಒಂದು ತಿಂಗಳಿಗಾದರೂ ಸಾಕು ” ಎಂದನು. ನಮಗೆಲಳ್ಳಿ ನಮ್ಮ ಹೊಟ್ಟೆ
ಹುಣ್ಣಾಯಿತು.

* * * *

ಇಂತಹ ವಿಚಿತ್ರ ಚಿತ್ರಗಳಿಂದ ತುಂಬಿದ ಮಾಧುವಿನ ಜೀವನೆ. ಪ್ರಥಮ ಅಂತು ಖಾಡಾ ಖಾಡಿ ಜೀವನ ಅವನದು. ನಮ್ಮ ಎಮೆಚ್ಚೋರು
ನಾಟಕ ಮಂಡಳದ ಮೆಂಬರನು ಅವನೊಬ್ಬ. ಅವನಿಗೆ ಒಂದೊಂದು
ಪಾಟೆನ್ನು ಕೊಡುತ್ತಿದ್ದೇವೆ. ಅವನಿಲ್ಲದಿದ್ದರೆ ನಮ್ಮ ಸೈಜನ್ನು ಕಟ್ಟುವ
ವರು ಯಾರು? ಹೀಗೆ ಕೆಲವು ದಿನಸ ಕೋಯಿತು. ಒಂದು ದಿನಸ ಅವನಿ
ಗೊಂದು ರಾಜಪಾಟೆನ್ನು ಕೊಟ್ಟು ಕಟ್ಟಿತು. ಎಲ್ಲರೂ ಅವನ ಪಾಟ್ಯ
ಭಜರಿಯಾಗಿತ್ತು ಎಂದರು. ಅಂದಿನಿಂದ ಯಾಕೋ ತಿಳಿಯಿದು
ಮುಸಲ್ ಮಾಧುವಿನ ಬಣ್ಣ ಬೇರೆಯಾಯಿತು. ಅವನು ಆಕ್ಷರ ಮಾಧು
ಎನಿಸಿದನು. ‘ತನಗೆ ಮಿದುಳಿದೆ’ ಎಂದು ಅವನಿಗೆ ಅನುಭವವಾಯಿತೋ
ಎನೋ. ಅಂದಿನಿಂದ ಉಬ್ಬಿಸಿದರೂ ಒಂದೇ ಅಟ್ಟುಕ್ಕೆರಿಸಿದರೂ ಒಂದೇ—
ಕೆಲಸ ಮಾಡಲು ಆಲಸ್ಯ. ಹಾಗೆ ಕೆಲಸಮಾಡುವುದು ಪ್ರತಿಸ್ತೇಗಿ ಕಡಿಮೆ
ಯೆಂದು ತಿಳಿದನು.

ಈಗ ಎಮ್ಮೋ ವರ್ಷವಾಯಿತು. ಮಾಧುವು ಜೀವನದ ಮೂರನೆಯ
ಅಂತಕ್ಕೂ ಕಾಲಿರಿಸಿದ್ದಾನೆ. ಆ ಟಿನ್ನು ಶರೀರವೂ ಇಲ್ಲ, ಕಲ್ಲನ್ನು ಕರಗಿ

ಸುವೆ ತಾಕತ್ತೂ ಇಲ್ಲ, ಎಡಿಗಾರಿಕೆಯೂ ಇಲ್ಲ. ನೊದಲು ಸುಭ್ರೂಹೆಳುವು. ಧೀಂದರೆ ಹೇಡಿತನವೆಂದು ತಿಳಿಯುತ್ತಿದ್ದವನು, ಈಗ ಅದು ನಿಜವಾದ ಜಾಣತನದ ಲಕ್ಷಣ ಎಂದು ತಿಳಿಯ ತೋಡಿದ್ದಾನೆ. ಜೀವನದ ಇತಿಹಾಸ, ರಂಗು--ಅದೂ ಬದಲಿಸಿದೆ. ಕೇಳಿದ್ದಕ್ಕೆಲ್ಲ ಪ್ರೀರಾಗ್ಯ ಹೇಳುತ್ತಾತನೆ, 'ಏನು ಮಾಡಿದರೇನು ಸಾಯನ ಶರೀರಕ್ಕೆ' ಎಂದು. ಬಾಲ್ಯದ ಗಳಿಯರಾದ ನಾವು, ಸಾರ್ವಜನಿಕ ವಂತಿಗೆಯಿಂದ ಆವಸ್ತಿಗೊಂದು ಖಾದಿ ಹಚ್ಚುಡ ಹೊಢಿಯಿಸುವುದೊಂದು ಉಳಿದಿದೆ.

ಇನ್ನೂ ಮಾಧುವಿನ ಈಗಣ ಪ್ರೀತಶರೀರವನ್ನು ಕಂಡರೂ 'ಇದೇ ಉಬ್ಬಿ ಮುಂಚಿನ ಗೋಮಟಾಕೃತಿ ಯಾಕೆ ಬರಕೂಡದು' ಎಂಬ ಆಸೆ ಬರುವುದು. ಅವನ ಜೀವನದ ಪರಿವರ್ತನೆಯಿಂದ ಆವಸ್ತಿಗೊಂದು ನಷ್ಟ ವೆಂದು ತೋರಲಾರದು--ಆದರೆ, ಅಂಥದನ್ನು ಕಂಡು ಉಕ್ಕುವ ತಾರು ಣ್ಯಕ್ಕೆ ಈ 'ಮೂರ್ತಿ' ಮಾಯವಾದುದು ಮಹಾನಷ್ಟವೇ ಸರಿ.





ಆಶಾವಾದಿ ಅಣ್ಣಪ್ಪಯ್ಯ

ಅಣ್ಣಪ್ಪಯ್ಯನಿಗೆ ಸೋಡು ಸೋಡುತ್ತಿರುವಂತೆಯೇ ಅರವತ್ತರ
ಮೇಲೆ ಆರು ಪಷ್ಟ ಕೆಳೆಯಿತು. ಅಣ್ಣಪ್ಪಯ್ಯನಿಗೆ ವಯಸ್ಸುಯಿತು, ಮುದಿ
ತನ ಬಂದಿತು—ಎಂದು ನಾವೆಲ್ಲ ಅಂದರೂ ಅವರ ಯೋಚನೆಯಂತೆ
ಅವರು ಕನಿಷ್ಠ ಇನ್ನು ಮೂವತ್ತು ವರುಷವಾದರೂ ಬದುಕುತ್ತಾರಂತೆ.
ಅವರ ಧೈಯವೆಂದರೆ ಅವರ ಆರೋಗ್ಯದಲ್ಲಿ. ಆರೋಗ್ಯ ಬಿಡಿ-ಅದೃಷ್ಟ
ಇದ್ದ ಹಾಗೆ ಆಗುತ್ತಾದಂತೆ. ಅವರ ತಲೆ ಕೂದಲು ಉದುರದೆ ಉಳಿದ
ಮಟ್ಟಿಗೆ ಬೆಳ್ಳಿ—ಬೆಳ್ಳಿಯಂತಿದೆ, ಹಲ್ಲಿ—ಮೂರರಲ್ಲಿ ಒಂದಂತೆ
ಶಿಲ್ಪ ಉಳಿದಿದೆಯಷ್ಟು. ಆದರೂ ಅವರಿಗೆ ಧೈಯ, ತಾನು ಇನ್ನೊಂದು
ಮೂವತ್ತು ವರುಷವಾದರೂ ಬದುಕಿ ಉಳಿದೇನು ಎಂದು. ಬದುಕಿ
ಮೇರಿಯನ ಆಸೆ ಅವಂಗೂ ಇಲ್ಲ. ಇದ್ದ ಮಾಡುವುದೇನು?—ಎಂದು
ಅವರೇ ಆನ್ನತ್ತಾರೆ. ಆದರೆ ಕೆಮ್ಮೆ—ಅವರ ಜಾತಕದಲ್ಲಿ ಸರಿಯಾಗಿ
ಗಂಂ ಪದುವ ಆಯುಷ್ಯ ಬರೆದಿದೆಯಂತೆ. ಹೀಗೆ ಬ್ರಹ್ಮನು ಖುದ್ದಾಗಿ
ಅವರ ಹಕ್ಕಿಯ ಮೇಲೆ ಬರೆದಿರುವಾಗ ಬಂದ ಆಯುಷ್ಯ ಅನುಭವಿಸದೆ
ಉಂಟಿ? ಏನಾಗುವುದೋ ಆಗಲಿ—ಎನ್ನುವುದು ಅವರ ಸ್ವಭಾವ.

ವಯಸ್ಸಾದ ಅಣ್ಣಪ್ಪಯ್ಯನವರೊಡನೆ ನನಗೆ ಪರಿಚಯವಿದ್ದರೂ
ಸಲಿಗೆಯಿಲ್ಲ. ನಾನು ಅವರೊಡನೆ ಮಾತನಾಡುವುದನ್ನು ಕಡಿಮೆ
ಮಾಡಿಲ್ಲ. ಆದರೆ ನನ್ನ ವಿಜಾರ ಅವರಿಗೆ ತಿಳಿದು ಕಡಿಮೆ—ಅವರ
ವಿಜಾರ ನನಗೂ ಅಪ್ಪೇನೆ ತಿಳಿದಿರಬಹುದು.



ಅವರ ವಿಷಯ ನನಗೆ ತಿಳಿದಿರುವುದೆಂದರೆ ಅವರ ಮಗ ರಾಮು ವಿಚಾರ. ರಾಮು ಮತ್ತು ನಾನು ಸಹಪಾರಿಗಳು; ಅಂದರೆ... ಜತೀಯಲ್ಲಿ ಓದಿದವರು. ಓದಿ ಪಾಸಾದವರಲ್ಲ. ಪಾಸು ಅಂದರೆ... ಅದ್ವಷ್ಟ ಎಂದು ಅಣ್ಣಪ್ಪಯ್ಯ ಒಮ್ಮೆ ಹೇಳಿದ್ದರು. ಅದು ರಾಮು ಫಿಫ್ಟು ಫಾಮ್ ಫ್ರೆಲಾ ದಾಗ. ಪರೋಗಿಗೆ ಹದಿನ್ಯೇದು ದಿವಸದ ನೋಡಲು ನಾನು ಅವರಲ್ಲಿಗೆ ಹೋಗಿದ್ದೆ. ಅವರಿಗೆ ಮಾತನಾಡಲು ಜನರು ಸಿಕ್ಕಿದರೆ ಸಾಕು. ನನ್ನನ್ನು ಕಂಡು “ಯಾರು, ನೀನೇ! ರಾಮುವನ್ನು ನೋಡಲಿಕ್ಕೆ ಬಂದೆಯಾ! ಅವನು ಆಜ್ಞೆಯ ಮನಿಗೆ ಹೋಗಿದ್ದ್ವಾನೆ”... ಎಂದರು.

“ಹಾಗಾದರೆ ರಾಮು ಇಲ್ಲವೇ?”

“ಹುಡುಗಾ, (ಅಂದರೆ ನಾನು) ನಿನಗೆ ನಮ್ಮ ರಾಮು ವಿಚಾರ ಗೊತ್ತಿದೆಯಲ್ಲ. ಚೆನ್ನಾಗಿಲ್ಲವೇ ಅವನು? ನೋಡು ಅವನ ವಿದ್ಯಾರೇಖಿ ಯಂತೂ ಒಂದು ಅಂಗುಳಿ ದಪ್ಪವಾಗಿ ಬಿಡ್ಡಿದೆ. ಆಯಷ್ಟರೇಖಿ ನನಗಿಂತ ಬಲವಾಗಿದೆ. ಅವನು ಕಾಣಿಸಲ್ಲಿ ಹುಷಾರಿಯಲ್ಲವೇ?”

“ಇದ್ದ್ವಾನಪ್ಪ. ಏನೋ ಲೆಕ್ಕದಲ್ಲಿ.....”

“ಇಲ್ಲ. ಲೆಕ್ಕ ಪಕ್ಕದಲ್ಲಿಲ್ಲ ಅವನು ಹುಷಾರು ಇರಬೇಕು. ಏನೋ ನೋಡು, ರಾಮಚಂದ್ರನ ಪೂಜೆ ಮಾಡುವವನು ನಾನು. ದೇವರು ಅನುಗ್ರಹಿಸಿದ್ದಾನೆ. ಅವನು ಈ ವರುವ ಪಾಸಾಗಿ, ಒಂದು ಮೆಟ್ಟಿಕ್ಕು ಆದರೆ, ಮುಂದೆ ಒಂದು ಬಿ.ಎ. ಮಾಡಿಸಬೇಕೆಂದಿದೆ. ದೇವರು ನಡೆಯಿಸ ಚೇಕು.”

“ನನಗೆ ಸಮಯವಾಯಿತು, ಹೋಗಲೇ?”

“ನಿಲ್ಲು, ಏನು ಪ್ರಪಂಚ ತಲೀಕೆಳಗೆ ಆಗುತ್ತದೆ. ನನ್ನ ರಾಮು ವಿಗೆ ಒಂದು ಮದುವೆ ಮಾಡಿಸುವ ಎಂದಿದ್ದೇನೆ. ನಮ್ಮ ಕೆಳಗಿನ ಮನಿ ಯವರ ಮಗಳು. ಜಾತಕವೂ ಕೂಡಿ ಬರುತ್ತದೆ. ಹುಡುಗಿ ಎಂದರೆ ಪರತ್ಯಕ್ಷ ಲಕ್ಷ್ಮೀದೇವಿ. ಏನೋ ದೇವರು ಅದೇ ಹುಡುಗಿಯನ್ನು ಅವನ ಹಣೆಯ ಮೇಲೆ ಬರೆದ ಹಾಗೆ ಕಾಣುತ್ತದೆ” ಎಂದರು.

ಅಷ್ಟರಲ್ಲಿ ಅವರ ಮಡದಿ ನಾಗಮ್ಮೆ ಬಂದೆಳು. ಬಂದವರೇ “ಇವತ್ತು ಸುಬ್ಬಕ್ಕೆ ಬಂದು, ತಮ್ಮ ಮಗಳ ಮದುವೆಗೆ ಬರಬೇಕು ಎಂದು ಹೋದಳು” ಎಂದೆಳು.

ಆ ನೇಲಿ ನನಗೆ ತಿಳಿಯಿತು; ಇವರ ಮಗನಿಗೆಂದು ಎಗೆಸಿದ ಉಕ್ಕೆಷ್ಟದೇವಿಗೇನೇ ಈ ಲಗ್ಗು ನಿಶ್ಚಯವಾದದ್ದು.

* * * *

ಇನ್ನೊಂದು ನಾನು ರಚಿಯಲ್ಲಿ ಅವರ ಮನೆಗೆ ರಾಮುವಿನ ಜೊತೆ ಯಲ್ಲಿ ಹೋಗಿದ್ದೆ. ಅದೇ ವರುವ ರಾಮು ಫಿಫ್ಟ್ ಫಾರ್ಮಸಲ್ಲಿ ನಾವಾಸಾ ದುದು. ರಾಮುವಿನ ವಿಷಯ ನನಗೆ ಜೆನ್ನಾಗಿ ಗೊತ್ತು. ರಾಮುವಿಗೆ ಪುಸ್ತಕವೆಂದರೆ ಬೀಸರ; ಶ್ರಮವೆಂದರೆ ಆಗದು. ಸುಖವಾಗಿ ಬೆನರು ಸುರಿಯದೆ ತೂಕದಿಕೆಯಲ್ಲಿ ದಿವಸ ಹೋಗಬೇಕು. ಆದರೂ ಅವನ ಹೆಸ್ತ ಮುದ್ರಿಕೆಯಾಗಲಿ, ಜಾತಕವಾಗಲಿ, ಒಳ್ಳೇ ಸರಸ್ಪತೀ ಪುತ್ರತ್ವಪನ್ನು ಸೂಚಿಸುತ್ತದೆ. “ನಮ್ಮ ಮಗನು ಕಡಿಮೆ ಕಡಿಮೆ ಬಿ.ಎ., ಬಿ.ಎಲ್. ಆಗಬೇಕು. ಇದೇನೇರ್ ದುರದೃಷ್ಟ. ಎಲ್ಲಿಯೋ ಬಂದು ಕೆಟ್ಟ ಘಳಗೆ ಬಂದು ಸುಳಿದಿರಬೇಕು.”

* * * *

ಈಗ ರಾಮು ಫಿಫ್ಟ್ ನಾವಾಸಾಗಿ ಇದು ವರುಷಗಳಾದುವು. ಅಣ್ಣಪ್ಪಯ್ಯನ ಮನೆಯೆಲ್ಲವೂ ಕತ್ತಲಾಗಿದೆ. ಅವರ ಮಗನು---ಒಬ್ಬನೇ ಒಬ್ಬನಾದ ರಾಮುವು ಗತಿಸಿ ಇಂದಿಗೆ ಎರಡು ವರುಷವಾಯಿತು. ಅವರ ಮಡದಿಯು ಯಾರೊಡನೆಯೂ ಮಾತನಾಡುವುದಿಲ್ಲ. ನಾನೆಲ್ಲಾದರೂ ಅವರ ಮನೆಗೆ ಹೋದರೆ ಹಿಂದಿನ ಸ್ತುರಣೆಯಿಂದ ನನ್ನನ್ನು “ರಾಮು ಭಾ” ಎಂದು ಮಾತನಾಡಿಸುತ್ತಾಳೆ. ನಾನು ಅಣ್ಣಪ್ಪಯ್ಯನವರ ಬಳಗೆ ಹೋದರೆ ಅವರ ರೀತಿಯೇ ಬೇರೆ. ಇದು ತನಕ ಅವರು ಮಡಿದ ಹುದುಗನ ವಿಷಯ ಮಾತನಾಡಲಿಲ್ಲ. ಬೇರೆ ಏನಾದರೂ ವಿಷಯವನ್ನೆತ್ತಿ ಮಾತ

ನಾಡುತ್ತಾರೆ. ಸ್ವತಃ ಅವರಿಗೇನೆ ಜಾತಕ ನೋಡಲು ಬರುತ್ತದೆ: ಒಮ್ಮೆ ನನ್ನ ಜಾತಕವನ್ನು ತರಿಸಿಕೊಂಡು “ಭೀಷಣ, ನಮ್ಮ ರಾಮುವಿನ ಜಾತಕದಂತಿದೆ” ಎಂದರು.

ನನ್ನ ಎದೆ ಧನಕ್ಕೆಂದಿತು.

ಅವರ ಮಡದಿ ನಾಗಮ್ಮ ಬಳಿಯಲ್ಲಿ ನಿಂತವರು “ಅಯ್ಯಾ ನಿಮ್ಮ ಜಾತಕ ನೋಡುವುದು ಸಾಕು! ನಮ್ಮ ಹಣೆಯ ಮೇಲೆ ಮಣ್ಣು ಬರೆದಿತ್ತು—ಜಾತಕ ಹಿಡಿದು ಆ ಮಣ್ಣು ಚಿನ್ನ ವೆಂದಿರಿ” ಎಂದಳು.

ಅಣ್ಣಪ್ಪಯ್ಯರಿಗೆ ನಗು ಬಂದಿತು. ಕೊನೆಗೆ ಹೆಂಡತಿಯ ಅಳು ಮೇಳರೆಯನ್ನು ನೋಡಿ ನನ್ನನ್ನದ್ದೇಶಿಸಿ “ಮಗೂ ಅವಳಿಗೆ ಇಮ್ಮು ವಯಸ್ಸಾದರೂ ಬುದ್ಧಿ ಬರಲಿಲ್ಲ. ರಾಮುವಿಗಾಗಿ ಅಳುತ್ತಾಳೆ. ಯಾರು ಚಿರವಂತೆ, ಅವಳ ಹಣೆಯಲ್ಲಿ ಪ್ರತ್ಯೋಗ ಖಂಡಿತವಾಗಿ ಇದೆ. ಸಾಯುವ ತನಕ ಬರೆದಿದೆ. ತಪ್ಪಿಸುವವರಾರು?” ಎಂದನು.

ಹೆಂಡತಿ, ಗತಿಸಿದ ಮಗನಿಗಾಗಿ ಅಳುತ್ತಾಳೆ, ಇವರು ಕನಸಿನ ಸ್ವರ್ಗ ಕಂಡು ಸಮಾಧಾನ ಹೇಳುತ್ತು ಲಿಡ್ಡಿರೆ.

* * * *

ಬಹಳ ಸಮಯ ಕಳೆದಿದೆ. ಮಕ್ಕಳಾಲ ದೂರವಾಗಿ ಉರಿನ ಅಗೆ ಅಡಿಗಳೆಲ್ಲ ಕರಟಿ ಹೋಗಿವೆ. ಎಲ್ಲ ರೈತರೂ ನೀರಿಗಾಗಿ ಹಾತೊರೆದಿದ್ದಾರೆ. ಅಣ್ಣಪ್ಪಯ್ಯನವರು ಮನೆ ಜಗಲಿಯ ಮೇಲೆ ಕುಳಿತುಕೊಂಡಿದ್ದರು. ಅಲ್ಲಿಗೆ ಅವರ ಒಕ್ಕುಲು ಬಂದು “ಸಾಪ್ಪಮಿ, ಬೀಜವಿದೆಯೆ? ಅಗೆಯೆಲ್ಲ ಸುಟ್ಟು ಧ್ವಂಸವಾಯಿತು. ಇನ್ನು ಈ ವರುವ ಮಣ್ಣು ತಿಂದರೆ ಸ್ಯಾ” ಎಂದನು.

ಅಣ್ಣಪ್ಪಯ್ಯನವರು “ನಿನಗೆ ಮರುಳೇ, ಈ ವರುವ ಚಂದ್ರನು ಬಲವಾಗಿದ್ದಾನೆ. ಯುಗಾದಿ ಫಲದಲ್ಲಿ ಹೇಳಿದೆ. ಇನ್ನಿಲ್ಲದಂಥ ಬೆಳೆಯಿಡೆ ಯೆಂದು” ಎಂದರು.

ಅನೆಂತರ ನನಗೆ ತಿಳಿದ ವಿವರವೆಂದರೆ—ಬಂದುದು ಬರಗಾಲ ವೆಂದು. ಅಣ್ಣಪ್ಪಯ್ಯನವರೇ ಎಮೊಕ್ಕೆ ಬಡಬಗ್ಗರಿಗೆ ಒಂದು ದಿನಸ ಗಂಜಿ ಮಾಡಿಸಿ, ಅದಕ್ಕೆ ಬೆಲ್ಲ ಸೇರಿಸಿ ಬಡಿಸಿ ಸಂತೋಷ ಪಡಿಸಿದ್ದರು.

ಅವರ ಜೀವನವೆಂದರೆ ದುಃಖದ ಬುಗ್ಗೆಯೆಂದು ನನಗೆ ತೇಣಿರು ಶ್ರೀತ್ತು. ಆದರೆ ಅಣ್ಣಪ್ಪಯ್ಯನವರ ಬಾಯಿಂದ ಈ ತನಕ ‘ನಿರಾಶೆ’ಯ ಮಾತನ್ನು ನಾನು ಕೇಳಲಿಲ್ಲ. ಹಿಂದಿನ ಉದಾಹರಣೆಗಳನ್ನೇ ಶ್ರೀ ಹಿಡಿದು ಅವರೊಡನೆ ವಾದಿಸಿದರೆ “ನಿನಗೆ ಮರುಳು, ಅದೆಲ್ಲ ಹೀಗಾಯಿತೆಂದು ಇದು ಹಾಗಾಗುತ್ತದೆಯೇ?”, ಅನ್ನು ವರು.

“ ಆದು ಏಕೆ ಹಾಗಾಯಿತು?”

“ ಆಯಿತಪ್ಪ. ಅವನ ಇಚ್ಛಿಯಲ್ಲವೆ ಮುಖ್ಯ—ಆದರೆ ಜಗತ್ತನ್ನು ಸರಿಯಾಗಿ ನಡೆಯಿಸದಿದ್ದರೆ ಅವನ ಮಾನವೇ ಅಲ್ಲವೆ ಹೋಗುವುದು! ” ಎನ್ನು ಶ್ರೀದ್ದರು.





ಬೇಟೆ ಬಂಡ್ವುಪ್ಪನವರು

ಆಗಿನ ದಿವಸಗಳೇ ಶಿಶಾರಿ ದಿವಸಗಳು. ಮನುಷ್ಯರು ಮನುಷ್ಯ ರನ್ನು ಶಿಶಾರಿ ಮಾಡುತ್ತಿರುವುದು, ಇಂದಿನ ಲಕ್ಷರಿಯಾಗಿರುವಾಗ ನಮ್ಮ ಬಂಡ್ವುಪ್ಪನು ತನ್ನ ಶಿಶಾರಿ ಕೆಲಸ, ಮಿಕ್ಕ ಮೃಗಗಳ ವಿಚಾರ ಮಾಡುತ್ತಿರುವುದು ಒಂದು ವಿಶೇಷವಲ್ಲ.

ಬಂಡ್ವುಪ್ಪನು ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯನಾದರೂ ಅಸಾಮಾನ್ಯನಾಗಿ ಕಾಣಿಸುವುದೂ ಉಂಟು. ಎಹೊಮ್ಮೆ ಭಾರಿ ಬಂಡ್ವುಪ್ಪನ್ನಿಗೆ—ತಾನು ಜಿಲ್ಲರೆ ಮನುಷ್ಯನೇ, ಅಥವಾ ರಖಿಂವಾರಿ ಜನನೇ ಎಂಬ ಸಂಶಯವು ಹೊಡಗುವುದೂ ಉಂಟು. ಅವನ ವಿಚಾರ ಪೂರ್ಣ ತಿಳಿದರೆ ನಮಗೂ ಹಾಗೆ ಎನಿಸಬಹುದು.

ಅವನ ಬಾಲ್ಯದ ಪರಿಜಯ ನನಗೂ ಇಲ್ಲ. ಅಂತು ಅವನು ತನ್ನ ಹೈಸ್ಕೂಲು ಶ್ರೀಕೃಷ್ಣ ಅರ್ಥ ಮುಗಿಸಿ ಹಿರಿಯರ ಪುಣ್ಯಬಲದಿಂದ ಪ್ರೀತಿಯನ್ನು ಉಪಾಧಾರ್ಯಯನಾದ ಮೇಲೆ ನನ್ನ ಅವನ ಗುರುತು. ಗುರುತು ಆದಂದಿನೆಂದ ನನ್ನ ಅವನ ಭೇಟಿ ಹಲವು ಸಾರಿ ಆಗಿದೆ. ಅಂದಿನಿಂದ ಇಂದಿನ ತನಕ ನನಗೆ ಅವನ ವಿವಯ ತಿಳಿದದ್ದೇಂದರೆ ಬಂಡ್ವುಪ್ಪು ‘ಒಂದು ಜನ ಹೌದು’, ಅಂತ. ಅವನ ಅಭಿರುಚಿ ಒಂದೆರಡಲ್ಲ. ಅವನು ಮಂಟ್ಟು ಸಂಗೀತ ಗಾರ, ಹಾರೊಕ್ಕೊನಿಯಂ ವಾದನದಲ್ಲಿ—ಅವನ ಕೈಯ ಚಲಾಕಕ್ಕೆ ನಿಲ್ಲುವ ಹಾರೊಕ್ಕೊನಿಯಂ—ಕಡಿಮೆಯೆಂದರೂ ತಪ್ಪಲ್ಲ. ಹರಿಕಂಫೆ ಮಾಡಬಲ್ಲ ಕೊಯೂ ಹೌದು. ಎಹೊಮ್ಮೆ ಸಾರಿ ನನಗೇ ಆನೂಯೆ ಯಾಗುವುದುಂಟು. ಎಲ್ಲಾ ವಿವಯದಲ್ಲೂ ಈ ಜನ ನನ್ನನ್ನು ಸೃಧಿಸುತ್ತಾ ಇದೆಯಲ್ಲ ಎಂದು. ಒಂದು ವಿವಯದಲ್ಲಿ ಅವನಿಗೆ ನಾನು

ಸೋತಿರುವುದೆಂದರೆ—ಬೇಟೀಯಲ್ಲಿ. ಅವನು ನನಗೆ ಸೋತಿರುವುದೆಂದರೆ—ನುಡಿಯವುದರಲ್ಲಿ.

ಬಂಡ್ಯಾಪ್ಪನನ್ನು ವಿಮರ್ಶೆ ಮಾಡಬೇಕಾದರೆ, ಮೆಡಿಕಲ್ ಶಾಲೆಯ ಮಕ್ಕಳ ಮುಂದೆ ಕಷ್ಟ ಸಿಳಿ, ಅದರ ಕರುಳು ಮಾಂಸ, ಎತ್ತಿ ಮೂಸಿ ಸೋದುವಂತೆ ಸೋಡಿದರೇನೆ ಸಾಪರಸ್ಯ. ಅವನು ಕವಿ—ಇದು ಅವನಿಗೆ ತಿಳಿದು ಬಂದುದು ತಡವಾಯಿತಾದರೂ ತಿಳಿದುದು ಸಂತೋಷ. ಬಂದು ದಿನ ನಾನು ಬಂಡ್ಯಾಪ್ಪನಿರುವ ಉರಿಗೆ ಹೋಗಿದ್ದೆ. ಸಂಚೇ ಹರಣೆ ಹೊಡಿಯುತ್ತಿದ್ದಾಗ—ಬಂಡ್ಯಾಪ್ಪ ಇಂಗ್ಲಿಷ್‌ನಲ್ಲಿ ಲೆಕ್ಕರಿಗೆ ಹೊಡಿಗಿ ಬಿಟ್ಟು. ಹಾಯರ್ ಎಲಿಮೆಂಟರಿ ಮಾಸ್ಟರನು ಈ ರೀತಿ ಲೆಕ್ಕರು ಕೊಟ್ಟಿದ್ದೆಂದರೆ ನನಗೆ ದಿಗಿಲು ಹಾರದಿದ್ದಿತೇ! ಕೆಲಸವು ಸಾರಿ—ಅದು ಇಂಗ್ಲಿಷ್‌ನೇ ಇಲ್ಲವೇ ಜರ್ಮನ್ ಭಾಷೆಯೇ ಎಂದು ಅಥ ಮಾಡಲಾರದೆ ನಾನು ತಬ್ಬಿಬ್ಬಿಗಿ ನಿಂತಿರಲು—ಅವನು ‘ಅಂದರೆ ಅದರ ಅಥ ನಾನು ಸ್ಪಾಲ್ಪ ಕನ್ನಡದಲ್ಲಿ ಎಕ್ಸ್‌ಪ್ಲೇಯಿನ್ ಮಾಡುವೆ’ ಎಂದು ವಿವರಿಸಿದ. ನಾನು ಸೋತು ‘ಹೌದಯ್ಯ ಬಂಡ್ಯಾಪ್ಪನವರೇ ನಿಮ್ಮ ಟೀವಿಯ ಲೆಕ್ಕರು ಕೇಳಿ ನಾನು ಸೋತೆ. ನಿಮ್ಮದೊಂದು ಹರಿಕಥೆ ಯಾಗಿದ್ದರೆ ಚೆನ್ನಾಗಿತ್ತು’ ಎಂದೆ. ಸಂಚೇಯಾಯಿತು, ಎಲ್ಲ ಮುಗಿಯುತ್ತು.

ಅದೇ ರಾತ್ರಿ, ನನ್ನ ದುರ್ದೈವ—ರಾತ್ರಿ ಇ ಗಂಟೆಗೆ ಬಂಡ್ಯಾಪ್ಪ ನವರ ಹರಿಕಥೆಯಿತ್ತು. ಸಂಗೀತದಲ್ಲಿ ಮಾಡನ್ ಗ್ರಾಮಫೇನ್ ಸ್ಲೇಟ್‌ಗಳನ್ನೆಲ್ಲ ಶೂರಿ ಮಾಡಿದ್ದರು. ಕಂದಪ್ಪತ್ತದ ರೀತಿಯಲ್ಲಿ ನಿಮ್ಮ ಈಗಿನ ಕವಿಗಳ ಆಧುನಿಕ ಕವಿತೆಗಳನ್ನು ನಾಜಿಸುವ ಅತ್ಯಾಧುನಿಕ ವಿಧಾನಗಳು. ಕಥಾವಿಷಯ ಅಪ್ಪೋ ಸಾಪರಸ್ಯದ್ದು. ಸಂಸ್ಕೃತ ಶೈಲೀಕ ಗಳೂ ಇದ್ದವು. ನಮಗೆ ಹರಿಕಥೆ ಕೇಳಿ ಬೇಸರವಾದಿತೆಂತು ಯೋಚಿಸುವ ವಷ್ಟಕ್ಕೆ ಅವರು ತಾವಾಗಿ ‘ಹೀಗಿರುವಂಥಾ ಕಾಲದಲ್ಲಿ ಹರಿಕಥೆಯು ಮುಕ್ಕಾಯ ವಾಯಿತು’, ಎಂದರು.

ನುರುದಿನ ಅವರ ಕವಿತೆಗಳ ರಾಶಿಯನ್ನು ತೋರಿಸಿದರು. ‘ದಿನ ಈಜ್ ಆಲ್ ನೆರಿ ನೆಲ್ ಡನ್—ಅದರೂ ನಿಮ್ಮ ಒಸಿನಿಯನ್ ಹೇಳಿ’

ಎಂದರು. ನಾನು ‘ಅವು ಮಾನವ ಕೋಟಿಗಳಿಂದ ಅವರಣ್ಣಿಯವಾಗಿ ಬಣ್ಣಿಸಲ್ಪಡತಕ್ಕವು’ ಎಂದು ಹೇಳಿದೆ. ಅವರ ನಿಶ್ಚಯ ಅಭಿಪ್ರಾಯ ನೆಂದರೆ—ಕನ್ನಡದಲ್ಲಿ ಸೇಕಡಾ ಅಂ ರಂತೆ ಇಂಗ್ಲೀಷ್ ಬೆಂಕೆಯಿಲ್ಲದೆ ಭಾಷೆಗೆ ಜೆಲುವಿಲ್ಲವಂದು.

ಕೆಲವು ಬಾರಿ ಅವರಿಗೆ ಸೂಪ್ರಿ ಬಂದರೆ ಆ ಟೀವಿಯೇ ಜೀರೆ. ‘ಬಂಡ್ಯಪ್ಪನವರೇ ಇವತ್ತು ನೀವು ಯಕ್ಕಾನ ಅಥ ಹೇಳಬೇಕು, ಅಂದು ಆ ರಾತ್ರಿ ಅವರ ತಿಂಗಳಿನ ಸೋದಬೇಕು. ಸ್ವೀಕಾರ ಸ್ವೀಕಾರ ಕೆಂಪು ರಂಗಿನ ಅಂಗಿ ಮಾಡಿಸಿ, ಅದರ ಮೇಲೆ ಬಾಡಿಗೆ ವೆಸ್ಟ್‌ಕೋಟ್‌ಮುಹಾಕೆ ಅಥಕ್ಕೆ ಕುಳತು ‘ಬನ್ನಿ ಸೋಡುವ, ಯಾರು ನನ್ನದರು ಪರಿಭವಿಸಿ ಅಥ ಹೇಳುವರು ಸೋಡುವಾ’ ಎನ್ನುವರು. ‘ಪರಿಭವಿಸುವ, ಎಂಬ ಅವರ ಒಂದು ಶಬ್ದಕ್ಕೆ ಬೆದರಿ ಅವರ ಮುಂದೆ ಒಬ್ಬರೂ ಅಥಗಾರರು ನಿಲ್ಲಲಾರದು.

ಸಾಹಿತ್ಯ ಅಭರುಜಿಯಿಲ್ಲದ ಜನರಿಗೆ ಇಷ್ಟೆಲ್ಲ ರುಚಿಸದು. ಆದರೆ ಅವರ ಬೇಟಿಯ ವಿಚಾರ ಯಾರೂ ಮೆಚ್ಚುಬೇಕು. ಒಂದು ದಿನ ಪ್ರಸಂಗ ವರ್ತಾತಾ ‘ಹದ್ದಿನಂತಹ ಚುರುಕು ಪ್ರಾಣಿಯಿಲ್ಲ’ ಎಂದು ಬಿಟ್ಟೇ. ಆ ಸಂಜೀ ಅವರ ಉಂಟಾಗಿದೆಯ ಮುಂದೆ ಕುಳತಾಗ ಒಬ್ಬ ಹುಡುಗನು ಅವಸರದಿಂದ ಬಂದು ನನ್ನೊಂದನೆ ‘ಸರ, ಸರ, ಇಗೊಳ್ಳಿ’ ಎಂದನ್ನು ಅವನ ಕೈಯಲ್ಲಿಂದು ಅಥಸತ್ತ ಗಿಡುಗವಿತ್ತು ‘ಇದೇನಯ್ಯ?’, ಎಂದು ಕೇಳಿದರೆ ‘ಬಂಡ್ಯಪ್ಪ ಮಾಸ್ತರರು ನಿಮಗೆ ಕೊಡ ಹೇಳಿದರು. ಅವರೂ ಈಗ ಬರುತ್ತಾರೆ’, ಎಂದನ್ನು. ಅಷ್ಟರಲ್ಲಿ ಒಂದು ಕೋವಿಯ ಧಂ ಕೇಳಿಸಿತು. ಏದು ನಿಮಿಷದಲ್ಲಿ ಅವರೇ ಹಾಜರು---ಒಂದು ಕೈಯಲ್ಲಿ ಒಂದು ಕೆರೆ ಹಾವು—ಇನ್ನೊಂದರಲ್ಲಿ ಒಂದು ಕಪ್ಪೆ, ಅದನ್ನು ತಂದು ‘ನೀವು ಬೇಳಗ್ಗೆ ಗಿಡುಗನ ವಿಷಯ ಹೇಳಿದರಲ್ಲಾ. ದಿಸಾ ಈಜ್ ಗಿಡುಗ. ಅದು ಈ ಕೆರೆಹಾವಿನ ಎನಿಮಿ ಅಂದರೆ ವೈರಿ. ಕೆರೆ ಹಾವು ಕಪ್ಪೆಯ ವೈರಿ, ಎಂದು ವಿವರಿಸಿದರು (ಅಲ್ಲ--ಎಕ್ಸ್‌ಪ್ಲೇನ್ ಮಾಡಿದರು.) ಏನೋ

నన్న ఆదృష్టదింద కేరె హావు హాగు గిదుగన విషయవాగి ఆ దిన ఇంగ్లీసినల్లి ఆవరు హరికథి మాడల్లి.

ఇనోందు నమయ నావు కేలవరు కుమార పశ్చాతవన్ను ఏరెలిందు హోగిద్దేవు. ఆవరూ బందే బరబీకష్టు. కోవి హిడిదు అంగరక్షకరాగి బందరు. హాదియల్లి కాదు---బిదిన హిండలుగళు. నమ్మ మాగుదశియు ‘జదు కాడానేగళిరువ సభళ’ ఎందను. ఆదన్ను కేళుత్త లే ఆవర కివి నేట్టుగాయితు. అల్లియ తనక నడిదు, సోతు, కాలనో కైయల్లి హిడిదుకొందు బయత్తిద్దవరు నమ్మగింతలూ ముందే ఓడి కేళకైళిందు బందరు. నమగి ఈ ఆతు రద గుట్టు తిళియల్లి. ఆవరు బందవరే ‘ఆయ్యప్ప, బచావు’ ఎందరు.

ఇనోంపేళ రాత్రి నావు కాదినల్లి ఒందు ఆగ్గిష్టుగే ఉరిసుత్త మలగిద్దేవు. బండ్యప్పనవరూ ఇద్దరు. నడురాత్రిగే ఎనో కప్పు కొగిద సద్వాయితు. బండ్యప్ప ఎద్దు ‘కడిపేయో కాటియో?’ ఎందరు. కైయల్లోందు బిటరి ఇల్లద టాచు దీప హిడిదు నడుకత్తలల్లి అలిదు అదు సిగలల్లవెందు మరిచిబందరు. డగలిందరే ఆవనిగి కాలూ ఇల్ల, ఎదెయూ ఇల్ల. రాత్రి బంతే, బెట్టవల్ల, కాడల్ల---ములియల్ల, కాటియల్ల.

ఇనోందు రాత్రియంతే---ఆవరే ననగే హేళిదరు. కుంభార కాడిగి ఆవరు లైటు హిడిదు తికారిగి హోగిద్దరంతే. ఆవర జోతిగి ఆవనష్టో ధైయుతాలి ఇనోంబ్లునిద్దనంతే. నడు రాత్రియల్లి ఒందు కడి లైటు హాయిసిదరు---ఎరదు కెఱ్ముగళు. గురిహిదిదరు-ఆనంతర హోళనే హోళయితు-‘అదేను ఇద్దితు?’ ఎందు. యోచిసలాగి సదరి మృగవు ఆనేయేందు తిళిదు బందితు. లైటు సోందితు. ఈ ఘటిసేయాద ఏదు నిమిషదల్లి ఇబ్బరు

ಬೆಟ್ಟಿಗಾರರೂ ಆರು ಫಲಾಂಗು ದೂರದ ಕೆಸರಿನ ಕೊಳ್ಳುವೊಂದರಲ್ಲಿ ಕಾಲುಸಿಕ್ಕು ಅವುಗಳನ್ನು ಎತ್ತಲಾರದೆ ನಿಂತಿದ್ದಾರೆ.

ಅದಾದ ಮೇಲೆಯೂ ಅವರು ತಿಕಾರಿ ಬಿಟ್ಟುವರಲ್ಲ. ಸಿಕ್ಕದರೆ ಕಾಟಿ—ಇಲ್ಲವಾದರೆ ಸೆಗ್ರಡಿ. ಅವರಿಗೆ ಬೇಕು ತಿಕಾರಿ. ಅವರು ಅದರ ಮಾಂಸ ತಿನ್ನುವುದಿಲ್ಲ. ಅವರ ಬಂಧುಗಳೊಬ್ಬರಿಗೆ ಅದರ ಕಂಬಾರಕ್ಕು. ಇನ್ನು ಗುಂಡೇ ತಾಗಿದ್ದರೆ—‘ಸ್ವಲ್ಪ ಆಚೆ ಸರಯಿತು ಪಾರಣೆ’ ಅದು ಅಲ್ಲೇ ನಿಂತಿದ್ದರೆ, ‘ತು ಗುಂಡು L. G. ಅಗಿದ್ದರೆ ಆಮೇಲೆ ನೋಡಬೇಕಿತ್ತು’ ಎನ್ನು ವರು. ಕೆಲವು ಬಾರಿ L. G. ಗುಂಡು ತರಲು ಉಂಗಿ ಮರಳಿ ಬಂದುದೂ ಉಂಟು. ಅದರೆ ಇವರ ಪ್ರಯತ್ನವನ್ನು ಲಕ್ಷೀಸದೆ ಆ ಪಾರಣ ಆ ಸಫಳವನ್ನು ಬಿಟ್ಟು ಹೊದರೆ ಅವರೇನು ಮಾಡಿಯಾರು?

ನಿಮಗೆ ಏನಾದರೂ ಕೆಲಸವಾಗಬೇಕೆಂದರೆ—ಅಂತಿಂಥ ಕೆಲಸ ವಲ್ಲ—ಹುಲಿಯ ಹಾಲು ತರುವಂತಹ ಕೆಲಸವಾಗಬೇಕಾದರೆ ಬಂಡ್ಯಪ್ಪ ಕುಳಿತಾಗ ಹೇಳಿರಿ ‘ನನಗೆ ಆ ಸಭೆಯಲ್ಲಿ ಮೀಸೆ ಹೊತ್ತ ಗಂಡಸರು ಕಾಣುತ್ತಾರೆಯೋ! ಎನ್ನಿ. ಸರಿ, ನಿಮ್ಮ ಕೆಲಸ ಆಯಿತೆಂದೇ ತಳಯಿರಿ. ಒಂದು ದಿನ ಮಳ್ಗಾಲದ ಬೀಸು ಮಳ್ಗಿಗೆ ಮಧ್ಯರಾತ್ರಿ, ಈ ಮೇಲು ದೂರದ ಪರ ಉಂಗಿಗೆ ಹೊಗಿ, ಬೆಳಗಾಗುವುದರೂಳಗೆ ಒಂದು ಸಿಗರೆಟೆನ್ನ ವೆಟ್ಟಿಗೆಯನ್ನು ಒಬ್ಬರ ಆಪತ್ತಾಲದಲ್ಲಿ ಒದಗಿಸಿಕೊಟ್ಟು ಕೇತ್ತಿ ಬಂಡ್ಯಪ್ಪನೆಂದು; ಅಂದರೆ, ಹುಲಿಯ ಹಾಲು ತರುವುದು ಇದಕೂಕ್ಕು ಮಿಕ್ಕದ ಕೆಲಸವೇನು?

ಇಮ್ಮು ಅವರ ವಿಷಯ ನಾನು ಹೇಳಿ ನನ್ನ ವಿಷಯ ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿಸಿದ್ದರೆ ಅನಾಗ್ಯಯಾದಿತು. ‘ಮಿಸ್ಟರ್ ಕಾರಂತ ನೀವು ಮೆರಿ ಆಗಬೇಕು. ಮತ್ತೊಂದು ಕೆಲಸ—ನೀವು ಆ ಗಾಂಧಿಯ ಫ್ರೆಂಡ್ ಶಿಪ್ಪು ಬಿಡಬೇಕು. ಯೂಸ್ತೀಸ್ ಮೆನ್’ ಎಂದು! ಮುದುವೇ ಮಾಡಿಕೊಳ್ಳುವವರಿಗೆ ಆ ಗಾಂಧಿ ಕಲ್ಲು ಹಾಕುತ್ತಾನೆ ಎಂದು ಅವರಿಗೆ ಯಾರು ಹೇಳಿದ್ದರೇ ದೇವರೇ ಬಲ್ಲ.

ನ್ಯೂಲುಕ್‌ಲಿನೊಡನೆ ಮಾತುಕೆಗಳು.

ಒಂದು (ದೊಡ) ಮಾತ್ರ

ಇದೊಂದು ಹೊಸ ಲೇಖಿ ಮಾಲೆ. ಲೇಖಿ ಮಾಲೆ ಎನ್ನುವುದಕ್ಕಿಂತ, ಸಂಭಾಷಣೆಗಳ ಸರ ಎನ್ನು ಬಹುದು. ಎಹೊಮ್ಮೆ ನಾರಿ, ನಮಗೆ ಮನುಷ್ಯರೊಡನೆ ಮಾತನಾಡಿ ಬೇಸರವಾಗುವುದುಂಟು; ಇತ್ತೀಚ್ಚಿ ಮಾತನಾಡುವ ಚಟ್ಟಿನ್ನು ನಿಲ್ಲಿಸಿದೆ. ಮಾತು ಬಲ್ಲವನು ಮಾತನಾಡದೆ ಸುಮೃತಿ ಇರಬಲ್ಲನೇ? ಹಾಗಿದ್ದು ನನ್ನಂಥವನು...ಮಾತನಾಡದೆ ಇರುವುದು ಹೇಗೆ? ಮಾತನಾಡುವುದಕ್ಕೆ ಯಾರೂ ಅಂಜ ಬೇಕಾಗಿಲ್ಲ; ಮಾತು ಬಂದರಾಯಿತು. ಮಾತನಾಡುವ ವಿಷಯವು ಮುಖ್ಯವಲ್ಲ. ಮಾತನಾಡುವವರು ನಾವೆಂದ ಬಳಿಕ, ವಿಷಯವನ್ನು ಅನುಸರಿಸಿ ಏಕೆ ಮಾತನಾಡ ಬೇಕು-ಇದು ಮಾತುಗಾರರ ಮುಂದಿರುವ ಒಂದು ಪ್ರಶ್ನೆ.

ನಮೃನ್ನು ಇತರರು ಮಾತನಾಡಿಸುವುದಾವರ್ತಾ, ಅವರಿಗೂ ಬಾಯಿಬೇಕೆಂದಿಲ್ಲ. ಎಹೊಮ್ಮೆ ಬಾರಿ, ಬಾಯಿ ಇರುವವರಿಗಿಂತ ಬಾಯಿ ಇಲ್ಲದವರು ಮಾತನಾಡುವುದು (ನಮೂರ್ತಿ ‘ಬಾಯಿ’ಗಳನ್ನು ಬಿಟ್ಟು) ಅಧಿಕ. ಇಂಥ ವ್ಯಕ್ತಿಗಳು (ಈ ಶಬ್ದ ಕೋರದಲ್ಲಿ, ವ್ಯಕ್ತಿತ್ವವಿಲ್ಲವೆಂದು ಜನಸಾಮಾನ್ಯರು ತಿಳಿಯುವ ವಸ್ತು ಒಡನೆಗಳೂ ಸೇರಿವೆ) ನಮ್ಮೊಡನೆ ಬೆಳೆಯಿಸುವ ಸಂಭಾಷಣೆಯನ್ನು ಓದುಗರ ಮುಂದೆ ನಿಲ್ಲಿಸೋಣವೆಂಬುದು ನನ್ನ ಆ...ಕಾಂಕ್ಷೆ.

ಮಿ| ದುಸ್ತು ಬಿನ್‌

ಮಂಗಳಾರಿನ ಬೇದಿಯೊಂದರಲ್ಲಿ ಒಂದು ದಿವಸ ಬಿರಬಿರನೆ ನಡೆಯುತ್ತಿದ್ದೆ. ಬೆಳಗಿನ ಮುಂಜಾವು, ಇನ ಸಂಚಾರ ವಿದ್ದಿಭಿ. ನಾನು, ರಸ್ತೆ—ಇಬ್ಬರೇ ಆ ಸಮಯ ಎಚ್ಚರಿದ್ದವರೆಂದು ತಿಳಿಯಬೇಕು. ಏಕಾಗ್ರಚಿಕ್ತನಾಗಿ, ಯಾವ ವಿಷಯವನ್ನಾ೰ು ಯೋಚಿಸದೆ ಹಾದಿಗುಂಟಿ. ಸಾಗುತ್ತಿದ್ದ ನನ್ನ ಕಾಲುಗಳು ಒಮ್ಮುಂದೊಮ್ಮೆಗೇ ತಡೆದು ನಿಂತವು. ನಾನೂ ನಿಂತೆ—ಅದು ಕೇವಲ ನನ್ನ ಕಾಲುಗಳು ನಿಂತುದರಿಂದ ಎಂದು ತಿಳಿಯಬೇಡಿ. ಹೊದಲು ನಿಂತುದು—ಮೂಗು. ಏನಾಯಿತೋ ಏನೋ ಅದು ನಿಂತಿತು. ಯೋಚಿಸಿದೆ—ಬಲು ದುರ್ವಾಸನೆಯೊಂದು ನನ್ನ ಮೂಗನ್ನ ತಡೆದು ಹಿಡಿಯತು. ನಿಂತೆ—ನೋಡಿದೆ. ಯಾರೂ ಇದ್ದಿಭಿ. ಬಲು ಸೂಕ್ತವಾಗಿ ಕಣ್ಣನ್ನ ಹರಿಸಲು ಬಹುತ್ತಲ್ಲೇನವಾದ ಮಿ ದುಸ್ತು ಬೀನು ಕಾಣಿಸಿದನು. ಮತದ ಸನ್ಯಾಸಿಯಂತೆ ಕಾವಿ ಬಟ್ಟೆಯನ್ನು. ಶೋಟ್ಟು, ಸಮಾಧಿ ಅವಸ್ಥೆಯಲ್ಲಿ—ಭರತಮಾತೆಯೋಜನೆ ತನ್ನೃಯ ವಾದಂತಿ ಅದು (ಅವನು) ನಿಂತಿತ್ತು (ನಿಂತಿದ್ದನು). ನನಗೆ ತಡೆಯಲಾರದ ಕೋಪ ಬಂದು ಈ ಪ್ರಸ್ತಾಪ ವಾರ್ಯಂಭವಾಯಿತು. ಇದರ ತೀರ್ಮಾನವು. ಸಾಪ್ತಭಾವಿಕವಾಗಿ ವಾಚಕರಿಗೆ ಸೇರಿದೆಯೆಂದೂ, ಕವದ ಬುಟ್ಟಿಗೆ ಸೇರಿಲ್ಲ. ವೆಂದೂ ಈ ಮೂಲಕ ನಮೂದಿಸೋಣಾಗಿದೆ.

ನಾನು—ಅಲ್ಲವಯ್ಯ, ಇದೀನು! ದಿನಕ್ಕೊ೰ಂದು ಜಾಗ ಹಿಡಿಯತ್ತೀ, ನಿನಗೆ ಗತಿ ಗೋತ್ರವೇ ಇಲ್ಲವೇ?

ದುಸ್ತು ಬಿನ್—ಗತಿ ಗೋತ್ರ ನನಗೆ! ನನ್ನ ಕಾವಿ ಬಣ್ಣ ನೇಂದಿ. ಹೀಗೆ ಕೇಳಿದರೆ! ಸನ್ಯಾಸಿ ಸಮಾನನಾದ ನಾನು, ಮೂರು ದಿನಕ್ಕೊ೰ಂದು



ಅದರಿಂದಾಗಂಡ ಒಂದು ಮುಕ್ಕಾಸನಲ್ಲ ನಾಯಾಯ ಹೊರಟ್ತು ಕೊಳ್ಳಬಿಲ್ಲ.

ಯಾದರೂ ತಾವನ್ನು ಬಡಲಿಸಬೇಕೆಂದು ಸ್ತುತಿವಚನ ವಿರುವಾಗ—
(ಈ ವಚನ ನನ್ನಸ್ತುತಿಯಲ್ಲಿರಲಿಲ್ಲ)

ನಾನು—ನೀನೇನು ಅಪಹಾಸ್ಯ ಮಾಡುತ್ತೀಯಾ? ಅಲ್ಲ—
ಮಕ್ಕಳ ಕಾಲಿನ ಪುಟ್ಟ ಬಾಲಿನಂತೆ ಗಳಿಗೆಗೂಂದು ಕಡೆ, ನೀನು ಸಂಚಾರಕ್ಕೆ ಹೊರಡುತ್ತೀ. ಸಾಂನ ವಿಲ್ಲ ಸಂಧಾರವಂದನೆಯಿಲ್ಲ! ಕೌಚವಿಲ್ಲ—
ಸಂಧಾರಣೆಯಿಲ್ಲ—

ಆಕ್ಷಿಕವಾಗಿ ಪಾರ್ತಫೆಂದನೆಗೆಂಬಂತೆ ದುಸ್ತು ಬೀನನು ಅಲ್ಲಿ
ಉರುಳಿ ಬಿದ್ದನು. ಅದರೊಳಗಿಂದ ಒಂದು ಮುನಿಸಿಪಲ್ ನಾಯಿಯು
ಹೊರಟು ಹೋಯಿತು. ನಾತವು (ಸ-ವಲ್ಲ) ಮತ್ತಮ್ಮೆ ಕೆದರಿತು.)

ದುಸ್ತುಬಿನ್—ನೋಡಿ ನಿಮ್ಮ ಬಾಯಿ ಸಂಧಾರವಂದನೆಯ
ವಿಚಾರ ಹೇಳುವಾಗ, ಪಾರ್ತಫೆಂದನೆ ಮಾಡುವ ಸಿಫತಿಯಾಯಿತು.

ಈ ಮಾತನ್ನು ಅಡುವಾಗ ಅವನು ಕಣ್ಣೀರನ್ನು ಸುರಿಸಿದನು.
ಟಿಪ್ಪೀಂಬಸದ್ವಾಗಿ, ಅವನ ಹೊಟ್ಟಿಯ ತಗಡು ಬಿರಿದು, ನಾಲ್ಕು ದಿಕ್ಕುಗಳಿಗೆ (ಅಷ್ಟವಿದ್ದಲ್ಲಿ ಅಷ್ಟ ದಿಕ್ಕುಗಳಿಗೂ) ಒಳಗಿನ ಕರುಳು ಮಾಂಸ
ವೆಲ್ಲಾ ಜೆದರಿದಂತೆ ಜೆದರಿತು.

ಈ ಸಮಯದಲ್ಲಿ ಭಗವಾನ್ ಭಾಸ್ವರನು ಉದಯಿಸಿದನು. ಮಧ್ಯ
ಚೀದಿಯಲ್ಲಿ ಎದೆಯೋಡಿದು ಬಿದ್ದ ದುಸ್ತು ಬೀನು!—ಸುತ್ತು ಜೆದರಿದ
ಅವನ ವಾಧಿವ ಶರೀರದ ಭಗ್ಗಾವತೀವಗಳು! ಜನರೂ ಸೇರಿದರು.
ಅತ್ಯತ್ಯ ಸರಿಯುವವರು, ಮೂಗು ಹಿಡಿದು ಆ ಕರುಣಮಯ ದೃಶ್ಯವನ್ನು
ನೋಡಲಾರದೆ ಮರಳಿದರು. ಒಬ್ಬರೂ ಅದನ್ನು ಎತ್ತಲಿಲ್ಲ. ಸಾಲದು
ದಕ್ಕೆ ಸರ್ಕಾರ ರಸ್ತೆಯಲ್ಲಿ ಬೂಟು ಹೇಂಟು ಹಾಕಿದವರು ಜಾರಿಬಿದ್ದರೆ
ಅವರನ್ನು ನೋಡಿ ನಕ್ಕ ಮುಂದೆ ನಡೆಯುವಂತೆ ಹೊರಟು ಹೋದರು.
ಅದರಿಂದ ನನ್ನ ಎಡಿ ಕರಿತು. (ಈಗ ನನ್ನವಶವಿರುವುದು ಬೇರೊಂದು
ಗಟ್ಟಿಯಾದ ಎಡಿ. ಕರಿಗಿಹೋದ ಎಡೆಯಿಂದ ಈ ಲೇಖ ಬರೆಯಲು
ಸಾಧ್ಯವಿಲ್ಲವನ್ನೇ.)

ನಾನು ನೀಂತು ನೋಡಿದೆ. ಮಾತನ್ನು (ವಿನಯದಿಂದ—ಅಲ್ಲ, ಕರುಹೆಯಿಂದ) ಮುಂದುವರಿಸಿವೆ—

ನಾನು—ಅಪ್ಪಾ ನಿನ್ನನ್ನು ಸಾಯಿವ ಗಳಿಗೆಯಲ್ಲ ಹೀಗೆ ಅಡ ಹಾಸ್ಯ ಮಾಡಿದೆನೆಂದು, ಕೋಟಿಸಬೇಡ. ಇತರರಷ್ಟು ನೀಚನು ನಾನ್ನಲ್ಲ.

ಅವನು—(ಮೊನ್)

ನನ್ನ ಮಾತುಗಳಿಂದ ಅವನು ಬಲು ನೋಂದಿರುವನೆಂದು ತೋರಿತು. ಆಗ ನಾನು ಅವನಿಗೆ ಧೈರ್ಯ ಹುಟ್ಟಿಲೆಂದು ಕಾಗದ ವೇನುಗಳನ್ನು ಹಿಡಿದು ‘ಅಣ್ಣಾ ಕೋಟಿಸಬೇಡ. ಕೋಪವು ಮಹಾಪಾಪವು. ನಿನಗಿರುವ ಈ ಕೊನೆಯ ನಾಲ್ಕೊಮೀರ್, ಎಂಟೊಮೀರ್ (ಮುಂದೆ ಅದು ಎಂಟು ತಿಂಗಳ ತನಕವೂ ಮುಂದರಿಯಿತು. ಕಾರಣ ಆ ಹೆಣವನ್ನು ಮುನಿಸಿಪಾಲಿಟಿ ಯವರು ಸಾಗಿಸಲೇ ಇಲ್ಲ.) ಗಳಿಗೆಯೋಳಗೆ ನಿನ್ನ ಆತ್ಮ ಕತೆಯನ್ನು ಹೇಳು. ಅಲ್ಲ—ಮೃತ್ಯುವಾಕ್ಯಗಳನ್ನು ಉಸುರು. ಜಗತ್ತಿಗೆ ಪ್ರಜುರ ಪಡಿಸುವೆ’ ಎಂದೆ.

ಆಗ ಅವನು ತುಸು ಶಾಂತಿಯನ್ನು ಪಡೆದುಕೊಂಡು ಬಲು ದೀನ ವಾಗಿ ಮಾತನಾಡಿದನು. ‘ಈ ತನಕ ಇಮ್ಮು ವಿನಯದಿಂದ—ವಿನಯದಿಂದೇನು ಕೋಪದಿಂದಲೂ ಸಹ ಮಾತನಾಡಿಸಿದವರಿಲ್ಲ. ನೀನೇ ಈ ದಿನ ಮಾತನಾಡಿಸುತ್ತೀಯಾ? ಮನುಷ್ಯರಲ್ಲಿ ಪ್ರಧಮನು ನೀನು’ ಎಂದು ಅಂದನು. ನನಗೂ ಅಂಥ ಗೌರವ ದೊರಕಿದುದು ಪ್ರಧಮಭಾರಿಗೆ.

ನಾನು—ಅಣ್ಣಾ ನಿನಗೆ ಏನು ಹೇಳಬೇಕೆಂದು ಚೆನಾಗುಗಿ ತೋರ ಲಾರದು. ನಾನು ಯುಕ್ತವಾದುದನ್ನು ಕೇಳಿದರೆ ಹೇಳುವೆಯಾ?

ಅವನು—ಅಯುಕ್ತವಾದುದನ್ನು ತುಂಬಿಸಲು ನನ್ನನ್ನು ಸೃಷ್ಟಿಸಿ.....(ಎಂದು ಕಣ್ಣೀರು ಮಿಡಿದನು).....ಆಗಲಿ.

ನಾನು—ನಿನ್ನನ್ನು ಈ ನಾಲ್ಕುವರ್ಷಗಳಿಂದ ನೋಡುತ್ತಿದ್ದೇನೆ.

ఆవను---నాను కుట్టి ఇందిగి ఒక వషగళాదువు. ఈ చీదిగి బందే ఏళువరె వషగళాదువు.

నాను---ఆడే, బలుదిఫ్ఫె సమయదిండ నోహుత్తిద్దేనే. ఆదరె దినక్కు ఒందొందు కడి నీను కాజేసలు కారణవేను? నినగే కాలుగళ్లు, ఆదరూ ఒకళ సంచరిసుత్తీయా.....కోపిస చేద.

ఆవను---ఆదు నన్న తప్పలి. నాను బందవను రాయర మనేయ గేటిన ఎదురిగి సాఫపితనాదే. ఆదరె ఒకళ దినసవాదరూ నన్నన్న మాతనాడిసిదవరిల్ల. శాలేయ కుడుగర్లు కల్లిసిదు నన్న ఓన్న శేలన్న మురియ తొడగిదరు. రాయర మనేయవరు నన్న సుత్తులు కశ్యలు సురియుత్తిద్దరు. ఆదన్న కండు యారే నన్నన్న ఎరడనే రాయర మనేయ ఎదురు జిరిసిదరు. ఒందు దిన ముంజానే ఒబ్బ హేంగసు ఒందు, ఒందు కోలినిండ నన్నన్న తల్లి ఖరుళిసి, సేరిమనేయ ఎదురు కేడిహిదళు. ఆల్లి సాఫపితనాదే. ఆ మనేయవరు మూగు ముచ్చుకొండు ఇన్నోర్చందు మనేగి నన్న న్నురుళిసిదరు—ఆదరె నన్న తప్ప ఆదరల్లి ఇల్ల. నాను నాయనే వెందు ఆవరు చేలిడరూ ఆవర హత్తులు భాగిలు, నారిదష్టు నాను లారలిల్ల. ४

నాను---నిన్న ఆరోప ఈ మనేయవర మేలియే ఏను?

ఆవను---ఆరోపవేను? నాను మునిసిపల్ కోటిగళ అనాదరక్కు పాత్రనాదే. కాదియల్లి బిద్దిరువ కస కడ్డిగళన్న ఒయ్యరూ, బలు దిన నన్న బళ బందవరిల్ల....ఏకే బల్లరా? ఆవరిగి నన్నన్న ముట్టెలు నాజికేయంతి. ఈ పక్కద మనేయ మడది యరు నన్నన్న మనేయ హందిన మనేయాగి తిళిదరు—ఇన్నోను మానవులియితు ననగే?

ನಾನು—ನಿನ್ನನ್ನ ಯಾರೂ ಮಾತನಾಡಿಸಲಿಲ್ಲವೇ?

ಅವನು—ಹಾಗೇಂದರೆ ಅನಾಯಿ. ಈಗ ನನ್ನ ಗಭ್ರ ಖೀರೆ ನಾಲಿಯೋಂದು, ಅನವರತಪೂ ನನ್ನ ಆಶ್ರಯದಲ್ಲಿ ಬೆಳೆದು. ಹೆಚ್ಚೇನು—ರಾಯರ ಮನೆಯಲ್ಲಿ ಒಂದು ನಾಯಿ ಮರಿ ಹಾಕಿತು. ಅವರಿಗೆ ಮರಿಗಳನ್ನು ಕೊಲ್ಲಲು ಕೈ ಬರಲಿಲ್ಲ. ಅದರಲ್ಲಿ ಒಂದು, ಹೆಣ್ಣು ಮರಿ ಯೋಂದು ನನಗೆ ಒಪ್ಪಿಸಿದರು. ಅಲ್ಲಿಂದ ಅದರ ಸಂಸಾರವನ್ನು ಸಾಕಿದ ವನೇ ನಾನು!

ನಾನು—ಆಮ್ಮು ಮಾಡಿದ ನಿನಗೇ ಅದು ಇಂದು ಮೃತ್ಯು ವಾಯಿತೇ?

ಅವನು—ಅದರ ತಪ್ಪೇನು ವಾಪ, ನನ್ನ ಸಾಯುವ ಗಳಿಗೆ ಬಂದಿತು. ಇಂದು ಅತಿ ವ್ಯಧಿಯಿಂದ ನನ್ನ ಹೊಟ್ಟೆ ಬಿರಿಯಿತು.

ನಾನು—ಆಂಥ ಮಹಾವ್ಯಧಿಯಿಂದ ಈ ಮಹಾಮರಣವಾಯಿತೇ?

ಅವನು—ಅಹುದು ಮಹಾ!—ಅಲ್ಲಿ ನೋಡಿ....

ಅಷ್ಟರಲ್ಲಿ, ಹಿಂದೆ ಹೊರಟು ಹೋದ ಸದರಿ ಹೆಣ್ಣು ನಾಯಿಯು ಬಂದು, ಅಲ್ಲಿ ಬಿದ್ದ ರೊಚ್ಚಿಯನ್ನು ಕೆದರಿ ಏನನೋಽ ತಿನ್ನ ತೊಡಗಿತು.

ನಾನು—ಅಯ್ಯೋ ವಾಪ ನಾಯಿಯೇ!

ಅವನು—ಅದನ್ನು ಬಯ್ಯಬೇದ. ಅದಕ್ಕೆಲ್ಲಿಯ ವಾಪ! ಅದು ವಾಪ ಹರಿಸುತ್ತಿದೆ.

ನನಗೆ ಈ ಮಾತು ತಳಿಯದೆ ಹೋಯಿತು. ಮೂಕನಂತೆ ಆ ನಾಯಿ ಯನ್ನು ನೋಡಿದೆ. ಆ ನಾಯಿಯು ಏನನೋಽ ಅಲ್ಲಿಂದ ಎತ್ತಿಕೊಂಡು ಓಡಿತು. ನನಗೆ ಆತುರವಾಗಿ ನಾನೂ ಹಿಂಬಾಲಿಸಿದೆ. ಅದರ ಶಾಕಿ ಯನ್ನು ನೋಡಿದೆ. ಇನ್ನೋಂದು ದುಸ್ತು ಚೀನಿನ ಬಳ ಹೋಗಿ ಅದು ಬಿಡಾರ ನಿಶ್ಚಯ ಮಾಡಿ ಬಂದಿತಪ್ಪೆ. ಅಲ್ಲಿಗೇ ಈ ವಸ್ತುವನ್ನು ಹೊತ್ತು

ಕೊಂಡು ಹೋದುದು. ಹೋಗಿ ಸೋಡಿದರೆ—ಒಂದು ಕೈ! ಅದಕ್ಕೆ ಏದು ಬೆರಳು! ನಾಯಿಯ ಕೈಯಲ್ಲ! ಗಾಬರಿಸೊಂಡು ನಾನು ಬಂದೇ— ತಿರುಗಿ ದುಸ್ತು ಬೀಸಿನಲ್ಲಿಗೇನೆ ಬಂದೆ.

ನಾನು—ಇದರ ಗೂಢವೇನು?

ಅವನು—ಆಮ್ಮು ಮೂರ್ಖನೆ ನಿನು? (ನಾನು ಸೋಂದೆ) ಇದು ನನ್ನ ಇತಿಹಾಸಿನಲ್ಲಿ ನಾಲ್ಕುನೇ ಭಾರಿ ಆದುದು.

ನಾನು—ಇದು ಎಂದರೆ?

ಅವನು—ಆದನ್ನು ಸೋಡಿಲ್ಲವೆ? ಕೈಯನ್ನು....ಈ ಬೀಡಿಯಲ್ಲಿ ಇನ್ನೊಂದು ರಾಯರ ಮನೆಯಿದೆ. ಅಲ್ಲಿನ ಡಾಸಿ ನಿತ್ಯವಾ ನನ್ನನ್ನು ಉಪಚರಿಸುತ್ತಿದ್ದಳು. ನಿನ್ನ ರಾತ್ರಿ, ಕಸತರುವ ಬದಲು ಇದನ್ನು ತಂಡು ದಬಕ್ಕಿನೆ ಸುರಿದಳು! ಮಳೆ ಬರುತ್ತಿತ್ತು! ಮಗು ಕೂಗಿತು! ತುಸು ಹೊತ್ತು....ಅನಂತರ ಈಗ ಓಡಿ ಹೋದ ನಾಯಿಯು ಅದನ್ನು ತನ್ನ ಹೊಟ್ಟಿಯಲ್ಲಿ ಇರಿಸಿಕೊಂಡಿತು. ನನ್ನ ನಿತ್ಯ ಕೆಲಸದ ಜಡಿಯಲ್ಲಿ ಈ ಮೆಟನ್‌ಟಿ ಆಸ್ಪತ್ರೆ ಕೆಲಸವನ್ನು ಮಾಡುತ್ತಿದ್ದೇನೆ.

ನನಗೆ ಬಹಳ ಮರುಕವಾಯಿತು. ಮೌನವಾಗಿ ನಿಂತಿದ್ದೆ. ಮಾತ್ರ ನಾಡುವ ಸಾಹಸವಾಗಲಿಲ್ಲ. ಅಷ್ಟರಲ್ಲಿ ಆ ನಾಯಿಯು ತಿರುಗಿ ಬಂದಿತು. ರೊಚ್ಚಿಯನ್ನು ಕೆದರಿ, ಅಲ್ಲಿಂದೊಂದು ತೀರ ಹೊಸ ಬೂಟನ್ನು (ಬೂಟ್‌ಲ್ಲಿ—ಏಕವಚನದ ಬೂಟು) ಒಯ್ದಿತು. ನನ್ನ ಆಶ್ಚರ್ಯ ಹೆಚ್ಚಿತು. ಅಮ್ಮು ಚಿಕ್ಕ ಮಗುವಿನ ಕಾಲಿಗೆ, ಇಂಥ ದೊಡ್ಡ, ಹೊಸ ಬೂಟು ಹೇಗೆ ಬಂದಿತೆಂದು. ಅವನಿಗೆ ನನ್ನ ಮನಸ್ಸಿನಲ್ಲಿ ಸಂಚರಿಸುತ್ತಿದ್ದ ಪ್ರಶ್ನೆ ತಿಳಿಯಿತೇನೂ.

ಅವನು—ಆದನ್ನೇನು ಸೋಡುವೆ? ಇಲ್ಲಿಯ ತನಕ ಜೀರ್ಣವಾದ ಪಾಪಾಸುಗಳೆಲ್ಲಾ ನನಗೇ ಬರುತ್ತಿದ್ದುವು. ನಾಲ್ಕು ದಿನಗಳ ಕೆಳಗೆ ಒಂದು ಜಡಿ ಹೊಸ ಬೂಟ್ನು ಬಂದಿತು!

ನಾನು---ಬಂದಿತು!

ಅವನು---ಬಂದಿತು ಎಂದರೆ ಬರಜೇಕಾಗಿ ಬಂದಿತು. ಹೋಡೂರಿನವನ ಸಂತೇ---ಒಬ್ಬ ಹೆಚ್ಚಿಯ ಹುಡುಗ ಬಂದಿದ್ದ. ಮೈದಾನಿಗೆ ಹೋಗಿ ಬಂದು ಜತೆ ಹೊಸ ಬೂಟ್ಟಿನ್ನು ಖರೀದಿ ಮಾಡಿದನಂತೆ. ಇಲ್ಲಿಗೆ ಅವನ್ನು ಮೆಟ್ಟಿಕೊಂಡು ಬರುವಾಗ ಬಂದೆರಡು ತಾಸು ಸಹ ಆಗಿರಲಿಲ್ಲ. ಅದನ್ನು ಹಾಕಿಕೊಂಡು---ಅಲ್ಲ ಎಳ್ಳೆದುಕೊಂಡು ಬಂದನು! ಕಳಚಿದನು. ಶಾಲು ತುಂಬ ಚೋಕ್ಕೆಯಾಗಿತ್ತು. ನಿಂತುಕೊಂಡಿರುವಾಗ---ಒಬ್ಬ ಹುಡುಗ ಅಲ್ಲಿಗೆ ಬಂದು 'ವರ್ಷಮಾನ ಪತ್ರ' ಬೇಕೆ? ಎಂದು ಅವನನ್ನು ಕೇಳಿದ್ದ. ಯಾವ ಪತ್ರ ಏನು ಎಂದು ವಿಚಾರಿಸದೆ ಈ ಹುಡುಗನು ಬಂದನ್ನು ಕೊಂಡುಕೊಂಡ. ಅವನ ರೀತಿ ಸೋಡಿದರೆ ನನಗೆ ತಿಳಿದಮ್ಮೆ ಬರಹವೂ ಅವನಿಗೆ ತಿಳಿದಿರಲಿಲ್ಲವೆಂಬುದು ಖಂಡತ.

ನಾನು---ಹಾಗಾದರೆ ಅದನ್ನೇಕೆ ತಿಗೆದು ಕೊಂಡನು?

ಅವನು---ಏಕೆಂದರೆ ತನ್ನ ಬೂಟ್ಟಿನ ಗೌರವ ಶಾಪಾಡಲು. ಹೋದನು. ಅದೇ ಸಂಜೆ ತಿರುಗಿ ನನ್ನ ಮಾರ್ಗವಾಗಿ ಬಂದನು! ಅದನ್ನು ಬಿಡಿಸಿ, ಶಾಲಿಗೆ ಇರಿಸಿಕೊಳ್ಳುವ ಎಂಬ ಗಳಿಗೆಯಲ್ಲಿ ಯಾರೋ---ಎದುರಾದುದನ್ನು ಕಂಡು, ಕಳ್ಳುರಂತೆ ಅಂಜಿದನು. ಒಮ್ಮೆಗೇ ಏನು ತೋಚಿತೋ---ಏನೋ ಅವರಿಡನ್ನು ಕಳಚಿ ನನ್ನ ವಶಕ್ಕೆ ಒಸ್ಸಿಸಿ ಮುಂದರಿದನು. ತಿರುಗಿ ಆ ಹುಡುಗ ನನ್ನಲ್ಲಿ ಬರಲಿಲ್ಲ. ಅವನ ರೀತಿ ಸೋಡಿ ನನಗೇ ಬೆರಗಾಯಿತು.

ನಾನು---ನನಗೂ ಬೆರಗಾಗುತ್ತದೆ.

ನಿಜಕೂಟ ನನ್ನ ಆತುರವು ಹೆಚ್ಚಿ ಮತ್ತು ಚೆದರಿದ ರೋಚ್ಚಿ ಯನ್ನು ಪರಿಶೀಲಿಸಿದೆ. ಅದರ ಮೇಜರನ್ನು ಸಹ ಮಾಡ ಬೇಕಾಯಿತು. ಸಾರ್ವಜನಿಕ ಪರಾಂಬರಿಕೆಯ ಬಗ್ಗೆ ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿರುತ್ತದೆ.

ಒಡೆದ ಬಳಿ ಚೂರುಗಳು....ನಾನ್ನಾರು ಕಾಗದ ಚೂರುಗಳು.
(ಅವನ್ನು ಓದಿ ಸೋಡಲಾಗಿ—ಅವುಗಳಲ್ಲಿ ಕೆಲವು ಗೋವಾ ಸೋಡಿ
ಚೀಟಿಗಳು. ಇನ್ನು ಬಹಳವಾಗಿ ಚಿತ್ರ ಹಿಂಸೆಗೆ ಗುರಿಯಾದಂತೆ ಕಂಡಿತು.)

ಒಂದೆರಡು ಕಾಗದದ ಚೂರುಗಳು ದಾಕ್ತಾರರ ಮುದ್ದಿನ ಪಟ್ಟಿಗ
ಇಂದ್ರಿಯ. ಒಂದು ಒಡೆಯದೆ, ಸಶರೀರಿಯಾಗಿದ್ದ ವಿಸ್ತುಸೀಸೆ. ಒಂದು
ಮುತಸಂತತಿಯ ವಿಷಯವಾದ ಪ್ರಸಿದ್ಧ ಗ್ರಂಥ—ಇದಕ್ಕೆ ಬಹಳ
ವಯಸ್ಸಾಗಿದ್ದಂತೆಯೂ ಕೆಲವೊಂದು ನಡುವಣ ಹಾಳಿಗಳು ಹರಿದು
ಉಳಿದುವು ಉಳಿದಂತೆಯೂ ಕಂಡಿತು. ಒಂದೆರಡು ವಿಶ್ವವಿದ್ಯಾಲಯ
ಪರೀಕ್ಷೆ ಪತ್ರಗಳೂ ಇದ್ದವು. ಕೌಶಿರಾವತೀಪಗಳು ಉಳಿದ ಮಾಲುಗಳಲ್ಲಿ
ಮುಕ್ಕಾಲು ಮೂರು ವೀಸಾಗಿತ್ತು.

ನನ್ನ ಕನ್ನೆ ಮರಿಗೇನೆ ಮುನಿಸಿಪಲ್ ಲಾರಿಯೊಂದು ಬಂದು ಆ
ದುಸ್ತು ಬೀನಿನ ನಟ್ಟಿಕಾಯವನ್ನು ಬಿಟ್ಟು ಉಳಿದ ಸಾಫ್ಟ್ ಕಂಭಗಳ
ನ್ನೆಲ್ಲಾ ಕಿತ್ತು ಬಯಾದ್ದರಿಂದ, ಆ ಮೃತ್ಯು ಪತ್ರವನ್ನು ಉಪಾಯ
ವಿಳ್ಳಿದ ನಿಲ್ಲಿಸಬೇಕಾಯಿತು. ನಾನು ಹೊರಡುವ ಗಳಿಗೆ ಅವನಾಗಿ
ನನ್ನನ್ನು ಕರೆದನು.

ನಾನು—ಏಕೆ?

ಅವನು—ಇಷ್ಟೇಲ್ಲಿ ಬರೆದು ಕೊಂಡಮೇಲೆ ನನ್ನನ್ನು ಮರಿತು
ಬಿಡುವೆಯಾ?

ನಾನು—ಇಲ್ಲ. ಆದರೆ ಏನು ಮಾಡಬೇಕು?

ಅವನು—ಹಿಂದಿನ ಕಾಲದಲ್ಲಿ ಕೆವಿಗಳು ನನ್ನಂಥ ಬೀದಿ ಕಾಣಿ
ನಾಳ್ಕುರ ಸಲುವಾಗಿ ಚಮ್ಮೆ ಶೈಲ್ಕವನ್ನು ಬರೆಯುತ್ತಿದ್ದರು. ನಿನು
ಯಾರನ್ನಾದರೂ ಹಿಡಿದು ನನ್ನ ವಿಷಯವಾಗಿಯೂ ಅಂತಹ—

ನಾನು—ಚಮ್ಮೆಶೈಲ್ಕವನ್ನು!

ಅವನು—ಆಗಲಾರದೇ?

ನಾನು—ನನಗೆ ತಮ್ಮ ಪರಿಚಯವಿಲ್ಲ; ಉಳಿದವರಿಂದ ಮಾಡಿ
ಸಲು ನನಗೆ ಧೈರ್ಯ ಸಾಲದು!

ಅವನು—ಅಯೋಽ ನನಗೆ ಯೋಗ್ಯತೆಯಿಲ್ಲ. ಅಫ್-ವಿಲ್ಲದವರಿಗೆ
ಸನಾತ್ನನ ದೊರೆತಿದೆ. ಜನ್ಮದಲ್ಲಿ ಒಂದು ಗಳಿಗೆ ಸಾಪ್ತಾಫ್ ಮರಿಯದವರೂ
ದಿವಾನ ಬಹದ್ದೂರರಾಗಿದ್ದಾರೆ—ಎನಿಲ್ಲ, ಒಂದು ಸಾಮಾನ್ಯ ಕವನ
ವಾದರೂ ಸಾಕು.

ನಾನು—ಪಾರ್ಸವಿಲ್ಲದಿದ್ದರೂ ಚಿಂತೆಯಿಲ್ಲವೇ?

ಅವನು—ಪಾರ್ಸ ಬೇಡ! ನನ್ನ ಹೆಸರಿಗೆ ಸಂ ಪಾರ್ಸ ಬರುವ
ಶಬ್ದಗಳನ್ನು ಹೇಳಿದು ಕವಿತೆ ರಚಿಸಲು ಪಾರ್ಸವನಾಂಯಬಲ್ಲ ವರ
ಕವಿಗಳು ಈಗೆಲ್ಲಿ?

ನನಗೆ ಬಲು ಅವನೂನ ವಾಯಿತು. ಇಂದಿನ ಯುಗ ಧರ್ಮಕ್ಕೆ
ಸರಿಯಾಗಿ ಹೌನನಾಂತು ಹೊರಟು ಹೋದೆ.






ಪರಿತ್ಯಕ್ತ ದೀಪಸ್ತಂಭ

ತಿರುಗಿ ಮಂಗಳೂರಿನ ಬೀದಿಯಲ್ಲಿ—ಬೀದಿಯ ಸಂದೆಲ್ಲ—ಮಂಗಳೂರಲ್ಲಿ ಬೀದಿಯ ಸಂದುಗಳು ಕಡಿಮೆ. ಸಂದುಗಳಲ್ಲಿ ಬೀದಿಗಳೇ ಅಥಿಕ. ನಾನು ಹೇಳುತ್ತಿರುವ ಪ್ರದೇಶವು—ರಾಜಮಾರ್ಗಗಳು ಮಂತ್ರಿಗಳಂತೆ ಸೇರಿ ಮಂತ್ರಾಲೋಚನೆ ಮಾಡುತ್ತಿರುವ ಪ್ರದೇಶವು. ಒಂದು ಸಂಜೇ—ಸಂಜೇ ಎಂದರೆ ಸಂಜೇ ಕಳೆದ ಕೆಲವು ತಾಸುಗಳ ಬಳಿಕ—ಶುಕ್ಲಪಕ್ಷದಲ್ಲಿ ಕಾಣಿಸುವ ಚಂದ್ರನೇ ಆ ದಿನವೂ ಕಾಣಿಸಿದ್ದು. ನಾಮಾನ್ಯವಾಗಿ ಅನನ್ಯ ಪ್ರಕಾಶವಾಗಿತ್ತು. ಹಿಟ್ಟಿನಂತೇನು ಬೆಳದಿಂಗಳು ಹರಡಿರಲಿಲ್ಲ—ಹರಡಿದ್ದರೆ ನಷ್ಟವೇನೊ ತಿಳಿಯದು. ಆ ದಿನ ಕ್ಷೇತ್ರ ಬೆಳಕಿನಂತೆ ಅದು ಹರಡಿತ್ತು. ಬೇಸರವೆದ್ದು, ಸಕೆಕಾಲದ ಸೋಳ್ಳೆಗಳ ಕಾಟಕ್ಕೆ ಅಂಚಿ ಬಯಲಿನ ಕಡೆಗೆ ಹೋರಟು, ನಡುವೆ ಈ ಪ್ರದೇಶಕ್ಕೆ ಬಂದೆನು. ಎದುರಿಗೆ ಭೇಟಿಯಾಯಿತು ಒಂದು ದಿನಾಂಕೀರ್ದೂ ದೀಪದ ಕಂಭ! ಸಂಸ್ಕೃತದಲ್ಲಿ ನುಡಿದರೆ ಚೆನ್ನಾಗಿ ಗಿರುವುದೆಂದು ಪರಿತ್ಯಕ್ತ ದೀಪಸ್ತಂಭ ಎನ್ನಬೇಕಾಯಿತು. ಮಹಾ ಸಾಧ್ಯಾಯ ನಿಂತಂತೆ ಅದು ನಿಂತಿತ್ತು. ಜೋಲು ಮೋರೆ, ಮನಸ್ಸಿನಲ್ಲಿ ಬಲು ವ್ಯಘಿ ತುಂಬಿರಬೇಕು. ಒಂದು ಕಡೆ ಚಂದ್ರನಿಂದ, ಅದರ ಸೆರಳೊಂದು ಹೋರಬಿತ್ತು. ಇನ್ನೊಂದು ಕಡೆ ವಿದ್ಯುದೀಪವೇಂದು ಮನುಗುತ್ತಿತ್ತು. ಅದೂ ಮುತ್ತೆಪ್ಪದಿ ದೀಪದ ಕಂಭದ ಸೆರಳನ್ನು ತಡೆಯುತ್ತಿತ್ತು. ಆದರೆ ಒಂದು ಪರಿವರ್ತನೆ ಮಾತ್ರ, ವಿಶೇಷವಾಗಿ ಕಾಣಿಸುತ್ತಿತ್ತು—ಅದರೊಳಕ್ಕೆ ನ್ಯಾಯವಾಗಿ ಉರಿಯಬೇಕಾಗಿದ್ದ ದೀಪ ಉರಿಯತ್ತಿರಲಿಲ್ಲ. ಮನ್ಮಣಿನೆ ಹಾದಿಸಾಗಿ ಹೇಳಿಗೆಲಾರದೆ ನಾನು ಮಾತ್ರಾದಿಸುತ್ತು ನಿಂತೆ.

ನಾನು—ಅಮಾತ್ರ, ಏನಿದು ಇಷ್ಟು ಚಿಂತಿಯಿಂದ ಅಶೋಕನನದಲ್ಲಿ ಸಿತಿ ರಾದು ಕರಗಿ ಶುಳ್ಳತಂತೆ, ಸೀನು ನಿಂತಿರುವೆ?



.....ಎಡುರುಗೆ ಖಚಿತಯಾರ್ಥಿತ್ವ ಒಂದು ಇನ್ಸುಲೇಷ್ನ್ ದೀಪದ ಕಂಭ.

COPIES

ಅವಳು---(ಮೌನ)

ನಾನು—ವರಪ್ರರುಷರೊಡನೆ ಮಾತನಾಡಲಾರೆಯೆಂದೇ? ಅಥವಾ ಹೃದಯದಲ್ಲಿ ವ್ಯಧೆಯು ತುಂಬಿದುದರಿಂದಲೇ? ಜನರೂ ಸುಳಿಯುವುದಿಲ್ಲ. ಸುತ್ತಲಿನ ಪ್ರದೇಶವು ಮೌನ-ನೀನು ಹೀಗೆ! ಏನಿದು ಎಲ್ಲ ಸೂತಕದ ಚಿಹ್ನೆಯೇ?

ಅವಳು—ಏನು ಕಣ್ಣಿಲ್ಲವೇ?

ನಾನು—(ಮುಂಟ್ಯಾ ನೋಡಿಕೊಂಡೆ. ಇದ್ದವು ನನ್ನೊರಡೂ ಕಣ್ಣಾಗಳು ತೆರೆದಿದ್ದವು.) ಇವೆ. ಏಕೆ?

ಅವಳು—ಎದುರಿಗೇನು?

ನಾನು—ನೀನು!

ಅವಳು—ನಾನಾಯಿತಲ್ಲ, ಇನ್ನೂ ಎದುರು?

ನಾನು—(ನೋಡಿದೆ) ಏನೂ ಕಾಣಿಸಲಿಲ್ಲ!

ಅವಳು—ಚೆನಾಗ್ಗಿ ನೋಡಬಾರದೇ?

ನಾನು—(ನೋಡಿದೆ ಒಂದು ವಿದ್ಯುದ್ದಿಪವು ಕಾಣಿಸಿತು.)

ಅವಳು—ಹೊಸ ಹೆಂಡತಿಯು ಮನೆಗೆ ಬಂದಿರುನಳು!

ನಾನು—ಯಾರೂ ನಿನ್ನನ್ನು ಉರಿಸುವುದಿಲ್ಲವೇ?

ಅವಳು—ಉರಿಸುವವರೂ ಇಲ್ಲ, ಹೊಗಳುವವರೂ ಇಲ್ಲ.

ನಾನು—ಮತ್ತ ನಿಂತಿರುವಿಯೇಕೆ? ನಿನ್ನಂತೆ ಇನ್ನು ನಿಂತವೆ ರಲ್ಲ!

ಅವಳು—ನಾನು ಮುಂದಿನ ಯುಗಕ್ಕೆ ಸಾಕ್ಷಿಯಾಗಲೀಂದು ನಿಂತಿ. ಸರಿಯಾದ ಮಂಗಳಾರ್ಥಿ ಮಾಲ್ಯಮ್ ಕೇಂಬೆಲನಿದ್ದರೆ, ನಮಗೆ ವಿಶ್ವಾಂಶಿಯಾದರೂ ಸಿಗುತ್ತಿತ್ತು.

ನನಗೆ ಬಲು ದುಃಖವಾಯಿತು. ಪರಿಶ್ಯಕ್ತ ಅ ದೀಪಸ್ತಂಭವನ್ನು ಕಂಡು, ನಿಜಕ್ಕೂ ಸೀತಾಮಾತೆಯಂತೆ-ಅಕ್ಷೋಕವನದ ಸೀತೆಯಲ್ಲಿ-ರಾಮನಿಂದ ‘ಕಿಕಾಯಿ’ಸಲ್ಪಟ್ಟು ಸೀತೆಯಂತೆ, ದುಷ್ಯಂತನಿಂದ ಸಾಗ್ಯಂಹಲ್ ಸೇಡಿ ಬಿಡಲ್ಪಟ್ಟು ಶಕ್ಯಂತಲೆಯಂತೆ ಅವಳು ಕಾಣಿದಳು.

ನಾನು—ಅಮಾತ್!

ಅವಳು—ನೀನು ಧಾರವಾಡದವನೇ?

ನಾನು—ಏಕೆ ಹಾಗೆ ಹೇಳುವೆ?

ಅವಳು—ಧಾರವಾಡದವರು, ಪತಿವಿಯೋಗಿಗಳನ್ನು ಅಮಾತ್. ಎಂದು ಕರೆಯುತ್ತಾರೆ. ನೀನು ನನ್ನನ್ನು ಅವಮಾನಿಸುವಿಯಾ?

ನಾನು—ಅಮಾತ್ ನಿನ್ನನ್ನು ನಾನು ಹಾಗೆಂದೇನೆಯೆ? ನೀನು ಭರತಮಾತೆಯಂತೆ. ಭರತ ಪತಿ ವಿಹಿನಳಾಗಿ, ಆರ್ಥಸಿಫಿತಿಗೆ ಬಂದಿರುವ ನಿನ್ನನ್ನು ಕಂಡು ಅವಮಾನಗೊಳಿಸುವುದೇ? ಅಮಾತ್, ಏಕೆ ನಿಂತಿರುವೆಇನ್ನು? ನವಯುಗವು ಬಂದಿತು! ವಿದ್ಯುತ್ ಗುಳ್ಳೆಗಳನ್ನು ಉರಿಸುತ್ತಿದ್ದಾರೆ! ನಿನ್ನನ್ನು ವಿಶ್ವಾರ್ಥಿಗಾದರೂ ಒಯ್ಯಲಾರರೆ?

ಅವಳು—ಇಲ್ಲ. ನಾನು ಪ್ರಾಚೀನ ಯಗದ ಮಾಸ್ತಿಕಲ್ಲಿನಂತೆ ಸಿಲ್ಲಬೆಕಾಗಿದೆ. ನನ್ನನ್ನು ನಂಟ್ಯದೂ ಸೂತಕದ ಸ್ವರಣಿಗಾಗಿ, ನಾನು ಉಳಿಯುವುದೂ ಅಷ್ಟುಕ್ಕೋ!

ನಾನು—ಸೂತಕಕ್ಕಾಗಿ ನಟ್ಟಿರೇ?

ಅವಳು—ಕೆಳಗೆ ಸೋಡು.

‘ಇಂಥವರ....ಧರ್ಮ ಪತ್ರಿ ಇಂಥವರ....ಸಲುವಾಗಿ ಈ ದೀಪ ಸ್ತಂಭವನ್ನು ವಿರಾಜಿಸಲಾಗಿದೆ’ ಎಂದು ಬರೆದಿತ್ತು.

ನಾನು—ಹೋ! ಪುಣ್ಯಕೆಲಸ. ಅಲ್ಲ ಬುದ್ಧಿಯವರು, ಕಾರ್ತಿಕ ಮಾಸ ಹೋಂದರಲ್ಲೇ, ಆಕಾಶಗೂಡನ್ನು ರಚಿಸುತ್ತಾರೆ. ಉಳಿದ ರಾತ್ರಿಗೆ

ಇಲ್ಲೂ ಮಡಿದ ಆತ್ಮಗಳು ಹಾದಿ ತಪ್ಪಬಹುದೆಂದು ಈ ದೀಪವನ್ನು ನಟ್ಟಿರೇ? ಆದರೆ-ಆತ್ಮಗಳು ಮಂಗಳೂರಿನ ಈ ಹಾದಿಯಾಗಿ ಬರಲು ಕಾರಣವಿದೆಂತು?

ಅವಳು—ನೀನು ವಿಚಾರ ಹೀನ. ನಟ್ಟಿರೆಂದ ಮಾತ್ರಕ್ಕೆ ಅಯಿತೇ? ನನ್ನಿಂದ ಯಾರಿಗೆ ಏನೂ ಆಗಲಿಲ್ಲ! ನನ್ನ ಮನೆಯನ್ನು ಬೆಳಗಿದವರಾರು?

ನಾನು—ಎಕೆ? ಬುರುಡೆ, ದೀಪ-ಎಲ್ಲ ಇದೆಯಲ್ಲ!

ಅವಳು—ನೋಡಿವು.

ನಾನು—ಪತ್ತೆದಾರನಂತೆ, ಆ ಕೆಂಭವೇರಿ ಒಳಗಿನ ಅವಯವ ಗಳನ್ನು ನೋಡಿದೆ. ತೆರಿಗೆಯಿಂದ ಒಡೆಯಲ್ಪಟ್ಟು ಪ್ರಜಾ ಜನರ ತಲೆ ಬುರುಡೆಯಂತೆ ಅಲ್ಲಿನ ಬುರುಡೆ ಯಿತ್ತು. ದೀಪವಿತ್ತು - ಬತ್ತಿಯಿಡಿಲ್ಲ.

ಅವಳು—ತಿಳಿಯಿತೇ?

ನಾನು—ಬುರುಡೆ ದುರುಸ್ತೆ ಇಲ್ಲ, ಬತ್ತಿ - ಬತ್ತಿ ಉಂಟೋ!

ಅವಳು—ಆದಿದ್ದರೂ ನನ್ನ ಅವಸ್ಥೆ ಬಂದೇ.

ನಾನು—ಎಕೆ?

ಅವಳು—ಇದನ್ನೂ ಉರಿಸುವ ಸಾಬಿಗೆ ನನ್ನ ಮೇಲೆ ಮೊದಲಿ ನಿಂದಲೂ ಅನಾದರ. ನನ್ನ ಬಳಿಗೆ ಬಂದಾಗಲೆಲ್ಲ ‘ಇಲ್ಲಿ ಉರಿಯುವ ದೀಪ ಬಡವರ ಮನೆಯನ್ನು ಬೆಳಗಲಿ!’—ಎನ್ನುತ್ತಿದ್ದೆ.

ನಾನು—ಉರಿಸಲೇ ಇಲ್ಲವೇ!

ಅವಳು—ಹಾಗೆ ಮಾಡಿದರೆ ಸಿಟ್ಟಾಗುವನೆಂದು, ಸಾಂತ ಮಾಡಿ ಮಡಿಯಿಡುವ ಭಟ್ಟಿನಂತೆ ಮಾಡಿದನು!

ನಾನು—ಎನದು?

ಅವಳು—ಗಿಡ್ಡವಾದ ಬತ್ತಿ. ಉರಿಸಿ ಹೋದ ಹದಿನ್ಯೆದು ನಿಮುಖ ದಲ್ಲಿ ನನ್ನ ಎಟುಕಿಗೆ ಎಕ್ಕೊಯಿಲ್ಲ. ಎಕ್ಕೊಯನ್ನು ತರಲು ಮರಿತರೆ ನೀರು ಸುರಿದು—ಎಕ್ಕೊಯನ್ನು ಮೇಲೀರಿಸಿದೆ.

ನಾನು—ಬಲು ಚತುರ್ ಆದರೆ, ನೊಂದಿದ ದೀಪವನ್ನು ಕಂಡು ಅಚ್ಚ ಮಾಡಿದವರಿಲ್ಲವೇ?

ಅವಳು—ಜನರಿಗೆ ನಾನಿದ್ದೆನೆಂದು ತಿಳಿದರಲ್ಲವೇ? ಹಗಲಿಗೆ ಇಲ್ಲಿ ನಿಂತಿರುತ್ತೇನೆ. ರಾತ್ರಿಯಾದರೆ—ಎದುರಿನ ಬೀಡಿ ಅಂಗಡಿಯವರು ಬಲ ವಾದ ಇನ್ನೊಂದು ದೀಪ ಉರಿಸುತ್ತಾರೆ. ಹೀಗಾಗಿ ನಾನಿದ್ದೂ ಸತ್ತಂತೆ.

ನಾನು—ನಿನ್ನನ್ನು ಇಲ್ಲಿ ಸಾಫ ಪನೆ ಮಾಡಿದವರು.....

ಅವಳು—ನನ್ನ ಹಕ್ಕೆಯ ಮೇಲೆ (ಷೇರದ) ಬರೆದ ಚರ್ಮ ತೊಲ್ಲಿಕ ವನ್ನು ಹಗಲಲ್ಲದೆ ರಾತ್ರಿ ಯಾರು ಓದುತ್ತಾರೆ?

ನಾನು—ಹಾಗಾದರೆ ನಿನ್ನನ್ನು ಯಾಕೆ ನೆಟ್ಟಿರು?

ಅವಳು—ನಾನಿಲ್ಲವಾದರೆ, ಇದು ನಡು ಬೀದಿಯಲ್ಲಿ ನಟ್ಟಿ ಗೋರಿ ಯಾದಿತೆಂದು. ಗೋರಿಗೂ, ಮಾಸ್ತು ಕೈಗೂ ವ್ಯತ್ಯಾಸವಿಲ್ಲವೇ?

ನಾನು—ಅಯೋಗ್ಯ ತಾಯಿ, ಈ ಅವಮಾನ ಸಹಿಸಿ, ಎಷ್ಟು ದಿನಸ ಇರುವೇ?

ಅವಳು—ನನಗೆ ಅನಂತವಾಗಿ ಇರುವ ಆಸೆ. ಹೊಸ ಯುಗ ಬಂದಿದೆ. ವಿದ್ಯುತ್ತಿನಿಂದ ನನ್ನ ಜೀವನ ಅವಮಾನಿತ ವಾಯಿತು. ನಾನು ನಿಲ್ಲುತ್ತೇನೆ. ಒಳಗೆ ದೀಪ ವಿಲ್ಲದಿದ್ದರೂ ನಾನು ನಿಲ್ಲುತ್ತೇನೆ. ಆಚಾರ್ಯರು ಪಂಡಿತರು ಪ್ರಪಂಚ ಮುಂದರಿಯುವುದನ್ನು ಕಂಡು ಶಾಸ್ತ್ರ ಓದುವುದನ್ನು ಬಿಡುತ್ತಾರೆಯೇ? ಅವರ ಕಾಲದ ಸಂಸ್ಕೃತಿಯ ಕುರುಹಾಗಿ, ಅಧ್ಯಾತ್ಮಾಗದೆ ಆಕಾಶ ಹೊತ್ತು ನಾನೂ ನಿಲ್ಲುತ್ತೇನೆ. ಚತುನುಂಬಿ ಬ್ರಹ್ಮ ನಂತಿ ನಾಲ್ಕೊಂದು ದಿಕ್ಕು ನೋಡುತ್ತು ನಿಲ್ಲುತ್ತೇನೆ.

ನಾನು—ಬ್ರಹ್ಮನ ನಾಲ್ಕು ಮುಖಗಳು ಹೇಗೆ, ನಾಲ್ಕು ದಿಕ್ಕುಗೆ ಇದ್ದವೇ? ಅಥವಾ ಕೈಯಲ್ಲಿ ಹಿಡಿಯುವ ಇಪ್ಪೋಟ್ಟು ಎಲೆಗಳಂತೆ ಒಂದೇ ಸಾಲಿನಲ್ಲಿ ಇದ್ದವೇ?

ಅವಳು—ನನ್ನು ತೆಯೇ ಇರಬೇಕು.

ನಾನು—ಹಾಗಿದ್ದರೆ ಎಲ್ಲಾದರೂ ಶಂಚಾರಕ್ಕೆ ಹೊಗುವಾಗ?

ಅವಳು—ಬ್ರಹ್ಮನು ಸಂಚರಿಸುತ್ತಿದ್ದನೇ? ಅವನಿಗೆ ಕಾಲಿದೆ ಯೆಂಬುದೂ ತಿಳಿಯದು. ರುಂಡ, ಮುಂಡ, ಬಾಯಿಗಳಿಷ್ಟು. ಅದರಿಂದಲೇ ವಿಷ್ಣುವು ಅವನನ್ನು ತಾವರೆ ಹೂವಿನಲ್ಲಿ ಅಡಗಿಸಿ ಕುಳ್ಳರಿಸಿ ಬಿಟ್ಟಿದ್ದಾನೆ. —ಏಳುವುದಕ್ಕಿಲ್ಲ.

ನಾನು—ನನಗೆ ಆ ಯೋಚನೆ ಹೊಳೆದಿರಲಿಲ್ಲ. ಆದರೆ ಹಾಗೆ ನಿಂತು, ಏನು ಉಪಯೋಗ?

ಅವಳು—ಈ ವರೆಗೆ ಹೊಂದಿದವರಲ್ಲವೇ? ನೀನು ಜಸ್ತಿಸ್ತಾ ರಾನಡಿ ವಿಚಾರ ಕೇಳಿಲ್ಲವೇ? ಅವನು ನನ್ನ ಬಂಧುವೊಬ್ಬನ ತೋಳಿಗೆ ತನ್ನ ಜುಟ್ಟನ್ನು ಸಿಕ್ಕಿಸಿಕೊಂಡು, ಓದಿ ಪ್ರವೀಣನಾಗಿ ಕೊನೆಗೆ—ನಾಯಾ ಧೀರನಾದ.

ನಾನು—ಯಾರು ಅದು ತೆಲಂಗರೇ, ಅಥವಾ ರಾನಡಿಯವರೇ?

ಅವಳು—ಯಾರಾದರೂ ವ್ಯತಾಯಾಸವೇನು? ನಾಯಾ ಧೀರಣಾಗುವ ಆ ಯೋಚನೆ ಇರುವವರು ನನ್ನಲ್ಲಿಗೆ ಬಂದರಾಯಿತು.

ನಾನು—ಈಗ ಹಾಗೆಲ್ಲ ಸಿಗುವುದಿಲ್ಲವಂತೆ ಕೆಲಸ. ಅದಕ್ಕೆ ಬಹಳ ಪರಿಕ್ರೇ, ಜಾತಿ, ಕೋಮು—ಇವುಗಳ ತನಖಿ ನಡೆಯಬೇಕಂತಲ್ಲ.

ಅವಳು—ಹಾಗಾದರೂ ಇನ್ನೊಂದು ಕೆಲಸಕ್ಕಾದರೂ ನಾನು ನಿಂತಿರಬೇಕು?

ನಾನು—ಏನದು?

ಅವಳು—ಬೇಡ, ಹೋಗು, ನೀನೆ ಹಾಗೆ ಮಾಡಿ ಬಿಟ್ಟೆಯಾ—
ಅಂದರೆ ಮುಂದೆ ಪತ್ರಿಕೆಗಳಿಗೆ ಬರೆಯುವ ಆಸಾಮಿಗಳಲ್ಲಿ ಒಬ್ಬನು
ಇಲ್ಲದಂತಾಗ ಬಹುದು.....

ನಾನು—ನಿನ್ನ ಮಾತೇ ತಿಳಿಯದು!

ಅವಳು—ಯಾರಿಗೂ ಹೇಳುವುದಿಲ್ಲವೆಂದರೆ ಮಾತ್ರ.

ನಾನು—ಇಲ್ಲ.

ಅವಳು—ನನ್ನನ್ನು ಇಲ್ಲಿ ಇರಿಸಿದ ಕಾರಣ ತಿಳಿಯದೇ? ಈ ನಗರ
ದಲ್ಲಿ ನಿರುದ್ಯೋಗ ಕಾರಣ ಹೆಚ್ಚುತ್ತಿದೆಯಂತೆ: ಕಲಿತು ನಿರಾಶರಾದ
ತರುಣಿಗೆ ನಾನಾದರೂ ಆಶ್ರಯ ಕೊಡಲೇಂದು.

ನಾನು—ನೇಣು ಹಾ.....

ಅವಳು—ಮಲ್ಲಿಗೆ ಮಾತನಾಡು. ಅಂಥವರು ಯಾವಾಗಲೂ ಇಲ್ಲಿ
ಸಂಚರಿಸುತ್ತಾರೆ. ಅವರಿಗೆ ತೊಂದರೆಯೆಂದರೆ—ಈ ವಿದ್ಯುತ್ ದೀಪ,
ಆ ಮೇಲಿನ ಚಂದ್ರ. ಅವರು ಮರಿಯಾಗಿ ಬಿಟ್ಟರೆ.....

ನಾನು—ಅಮಾತ್ ನಿಜವಾಗಿಯೂ ನೀನು ಭಾರತಾಂಚಿಯ
ಮಗಳು. ನಿನ್ನ ತಾಯಿ ಹೆರಿಂಗೆ ಉಪಕಾರ ಮಾಡಿ, ಮನೆಮಕ್ಕಳನ್ನು
ವನವಾಸವಿರಿಸಿದಂತೆ, ನೀನಾದರೂ ಉಪಕಾರ ಮಾಡುತ್ತಿರುವೆಯಲ್ಲ.....

ಮೂರದಿಂದ ‘ಭಾರತ ಮಾತಾಕಿ ಜ್ಯೇ’ ಎಂಬ ಸದ್ಗು ಕೇಳಿಸಿತು.
ಇನ್ನು ಅಲ್ಲಿ ನಿಲ್ಲಲಾಗದೆಂದು ಹೊರಟೆ. ಈ ಪ್ರಸ್ತಾಪವನ್ನು
ಯಾರಿಗೂ ‘ಹೇಳ’ ಬಾರದೆಂದು ವಚನವಿತ್ತುದರಿಂದ ಬರೆಯ
ಬೇಕಾಯಿತು. ಇದು ಈಗಿನ ಧರ್ಮಕ್ಕೆ ವಿರೋಧವಾಗಲಾರದಷ್ಟೇ?





గుడియిల్లద మహాలింగ

(సుళ్యద బళయ కగాగ్గినల్లోందు దిన భేటియాద మహాలింగన కథియిదు. పయస్సిని నదియ తీర. నావు కేలవరు ఆలట్టిగే మోగుత్తిడ్డేవు. నదియాజిగిన దట్ట కాదినల్లి మహాలింగన గుడియిదే. గుడియిగ--సుత్తలిన ప్రదేశదొందిగి బిరతిదే. మహాలింగనోబ్యును, అరె కేసరు కోళజిగళల్లి నింతు రోదిసుత్తిడ్డానే. అంతక మహాలింగరు నమ్మ జల్లియ నూరారు మూలేగళల్లిరువరు. ఎమ్మోక్కే మహాలింగరు, ఇదే రీతి ననోడునే మాత నాడిదుదరింద, ఈ మహాలింగన విజార బరియుత్తిడ్డేనే.)

నావు కేలవరు నదియన్న దాటిదేవు. కల్లు బండిగళ మేలి మోసరు కచేయువంతి, తన్న న్న తాను కడిదుకొందు పయస్సిని హరియత్తిడ్డభు. పయస్సిని, తపస్సినియు ఆహుమో ఏనో—కాదినెడియల్లి ఆవళ వాస. పయస్సినియ నీరన్న కుడిదేవు. ఖండ మనేగిరడిణి—నీరన్న కుడిదు ఆవళ మోరేయ మేలి ఖగుళ ముందే సాగిదేవు. తుసు దూర సరిద్దివష్టు,—దరిద్రద మరగప్పెయోందు, కిరుచుత్తిత్తు.

నాను—ఎలా, చిరి చిరి జీరువవరు యారు, ఇస్కూలు మాస్తరర కాగే! యారు ఇదర లేక్కురు కేళువవరంతి.

నన్న జతియల్లిద్ద ఒబ్బరు మాస్తరరు—(సిట్పూదరో ఏనో) అదు మర కప్పెయల్లవే?

నాను—కప్పెయెందరే బ్రాక్ క్రణనంతి. నావు చిక్కువరిద్వ్యాగ నమ్మమ్మ కాగే హేళుత్తిడ్డ నేనపు. ఆదన్న కొందరే విప్పరన్న

ಕೊಂದನ್ನು ಪಾಪ ಎನ್ನುತ್ತಿದ್ದರು. ಮುಂಗಾರು ಮಳಿಗೆ ನಮೂರ್ತಿ ಗಡ್ಡೆ ಅಂಚಿನಲ್ಲಿ, ಅವು ನಾಲಾಗಿ ಕುಳಿತು ಬೋಂಬಿಸುಟ್ಟುವುದನ್ನು ನಾನು ಕಂಡುವನು. ಬಾರಹ್ಯಣರು ರುದ್ರದ ದಿವಸ ಅದೇ ರೀತಿ ವೇದದ ಮರ್ಕು ಹೇಳಿದುದನ್ನು ಹೇಳಿದ್ದೆ. ಹೀಗಿದ್ದು—ಅದನ್ನು ಬಾರಹ್ಯಣ ಜಾತಿಗೆ ಸೇರಿಸಿದ್ದು ತಪ್ಪಲ್ಲ. ಆದರೆ—ಕಪ್ಪೆಗೆ ಮರ ಏರುವ ಕೆಲಸವೇಕೆ? ಭಿಲ್ಲವರ ಕೆಲಸ ಬಾರಹ್ಯಣರಿಗೇಕೆ?

ಮಾಸ್ತರರು—ಭೇ, ಆದು ಇರುವುದು ಹೆಚ್ಚಾಗಿ ಮರದ ಮೇಲೆ, ಅತ್ಯಂದಿತ್ತ ಹಾರುವುದೂ ಉಂಟು.

ನಾನು—ಹಾಂ—ಈ ಜಾತಿಯ ಕಪ್ಪೆಗಳನ್ನು ಕಂಡೇ ‘ಹಾರುವ’ ಎಂದಷ್ಟು. ಇರಲಿ ನೋಡಿ ಬಿಡುವ ಹಾರುವನ ರೂಪವನ್ನಾಗುದರೂ.

ಮಾಸ್ತರರು—ಪಡ್ಡ ಅಯಿತು, ಕಪ್ಪೆ ನೋಡಲಿಕ್ಕೆ ನಿಂತರೆ, ಹೊತ್ತು ಮುಣಿಗೆ ಆಲಬ್ಬಿ ಮುಟ್ಟುವಾಗ.

ನಾನು—ಅಲಾ, ಆ ಕಪ್ಪೆ ಏನು ಮಂತ್ರ ಹೇಳುತ್ತಿದೆ, ರುದ್ರದ ಬಾರಹ್ಯಣರ ಹಾಗೆ?

(ಹೀಗೆಂದು ಭಾರೀ ಪತ್ತಿದಾರನಂತೆ, ಅದರ ನಿನಾದವು ಶ್ವರ ಮಟ್ಟೆ ಸ್ಥಳಕ್ಕೆ ವಿಜಯಂಗ್ರಿದೆ. ನೋಡುವಲ್ಲಿ ಸದರಿ ಕಪ್ಪೆಯಿತ್ತು. ಒಂದು ಕಲ್ಲಿನ ಮೇಲೆ ಕುಳಿತು ಬೋಂಬಿಸುಟ್ಟುತ್ತಿತ್ತು.)

ನಾನು—ಬಾರಹ್ಯಣರು ಶಿವಲಿಂಗದ ಮುಂದೆ ಕುಳಿತು ರುದ್ರ ಹೇಳಿದರೆ, ನೀನು ಲಿಂಗದ ತಲೆಯ ಮೇಲೆಯೇ ಕೂತು.....

(ಕಪ್ಪೆಗೆ ಅವಮಾನ ವಾಯಿತೋ ಏನೋ ಆದು ಓಡಿತು.)

ಮಾಸ್ತರರು—ಆಲ್ಲ, ಆದು ನಿಜಕ್ಕೂ ಶಿವಲಿಂಗವೇ? ಈ ಗುಡಿಯ ಹೆಸರೇನು? ನೋಡಿ, ಅದರ ಪಾಣಿ ಹೀತ, ಗುಡಿಕಲ್ಲು, ಎಲ್ಲಾ ಚೆದರಿ ಬಿಡ್ಡಿದ್ದು.....

(ಹಾಳು ಗುಡಿಯೊಂದರ ಭಗ್ಗಾವಶೀಷಗಳು ಕಾಣಿಸುತ್ತಿದ್ದವು. ಮಹಾಲಿಂಗನು ಕುಳಿತಿದ್ದಾನೆ; ಗುಡಿಗೆ ಮಾಡು ಗೋಡೆಗಳೇರಡೂ ಇಲ್ಲ. ಪನೇನೋ ನನ್ನ ಮನಸ್ಸಿನಲ್ಲಿ ವಿಚಾರಗಳು ಬಂದವು.)

ನಾನು—ಅಪ್ಪಾ, ಲಿಂಗಾ, ಯಾಕೆ ಈ ಜನರು ನಿನ್ನನ್ನು ಅಟ್ಟಿಕ್ಕೇರಿಸಿ, ಮಹಾಲಿಂಗನನಾನ್ನಿಗೆ ಮಾಡಬೇಕು? ಈಗ ಹೀಗೆ....

ಮಹಾಲಿಂಗ—ನೀನಾರೆಯ್ಯ ಹೀಗೆ ಬಲು ಕರುಣೆಯಿಂದ....

ನಾನು—ಸಾನು ಅಂದರೆ ನಿನ್ನ ಹೆಸರಿನವ—ಶಿವರಾಮ ಅಂತ. ಶಿವನ್ನಿಸಿಟ್ಟು ಹೆಚ್ಚಾಡಿತು ಅಂತ ಹೆದರಿ ಹೆಚ್ಚುರಾಮನನ್ನು ಜೊತೆಗೆ ದೊಂಸಿ ಮಾಡಿಸಿ ಬಿಟ್ಟರು. ಅದು ಬಿಡು—ನಿನ್ನ ಅವಸ್ಥೆಯೇನು? ನಮೂರ್ತಲ್ಲಿ ಒಬ್ಬ ಮಹಾಲಿಂಗನಿದ್ದಾನೆ....ಏನು ಅವನ ತೀವಿ? ಆಳೆತ್ತುರದ ಆಸಾಮಿ. ದಿನಕ್ಕೆರಡು ಸಾರಿ ಅಭಿಪ್ರೇಕ (ಬರಿ ನೀರಳ್ಲಿಪ್ಪು) ಮಳೆದಿನವೂ ಸಹ. ಗೋಕರ್ಣದಲ್ಲಿದ್ದಾನೆ ಒಬ್ಬ—ಅವನ ವೈಭವ ಹೇಳಿರದು.

ಮಹಾ—ಅದೇನು ವೈಭವವೋ ಅವರದ್ದು! ನನ್ನ ಹಾಗೆ ಇರುವುದು ಎಷ್ಟೊಷ್ಟೇ ಲೇಸು.

ನಾನು—ಬಾಲ ಹೋದ ನರಿ ಕಢಿ.

ಮಹಾ—ಅಲ್ಲವಯ್ಯ ನನ್ನ ಹೆಸರಿದೆ ಎಂದು ನಿನಗೆ ಹೇಳುತ್ತೇನೆ. ಇಲ್ಲಿ ಹೀಗೆ ಮೇಲೆ ಕೊತು ನಾನು ಅನ್ಯಾಯಕ್ಕೆಲ್ಲಿ ಸಾಕ್ಷಿಯಾಗಿ ಚೇಕಿತ್ತು ಅನ್ನತ್ತಿಯಾ?

ನಾನು—ಅನ್ಯಾಯವೆಲ್ಲಿ! ಪುಣ್ಯ! ಪಾಪ, ಭಕ್ತಿ ಇರಲಿ ಇಲ್ಲ ದಿರಲಿ—ಪಕಾದಶವೂ ದ್ವಾದಶಶವೂ ರುದ್ರ ಮಾಡುತ್ತಾರೆ. ಅಫ್ ಅವರಿಗೆ ತಿಳಿಯದು, ಅಫ್ ಮಾಡಬಯಸುವುದೂ ಇಲ್ಲ. ನಮ್ಮಲ್ಲಿನಾದರೂ ಮಹಾ ಸಭಿಯಾದರೆ ಅಧ್ಯಕ್ಷ ಅನ್ನವ ಆಸಾಮಿ ಗದ್ದುಗೆ ಏರಿ ಶಾತರೆ ನಾಲ್ಕು ನಾಲ್ಕು ತಾಸು ಏಳುವುದಕ್ಕೂಲ್ಲ. ಬಂದ ಬಂದ ನಾಲಿಗೆ ಚಾಪಲ್ಯದ

ನುಕಾಲಿಂಗನ ತಲೆಯನ್ನೇಲ್ಲ ಕುಳಿತು ' ಹಾರುನ , ಮಂತ್ರ ಹೇಳಬೇಡ್.



ಆಸಾವಿಗಳು ಕೆರುಚೆದ್ದೆಲ್ಲಾ ಜೆನಾನ್ಯಾಗಿದೆ ಎಂದು ಅನುಭವಿಸಬೇಕು. ಇಲ್ಲಿ ಹಾಗೆ ಒದರುನುಡಿಲ್ಲವಲ್ಲ. ಒದರುವ ಭಾಷೆ ಸಂಸ್ಕೃತ—ನಿನಗೆ ತಿಳಿದಿರ್ಬೇಕು. ವಿವರ ನಿನ್ನ ಸ್ತುತಿ.

ಮಹಾ—ಬೆಂಕಿ ಬಿತ್ತು ಆ ಸ್ತುತಿಗೆ. ಬಾಯಿ ಪಾಠ ಮಾಡಿ ಮೇಲಿಂದ ಮೇಲೆ ಅದನ್ನು ಹೇಳುತ್ತಾ ಇದ್ದರೆ ಬೇಸರ ಇಲ್ಲ—ಕಿನಿ ಒಂದು ಹೋಗಲಿ ಅನಿಸುತ್ತದೆ.

ನಾನು—ಅನಿಸುತ್ತದೆ. ಅನಿಸಿದರೆ ನಷ್ಟವೇನು? ಪೂಜಿ, ಹಾವು, ಹಾರ, ಗಂಧ, ಇತ್ಯಾದಿ ಎಲ್ಲ ಇರುವಾಗ.

ಮಹಾ—ಅಯೋಗ್ಯ ಬೇಡನ್ನು ಆ ವಿವರ ಬಿಡು. ಕರುಳು ಕತ್ತರಿ ಸುತ್ತದೆ ನೇನೆದರೆ.

ನಾನು—ಕರುಳು ಕಿತ್ತು ಹಾಕಬಿಡು. ಕರ್ಕುಲ ಹೊರುವ ಕರು ಇದ್ದರೆ ಹೊಟ್ಟೆ ತೂಲಿ.

ಮಹಾ—ಮಾತು ಸರಿಯೇ. ಆದರೆ ಅವರ ವೈಭವ, ನನ್ನ ಖೀನಾವಸ್ಥೆ ಎನ್ನುತ್ತೀರ್ಯಾ!

ನಾನು—ಗೋಕರ್ಕೆಶ್ವರನ ವೈಭವ ಎಂದು ಹೇಳಿದೆ.

ಮಹಾ—ನಿಜ. ಅದೇ ಬೇಡ ಎಂದೆ. ನೂರು ಜವ ಮಾಡುತ್ತೇನೆ ಎಂದು ಪೂಜಾರಿ ನನ್ನೆಡುರಿಗೆ ಮಾತು ಕೊಡುತ್ತಾನೆ. ಹತ್ತು ಸಹ ಜವವಿಲ್ಲ. ಸೈವಿದ್ಯ; ಆದು ಪಾವು ಅಕ್ಕೆ ಕೊಂಡು, ಎರಡು ಪಾವು ನೇನಿಸಿ, ಒಂದು ಪಾವು ತೋರಿಸಿ ಮನೆಗೆ ಒಯ್ಯಿತ್ತಾನೆ. ಅಯೋಗ್ಯ—ಅಯೋಗ್ಯ ಮಹಾಲಿಂಗ ಭಟ್ಟೆ ಅಂತ ನನ್ನ ಹೆಸರಿನವನಿದ್ದ. ನನ್ನ ಮುಂದಿನ ನಂದಾದಿವವನ್ನು—ರಾತ್ರಿ ಗುಡಿ ಮುಖ್ಯವಾಗ ತಾನೇ ನೋಂದಿಸಿ ಬೆಳಗೆ ಬಂದಾಗ ತಿರುಗಿ ಹಚ್ಚಿಬಿಡುತ್ತದ್ದ.

ನಾನು—ಪೂಜಾರಿಯ ಮಾತು ಬಿಡು. ಅವನಿಗೂ ಪೂಜಿ ಮಾಡಿ ಬೇಸರ ಬರಲಾರದೇ? ಸರಕಾರಿ ಗುಮಾಸಿತ್ತು ಕೆಯಂತೆ ಅವನು ಗೀಚಿಂಡ್ರೆ

ಗೀಚುವುದು. ಆದರೆ ಬರುವ ಭಕ್ತರಿಗಾದರೂ ನಿನ್ನಮೇಲೆ ಪ್ರೀತಿಯತ್ತೊಂದ್ರೀ ಇಲ್ಲವೇ?

ಮಹಾ—ಎಲ್ಲಾ ಪ್ರೀತಿಯದ್ದವರೇ!

ನಾನು—ಹಾಗೆ ಹೇಳು ಮತ್ತೆ.

ಮಹಾ—ಹೇಳುವುದೇನು ನನ್ನ ಗೋಳನ್ನು? ಬಂದು ಬಂದವರು ನನ್ನ ಹತ್ತಿರ ಫಿಯಾದೆ ವಿನಃ ಮತ್ತೇನಿಲ್ಲ. ಒಬಾಪಕೆ ಬಂದಳು; ತನಗೆ ಮಕ್ಕಳಿಲ್ಲ ಎಂದು ಅತ್ತಳು. ಇನ್ನೊಬ್ಬನಿಗೆ ಸಾಲವಿದೆಯಂತೆ, ತೀರಿ ಸಯ್ಯ ಎಂದು ಅತ್ತು. ಮೂರನೆಯವನು ಎಲ್ಲಾ ಬಿಟ್ಟು—ತನ್ನ ಕೊಣಕ್ಕೆ ಕಂಬಳದಲ್ಲಿ ಗೆಲುವಾಗಲಿ ಎಂದು ಕೇಳಿದ.

ನಾನು—ಕೊಣನೇ ನಂದಿಯೇ?

ಮಹಾ—ನನ್ನ ನಂದಿಯೇ? ಸೋಡಲ್ಲಿ ಎಂಟು ಚೂರಾಗಿ ಬಿಡ್ಡಿದೆ.

ನಾನು—ಯಾರು ಘಜನಿ ಮಹಮ್ಮದ ಬಂದಿದ್ದನೇ ಇಲ್ಲಿ?

ಮಹಾ—ಘಜನಿ ಯಾಕೆ? ಆ ಮಹಾಲಿಂಗ ಭಟ್ಟನ ತಮ್ಮ ಸೋಬ್ಬನಿದ್ದ—ಅವನ ಕೆಲಸ. ಎತ್ತಿ ಕಸರತ್ತು ಮಾಡಿ ನಂದಿಯನ್ನು ಕೆಡೆಹಿ ಕೂರು ಮಾಡಿದ. ಉರಲ್ಲಿ ಚೊಬ್ಬಿ ಬಿತ್ತು—ನಂದಿ ಚೂರಾಯಿತು, ಉರು ಸುದುತ್ತಿದೆ ಎಂದು. ಭಟ್ಟನ ತಮ್ಮನ ಮೇಲೆ ಸಂಶಯ ಬಂದಿತು. ಅವನೇನು ಧಿರ—ನನ್ನ ಮುಂದೆ ಆಣ ಮಾಡಿ ಹೇಳಬಿಟ್ಟು—ನಾನು ಆ ದಿನ ಗುಡಿಗೆನೇ ಬಂದವನಲ್ಲ ಎಂದು.

ನಾನು—ನಂದಿ. ಇನ್ನು ನಿನ್ನ ವಾರ್ಷತ್ತಿ, ಮಗ ಗಣೇಶ, ಶೃಂಗಿ ಭೃಂಗಿ ಮೌದಲಾದ ಪರಿವಾರ-----

ಮಹಾ—ಎಂಥವನು ನೀನು! ನನ್ನ ಅವಸ್ಥೆ ಹೀಗಾಗಿರುವಾಗ ಭಂಗಾರದ ವಾರ್ಷತ್ತಿಯನ್ನು.....

ನಾನು—ವಾರ್ಷತ್ತಿ ಯೆಂದರೇನೇ ಚಿನ್ನಕ್ಕೆ ಸಮ.

ಮಹಾ—ಅವಳನ್ನು ಮಾಡಿದ್ದು ಚಿನ್ನದಿಂದ ಎಂದು. ಇನ್ನೊಬ್ಬ ಪೂಜಾರಿ, ಇಲ್ಲಿನ ಮಾಲೆಯವರು ಜೊತೆಯಿಂದ ಪಾರ್ವತಿಯನ್ನು ಎತ್ತಿಕೊಂಡು ಹೋಗಿ—ರಾತ್ರಿಯಲ್ಲಿಯೇ ಕರಗಿಸಿ ಬಿಟ್ಟರು!

ನಾನು—ಪತ್ತಿಯನ್ನು ಗಲಿದ ಮೇಲೆ—

ಮಹಾ—ಆಗಲುವುದೆಲ್ಲಿ ಬಂತು? ಮುನ್ನಾರು ವರ್ಷದ ಕೆಳಗೆ, ನನ್ನನ್ನು ಸಾಫವನೆ ಮಾಡಿದಾಗ ಆ ವೈಭವವೇನು? ಪಾರ್ವತಿಯನ್ನು ನನ್ನನ್ನು ಕುಳಿರಿಸಿ ಲಗ್ಗಿ ಮಾಡಿಸಿ, ಕೋಣೆಯಲ್ಲಿ ಹಾಕಿ!....

(ಈ ಪಬ್ಲಿಕ್ ಫಂಕ್ಯೂನ್ ಹೇಳುತ್ತ ಅವನಿಗೆ ನಾಚಿಕೆಯಾಗಿ ಕಣ್ಣೋರು ಬಂದಿತು.)

ನಾನು—ಹೋಗಲಿ ಬಿಡು ಆ ವಿಚಾರ. ಅವರಿಗೇನು—ದಾಂಪತ್ಯ ಏಕಾಂತದ ವಿಚಾರ ಪಬ್ಲಿಕ್ ಆಗಕೂಡದು ಎಂತ. ಶುದ್ಧ ಪಶು ಮುಂಡೇ ಗಂಡರು.

ಮಹಾ—ಅವರಿಗದು ಅನಾಗ್ಯಯವಾಗರಲ್ಲ.

ನಾನು—ಎನು, ಆಗಿನವರೂ ಆಷ್ಟು ಲಜ್ಜೆ ಭಂಡರೇ?

ಮಹಾ—ಎನ್ನೋ—ನನ್ನ ಪ್ರಥಮದ ಪೂಜಾರಿ, ಆಗಿನ ದೇವ ದಾಸಿ—ಅವರು ನಿತ್ಯವೂ ನನ್ನ ಗುಡಿಯಲ್ಲಿ.....

ನಾನು—ಹೋಗಲಿ ಬಿಡು. ಹಾಗೂ ನಿನಗೆ ತಿಳಿಯದೆ ಹೋಗುವ ಹಾಗಿಲ್ಲ. ನಿನ್ನನ್ನು ಅಂತರಂಗಕ್ಕೆ ಒಯೋಗ್ಯಣ ಅಂತ ಮಾಡಿದರು. ಅವರು ಸತ್ತರಲ್ಲ ಈಗ.....ವಿನಾಯಕ?

ಮಹಾ—ಒಹೋ ಮಗ ವಿನಾಯಕನೇ? ಆಗ ಸಾವಿರ ತೆಂಗಿನ ಕಾಯಿಯ ಮಾಡು ಗಣಪತಿ.

ನಾನು—ಈ ಕೊಬ್ಬರಿಯನ್ನೆಲ್ಲ ತನ್ನಲು ನಿನ್ನ ಮಗನಿಗೆ ಹೇಗೆ ಸಾಧ್ಯವಾಯಿತು? ಹಿಮಾಲಯದಲ್ಲೂ ತೆಂಗಿನ ತೀರೆಟವಿದೆಯೇ?

ಮಹಾ—ಕೊಬ್ಬರಿ ಮಗ ಎಲ್ಲಿ ತಿನ್ನುತ್ತದ್ದ? ಕೊಬ್ಬರಿ ಅವರಿಗೆ.
 ‘ರಪ್ಪಾ’ ಎಂದು ಗುಡಿಹೊಸ್ತು ಲಿಗೆ ಕಾಯಿ ಒಡೆದು ರಂಪು ಹೆಚ್ಚುಯಿತು.
 ಆ ಮೇಲೆ ಚಿಪ್ಪು ಅಲ್ಲಿಯೇ ಎಸೆಯುವುದು—ಇನ್ನೊಂದು ಬ್ಯಂಗು ಕಾಲಿಗೆ ತಾಕಿ
 ರಕ್ತ ಸುರಿದ ಮೇಲೆಯೇ ಅದನ್ನು ತೆಗಿಯಬೇಕು.

ನಾನು—ಈಗ ತಾಜಾ ಕೆಲಂ. ನಿನ್ನನ್ನು ಸಾಫಿಸಿ ಎಮ್ಮು
 ವರುಷನಾಯಿತು?

ಮಹಾ—ಮುನ್ನಾರಾಯಿತೆಂದನೇಲ್ಲ. ಅಂದರೆ ಈಗ ಪೂಜೆ ನಿಂತು
 ಅರುವತ್ತಾಯಿತು.

ನಾನು—ಮುನ್ನಾರು ವರುವ! ಅಂದರೆ ಬ್ರಿಟಿಷರು ಬಂದಾಗ
 ನೀನೂ ಬಂದೆ; ನೀನೇ ಇಳಿದೆ ಅವರು ಇಳಿಸಲಿಲ್ಲ ಅಂತಲೇ? ಆದರೆ
 ನಮೂಕರಲ್ಲಿ ಒಬ್ಬ ಮಹಾಲಿಂಗನಿದ್ದಾನೆ. ಅವನನ್ನು ಪಾಂಡವರು
 ಶಂದು ಇರಿಸಿದರಂತೆ.

ಮಹಾ—ನನ್ನ ವಿಷಯವೂ ಹಾಗೇ ಇತ್ತು ಕಢಿ. ನಿಮ್ಮಿಜನರಿಗೆ
 ಮರೆತುಹೋದಷ್ಟು ಹಿಂದಾದ ಪಾಪನೆಲ್ಲ—ವಾಂಡವರ ತಲೆಯ ಮೇಲೆ.

ನಾನು—ಇರಲಿ, ನಿನಗೆ ಉಂಬಳಿ ಗಿಂಬಳಿ ಇರಲಿಲ್ಲವೇ?

ಮಹಾ—ಇತ್ತು. ಒಂದು ದತ್ತು ವರುವ ಭಾರಿ ಉತ್ಸವ, ಪೂಜೆ,
 ಎಲ್ಲಾ ಆಯಿತು. ದೇವರೆಂದರೆ ‘ಮಲೆಯಾರ ಮಹಾಲಿಂಗ’ ಎನಿಸಿದೆ.
 ಕೊನೆಗೆ ಉಂಬಳಿಗಾಗಿ ನಾಲ್ಕು ಸಾರಿ ಕೈ ಕೈ ಆಯಿತು ನನ್ನ ಸನ್ನಿಧಿ
 ಯಲ್ಲಿ....ಅನಂತರ....ಎಲ್ಲಾ ತಿಂದರು, ನಾನು ಉಳಿದೆ.

ನಾನು—ಪೂಜೆ, ಗೀಡಿ....

ಮಹಾ—ಯತ್ರ ತಸ್ತಿಕ್ ತತ್ರ ಭಕ್ತಿ!

ನಾನು—ಹೋಗಲಿ ಬರಿ ಗುಡಿಯನ್ನಾದರೂ ಬಿಡಬಹುದಲ್ಲವೇ?

ಮಹಾ—ಪೂಜೆ ಹೋಯಿತು, ನಾಡಿನ ಹುಲ್ಲು ಕೊಳೆಯತು.
 ಭಾವಲಿಗಳು ಸಹ ನಾಚಿಕೊಂಡು ಹೊರಟಿವು. ಒಂದೊಂದೇ ಮರ,

మోపు బిత్తు కొళ్లియితు. ఈగ నన్న గుడియ కల్లుగళు యారాది మనేయ బజ్జెలు, మెట్టులు....

నాను—గంధవిల్ల, అభిషేకవిల్ల, గుడియిల్ల, గోపురవిల్ల....

మహా—ఎల్లు ఇదే. గంధ మేలింద; అభిషేక అపూవక్కు ఈ హాదియింద సాగువ నాయిగళింద; గుడి గోపుర నీలవాదద్దు. ఇల్ల— నాను మూరనేయ కణ్ణు తెరియది వోసనాయితు.

నాను—ఆదు అష్టే! ఈగ సోదు, బబ్బయ్, పంచుల్, కల్లుట్టు—ఇవక్కేల్ల నేను తప్పవుదిదెయే? నీను గాంధి పాట్ట సేరిది. జబర్దస్తియిల్లది యారా కేళువుదిల్ల. నిన్నణ్ణు గుజరాతిన సోమనాథ—మయాది కళీద, కళీదుకొండ. నాను ఆన్నత్తేసే—నీవు దేవరు ఎంబ బాబుగళు హిగే పేశ్చాగిర కూడదు. కాలు, లుండ్లక్కు, కడబు, పాయస—లూహూం వజ్జు. ఇన్న బారంబు గిలిట్లు—రుద్ర ఆన్నత్తారల్ల, మక్కుళు మగి యెంద హాగే—పట పట సురియువ లేక్కు—కూడ్దే కూడ్దు.

మహా—మత్తేసే నూడ్లు నాను?

నాను—ప్రభుయకాలద మనువ్య నీను!

మహా—ఫణిగణ్ణు తెరియవుదే?

నాను—పట్టు ఆయితు. ఎల్లు సుట్టుతెందరి మత్తేసు ఉళయితు? నమ్మ సుబ్రాయసెట్టుర హాగే ఆస్తి ధ్వంసమాదిదరి నాళీ ఏకాదశి. సుడ బారదు—సుట్టు హాగే ఆగబేచు. పూజారి బందరే—మూగు కొయ్యు కొము ఎన్న. మక్కుళన్న కేళలిక్క బందరో—హెచ్చావదవరింద కడ తక్కొల్పు ఆన్న. తెగిన కాయి కడలే బేళీ తండరే—కుదురిగే హాకి ఎన్న. ననగే తలే బేచు! నిమ్మంతకర తలే! ఏదుల్లిద తలే! ఎన్న.

ಮಹಾ—ಯಾರಾದರೂ ಆ ಶರ್ತದ ಮೇಲೆ ನನ್ನ ಬಳಗೆ ಬಂದಾ ರೆಯೇ? ನನಗೆ ಗುಡಿ ತಿರುಗಿ ಕಟ್ಟಿಸಿಯಾರೆಯೇ?

ನಾನು—ನಲಾ ಅಷ್ಟು ಗೊತ್ತಾಗದೆ. ಸ್ವಸ್ತ ಉರಿಂದಾರು ತಿರುಗ ಬಾರದೆ ನನ್ನ ಹಾಗೆ. ಗುಡಿಕಟ್ಟಿ ಕೊಡುತ್ತಾರೆ ಎಂದು ಗುಂಡು ಕಲ್ಲಾಗಿ ಬಿಡ್ಡೇ ನಿನ್ನ ಅವಸ್ಥೆ ಹೀಗಾಯಿತು. ಹೊರಡು ಸರ್ಕೆಟಿಗೆ. ನಿನ್ನನ್ನು ಜನರು ನೋಡಬೇಕೆನ್ನುತ್ತಾರೋ—ಬರಲಿ ನಿನ್ನ ಹಿಂದೆ. ಇದ್ದಲ್ಲಿ ಬಿದ್ದಿದ್ದರೆ ಮರ್ಯಾದೆ ಬಂದಿತೇ?

ಅಷ್ಟು ಅಂದೆ. ಮಹಾಲಿಂಗನು ಮತ್ತೆ ಮಾತನಾಡಲಿಲ್ಲ. ನಾನು ಸಿಟ್ಟಾಗಿ ಹೊರಬೆ! ಆ ದಿನ ಸಂಜೆ ಮರಳಿ ಬರುವಾಗ ಮಹಾಲಿಂಗನ ತಲೆಯ ಮೇಲೆ ಕುಳಿತು—‘ಹಾರುವ’ ತಿರುಗಿ ಮಂತ್ರ ಹೇಳುತ್ತಿದ್ದ.

ಮುಂದಿನ ವರುಷ ಅಲ್ಲಿ ಒಂದು ಸೌಕೃತ್ಯ ಕಾರ್ಯಂವ್ಯಾಪಿತು. ಆ ದಿನ ಮಹಾಲಿಂಗನನ್ನು ಹಿಡಿದು, ಪಯಸ್ಸಿನಿ ಕಲ್ಲಿನ ಮೇಲೆ ಉರುಳಿಸಿ—ಚಟ್ಟಿ ಪ್ರಡಿ ಮಾಡಿದ್ದರು.

ಆಶ್ಚರ್ಯವೆಲ್ಲಿ? ನಿಂತಲ್ಲೇ ನಿಂತರಿ ದೇವರಿಗೂ ಮರ್ಯಾದೆ ಇಲ್ಲ. ಸಂಚಾರಿ ಕಾಲಕ್ಕೆ ಸರ್ಕೆಟಿನ ದೇವರು ಬೇಕು.



ಯುನಾಯಿಟೆಡ್ ಕ್ರೊಪ್ಕೆ ಇನ್ಸ್‌ರನ್ಸ್ ಕಂ. ಲಿ.

ಧಾ ರ ವಾ ಡ.

ಸರಕಾರದ ತೀರ ಮೊದಲನೆಯ ಆಯವ್ಯಯ
ವಿಮರ್ಶೆಯಲ್ಲಿಯೇ ಜಯತೀಲವಾಗಿ
ತೇಗೆಡೆ ಹೊಂದಿದೆ.

ಪಾಲಸಿದಾರಿಗೆ

ಹೇರಳವಾದ ಲಾಭವನ್ನು ಹಂಚಲಾಗದೆ.

ವಿಶಾಲವಾದ ಸಂಫಟನ ! ವಿಚಕ್ಷಣೆಯ ಆಡಳಿತ !

ಯುನಾಯಿಟೆಡ್ ಕ್ರೊಪ್ಕೆ ಪಾಲಸಿಯು
ಕ್ರೊಪ್ಕೆ ವಿಮೆಯ ಹಿತಸಂಬಂಧಗಳನ್ನು
ಆಧಿಕೋನ್ನತಿಯನ್ನು ಏಕ ಶಾಲಕ್ಕೆ
ಕೈಗೊಡಿಸುವುದು.

ಎಜಂಟಿಗೆ ಉತ್ತಮ ಲಾಭ ! ವಿಶೇಷ ವಿವರಕ್ಕೆ ಒರೆಯಬೇಕು !

ಗೋವಧ್ನನರಾವ್,
ಮಾರ್ಗನೇಜರ್.

United Karnatak Insurance Co., Ltd.,
DHARWAR.